



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೪೬	ಬೆಂಗಳೂರು, ಗುರುವಾರ, ಫೆಬ್ರವರಿ ೧೦, ೨೦೧೧ (ಮಾಘ ೨೧, ಶಕ ವರ್ಷ ೧೯೩೨)	ಸಂಚಿಕೆ ೬
-----------	---	----------

ಭಾಗ - ೨

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

ಮುಖ್ಯ ಇಂಜಿನಿಯರ್, ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ, ಆನಂದರಾವ್ ವೃತ್ತ, ಬೆಂಗಳೂರು-560 009 ಇವರ ನಡೆವಳಿಕೆಗಳು

ವಿಷಯ: ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ಕಾವೇರಿ ಮತ್ತು ಕೃಷ್ಣಾ ಘಟಕ, ನವದೆಹಲಿಗೆ 4 ವಾಹನ ಚಾಲಕರನ್ನು ನೇಮಕಾತಿ/ ಸ್ಥಳನಿಯುಕ್ತಿ ಬಗ್ಗೆ - ಶ್ರೀ ಅಶೋಕ ರಾಮಪ್ಪ ತಳವಾರ ಇವರ ನೇಮಕಾತಿ ಆದೇಶವನ್ನು ರದ್ದುಗೊಳಿಸುವ ಬಗ್ಗೆ.

ಉಲ್ಲೇಖ: 1) ಆಯ್ಕೆ ಸಮಿತಿಯ ಅಧಿಸೂಚನೆ ಸಂಖ್ಯೆ: ಡಬ್ಲ್ಯೂಆರ್‌ಡಿ/32/ಇಎಸ್‌ಎಂ/2008 ದಿನಾಂಕ:30-11-2010

2) ಆಯ್ಕೆ ಸಮಿತಿಯ ಪತ್ರದ ಸಂಖ್ಯೆ: ಡಬ್ಲ್ಯೂಆರ್‌ಡಿ/32/ಇಎಸ್‌ಎಂ/2008 ದಿನಾಂಕ:30-11-2010

3) ಈ ಕಛೇರಿಯ ಜ್ಞಾಪನಾ ಪತ್ರ ಸಂಖ್ಯೆ: ಜಸಅ/07/ಇಎಸ್‌ಎಂ/2010 ದಿನಾಂಕ:30-11-2010

ಪ್ರಸ್ತಾವನೆ:

ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ಕಾವೇರಿ ಮತ್ತು ಕೃಷ್ಣಾ ಘಟಕ, ನವದೆಹಲಿಗೆ 4 ವಾಹನ ಚಾಲಕರನ್ನು ನೇಮಕಾತಿ ಮಾಡಲು ಅನುವಾಗುವಂತೆ, ಆಯ್ಕೆ ಸಮಿತಿಯು ಉಲ್ಲೇಖ (1) ಮತ್ತು (2)ರಲ್ಲಿ 4 ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಈ ಕಛೇರಿಗೆ ಕಳುಹಿಸಿದ್ದು, ಸದರಿ ಅಭ್ಯರ್ಥಿಗಳಿಗೆ ಉಲ್ಲೇಖ (3)ರ ಈ ಕಛೇರಿಯ ಜ್ಞಾಪನಾ ಪತ್ರದಲ್ಲಿ ನೇಮಕಾತಿ ಮತ್ತು ಸ್ಥಳನಿಯುಕ್ತಿ ಆದೇಶವನ್ನು ಹೊರಡಿಸಲಾಗಿತ್ತು.

ಸದರಿ ಆದೇಶದ ಪಟ್ಟಿಯಲ್ಲಿನ ಕ್ರಮ ಸಂಖ್ಯೆ (3)ರಲ್ಲಿ ಪರಿಶಿಷ್ಟ ಪಂಗಡದ ಮೀಸಲಾತಿಯಡಿಯಲ್ಲಿ ಆಯ್ಕೆ ಹೊಂದಿದ್ದ, ಶ್ರೀ. ಅಶೋಕ ರಾಮಪ್ಪ ತಳವಾರ ಇವರಿಗೂ ಸಹ ನೇಮಕಾತಿ ಮತ್ತು ಸ್ಥಳನಿಯುಕ್ತಿ ಆದೇಶವನ್ನು ನೋಂದಣಿ ಅಂಚೆ ಪಾವತಿ ಬಾಕಿ ಮೂಲಕ ರವಾನಿಸಲಾಗಿತ್ತು. ಸದರಿ ಅಭ್ಯರ್ಥಿಯು ಸದರಿ ನೇಮಕಾತಿ ಆದೇಶವನ್ನು ದಿನಾಂಕ:06-12-2010ರಂದು ಖುದ್ದಾಗಿ ಸಹಿ ಮಾಡಿ ಪಡೆದಿರುವುದು, ಅಂಚೆ ಸ್ವೀಕೃತಿ ಪತ್ರದಿಂದ ಖಚಿತಪಟ್ಟಿರುತ್ತದೆ. ಉಲ್ಲೇಖ (3)ರ ಕಛೇರಿಯ ಜ್ಞಾಪನಾ ಪತ್ರದ ಕಂಡಿಕೆ (5)ರಲ್ಲಿನ ಷರತ್ತಿನನ್ವಯ ಸದರಿ ಅಭ್ಯರ್ಥಿಯು, ಸದರಿ ಆದೇಶದ ದಿನಾಂಕದಿಂದ ಹದಿನೈದು (15) ದಿವಸಗಳೊಳಗಾಗಿ ಅಂದರೆ ದಿನಾಂಕ:14-12-2010ರೊಳಗಾಗಿ ನೇಮಕಾತಿ ಮಾಡಿ ಸ್ಥಳನಿಯುಕ್ತಿಗೊಳಿಸಿದ ಕಛೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಆದರೆ ಸದರಿ ಅಭ್ಯರ್ಥಿಯು ನಿಗದಿತ ಅವಧಿಯೊಳಗಾಗಿ ನೇಮಕಾತಿ ಮಾಡಿ ಸ್ಥಳನಿಯುಕ್ತಿಗೊಳಿಸಿದ ಕಛೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿರುವುದಿಲ್ಲ ಹಾಗೂ ಇದುವರೆವಿಗೂ ಸೇರುವ ಕಾಲದ ವಿಸ್ತರಣೆ ಕೋರಿ ಯಾವುದೇ ಅರ್ಜಿಯನ್ನು ಸಹ ಸಲ್ಲಿಸಿರುವುದಿಲ್ಲ. ಆದ್ದರಿಂದ ಸದರಿ ಅಭ್ಯರ್ಥಿಗೆ ಸರ್ಕಾರಿ ಸೇವೆಯಲ್ಲಿ ಆಸಕ್ತಿ ಇರುವುದಿಲ್ಲವೆಂಬ ಅಂಶವು ಸ್ಪಷ್ಟಪಡುತ್ತದೆ. ಈ ಹಿನ್ನೆಲೆಯಲ್ಲಿ ಸದರಿಯವರ ನೇಮಕಾತಿ ಹಾಗೂ ಸ್ಥಳನಿಯುಕ್ತಿ ಆದೇಶವನ್ನು ರದ್ದುಪಡಿಸಲು ತೀರ್ಮಾನಿಸಲಾಗಿದೆ. ಆದ್ದರಿಂದ ಈ ಆದೇಶ.

ಆದೇಶ ಸಂಖ್ಯೆ: ಜಸಅ/07/ಇಎಸ್‌ಎಂ/2010 ದಿನಾಂಕ:14ನೇ ಜನವರಿ, 2011

ಉಲ್ಲೇಖ (1)ರ ಅಧಿಸೂಚನೆಯಡಿಯಲ್ಲಿ ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ಕಾವೇರಿ ಮತ್ತು ಕೃಷ್ಣಾ ಘಟಕಕ್ಕೆ ವಾಹನ ಚಾಲಕರ ಹುದ್ದೆಗೆ ಪರಿಶಿಷ್ಟ ಪಂಗಡದ ಮೀಸಲಾತಿಯಡಿಯಲ್ಲಿ ಆಯ್ಕೆ ಹೊಂದಿ, ಉಲ್ಲೇಖಿತ (3)ರ ಈ ಕಛೇರಿಯ ಜ್ಞಾಪನಾ ಪತ್ರದ ಕ್ರಮ ಸಂಖ್ಯೆ:(3)ರಲ್ಲಿ ವಾಹನ ಚಾಲಕರ ಹುದ್ದೆಗೆ ನೇಮಕಾತಿ ಹೊಂದಿ, ಕೇಂದ್ರ ಕಛೇರಿ, ವಾಹನ ಶಾಖೆ, ಜ.ಸಂ.ಅ. ಸಂಸ್ಥೆ, ಬೆಂಗಳೂರು ಇಲ್ಲಿಗೆ ಸ್ಥಳನಿಯುಕ್ತಿಗೊಳಿಸಲ್ಪಟ್ಟ, ಶ್ರೀ ಅಶೋಕ ರಾಮಪ್ಪ ತಳವಾರ, ದೇವರಗುಡ್ಡ ಅಟ್ ಮೋಸ್ಟ್, ತಾ|| ರಾಣೇಬೆನ್ನೂರು, ಜಿ|| ಹಾವೇರಿ ಇವರು ಇದುವರೆವಿಗೂ ಕರ್ತವ್ಯಕ್ಕೆ ಹಾಜರಾಗದೇ ಇರುವ ಕಾರಣ, ಸದರಿಯವರ ನೇಮಕಾತಿ ಹಾಗೂ ಸ್ಥಳನಿಯುಕ್ತಿ ಆದೇಶವನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಲಾಗಿದೆ.

ಎಸ್.ರಾಜಶೇಖರ

ಪಿ.ಆರ್.46

ಮುಖ್ಯ ಇಂಜಿನಿಯರ್, ಜ.ಸಂ.ಅ.ಸಂಸ್ಥೆ, ಬೆಂಗಳೂರು.

ಜಿಲ್ಲಾಧಿಕಾರಿಗಳ ಕಾರ್ಯಾಲಯ, ದಾವಣಗೆರೆ ಜಿಲ್ಲೆ

ಅಧಿಕೃತ ಜ್ಞಾಪನಾ ಪತ್ರ

ಸಂಖ್ಯೆ: ಗ್ರಾಲೆ/ಸಿಬ್ಬಂದಿ/ವಿವ/37/09-10, ದಿನಾಂಕ:21ನೇ ಡಿಸೆಂಬರ್, 2010

ವಿಷಯ: ದಾವಣಗೆರೆ ಜಿಲ್ಲೆ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಖಾಲಿ ಹುದ್ದೆಗಳಿಗೆ ನೇರ ನೇಮಕಾತಿ-ಆಯ್ಕೆಗೊಂಡ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವ ಬಗ್ಗೆ.

ಉಲ್ಲೇಖ: 1) ಸರ್ಕಾರದ ಅಧಿಸೂಚನೆ ಸಂಖ್ಯೆ: ಆರ್‌ಡಿ 299 ಬಿಎಸ್‌ಸಿ 2006 ದಿನಾಂಕ:03.02.2009.

2) ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 299 ಬಿಎಸ್‌ಸಿ 2006 ದಿನಾಂಕ:24.07.2009, 08.09.2009.

3) ಈ ಕಾರ್ಯಾಲಯದ ಸಮಸಂಖ್ಯೆಯ ಅಧಿಸೂಚನೆ ದಿನಾಂಕ:26.09.2009 ಮತ್ತು ಪತ್ರಿಕಾ ಪ್ರಕಟಣೆ ದಿನಾಂಕ:30.09.2009.

4) ಸರ್ಕಾರದ ಆದೇಶ ಸಂಖ್ಯೆ: ಆರ್‌ಡಿ 130 ಬಿಎಸ್‌ಸಿ 2007 ದಿನಾಂಕ:19.02.2009.

5) ಈ ಕಛೇರಿಯ ಸಮಸಂಖ್ಯೆಯ ಅಂತಿಮ ಆಯ್ಕೆ ಪಟ್ಟಿ ದಿನಾಂಕ:30.12.2009.

6) ಈ ಕಛೇರಿಯ ಸಮಸಂಖ್ಯೆಯ ಅಧಿಕೃತ ಜ್ಞಾಪನಾ ಪತ್ರ ದಿನಾಂಕ:06.03.2010, 25.03.2010 ಮತ್ತು 07.04.2010 ಮತ್ತು 11.06.2010.

7) ಕರ್ನಾಟಕ ಆಡಳಿತ ನ್ಯಾಯಮಂಡಳಿಯ ಮಧ್ಯಂತರ ಆದೇಶ ಸಂಖ್ಯೆ: 986/2010 ದಿನಾಂಕ:05.10.2010.

ಸರ್ಕಾರದ ಉಲ್ಲೇಖ (1)ರ ಅಧಿಸೂಚನೆಯನ್ವಯ ದಾವಣಗೆರೆ ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಗಿರ 24 ಹುದ್ದೆಗಳಿಗೆ ಹಾಗೂ ಉಲ್ಲೇಖ (4)ರಲ್ಲಿ ದಾವಣಗೆರೆ ಜಿಲ್ಲೆಗೆ ಪ್ರತಿ ತಾಲ್ಲೂಕು ಕಛೇರಿಯ ಭೂಮಿ ಕೇಂದ್ರಗಳಿಗೆ ತಲಾ 3 ರಂತೆ 6 ತಾಲ್ಲೂಕು ಕೇಂದ್ರಗಳಿಗೆ ಮಂಜೂರಾತಿ ನೀಡಿರುವ 18 ಹುದ್ದೆಗಳಿಗೆ ಒಟ್ಟು 42 ಹುದ್ದೆಗಳಿಗೆ ನೇರ ನೇಮಕಾತಿಯ ಮೂಲಕ ಭರ್ತಿಗೊಳಿಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.

ಅದರಂತೆ, ಕರ್ನಾಟಕ ನಾಗರಿಕ ಸೇವೆ (Revenue Sub Ordinate Branch) (Cadre & Recruitment) (Amendment) ನಿಯಮಗಳು, 2009ರಲ್ಲಿ ನಿಗದಿಪಡಿಸಿರುವ ವಿದ್ಯಾರ್ಹತೆ ಅನ್ವಯ ಮೇಲ್ಕಂಡ ಖಾಲಿ ಹುದ್ದೆಗಳನ್ನು ಭರ್ತಿಗೊಳಿಸಲು ಉಲ್ಲೇಖ (3)ರ ಅಧಿಸೂಚನೆಯ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ, ಸ್ವೀಕೃತಿಯಾದ ಅರ್ಜಿಗಳನ್ನು ಅರ್ಹತೆ ಮತ್ತು ಮೀಸಲಾತಿ ಅನ್ವಯ ವಿಂಗಡಿಸಿ, ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಪರಿಶೀಲನಾ ಪಟ್ಟಿಯನ್ನು ದಿನಾಂಕ:30.11.2009ರಂದು ಪ್ರಕಟಿಸಲಾಯಿತು ಹಾಗೂ ಈ ಪಟ್ಟಿಯ ಬಗ್ಗೆ ಆಕ್ಷೇಪಣೆ/ ತಕರಾರು ಅರ್ಜಿಗಳನ್ನು ಸಲ್ಲಿಸಲು ದಿನಾಂಕ:14.12.2009ರವರೆಗೆ ಕಾಲಾವಕಾಶವನ್ನು ನೀಡಲಾಯಿತು.

ಪರಿಶೀಲನಾ ಪಟ್ಟಿಯಲ್ಲಿದ್ದ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ದಿನಾಂಕ:15.12.2009ರಂದು ಪರಿಶೀಲಿಸಿ, ಮಾನ್ಯ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿ ದಾಖಲಿಸಿರುವ ಅರ್ಜಿ ಸಂಖ್ಯೆ: 5887-5898/2009 ಪ್ರಕರಣಗಳ ಅಂತಿಮ ತೀರ್ಮಾನಕ್ಕೊಳಪಡುವ ಷರತ್ತಿನ ಮೇರೆಗೆ ಅಂತಿಮ ಆಯ್ಕೆ ಪಟ್ಟಿಯನ್ನು ದಿನಾಂಕ:30.12.2009ರಂದು ಪ್ರಕಟಿಸಲಾಯಿತು.

ಅಂತಿಮ ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಂದ ದಿನಾಂಕ:11.01.2010 ರಂದು ಮೂಲ ದಾಖಲಾತಿಗಳನ್ನು ಪಡೆಯಲಾಯಿತು. ಮೂಲ ದಾಖಲಾತಿಗಳನ್ನು ಹಾಜರುಪಡಿಸದೇ ಇರುವ 4 ಸಾಮಾನ್ಯ (General) ಅಭ್ಯರ್ಥಿಗಳ ಬದಲಾಗಿ ಕಾಯ್ದಿರಿಸಿದ ಪಟ್ಟಿಯಲ್ಲಿನ ಅಭ್ಯರ್ಥಿಗಳಿಂದ ದಿನಾಂಕ:08.02.2010ರಂದು ಮೂಲ ದಾಖಲಾತಿಗಳನ್ನು ಪಡೆಯಲಾಯಿತು.

ಮೇಲ್ಕಂಡ ಅಂಶಗಳ ಅವಲೋಕನೆಯಿಂದ, ಪೊಲೀಸ್ ಪರಿಶೀಲನಾ ವರದಿ ಮತ್ತು ಮೀಸಲಾತಿ ಸಿಂಧುತ್ವ ಪ್ರಮಾಣ ಪತ್ರ ಬಂದಂತಹ ಅಭ್ಯರ್ಥಿಗಳಿಗೆ ಉಲ್ಲೇಖ (6)ರಂತೆ ಈಗಾಗಲೇ ನೇಮಕಾತಿ ಆದೇಶ ನೀಡಲಾಗಿದೆ. ಉಲ್ಲೇಖ (7)ರಲ್ಲಿ ಶ್ರೀ ಕುಮಾರನಾಯ್ಕ ಇವರ ಮೇಲೆ ಶ್ರೀ ಡಿ.ಕೆ. ಹಾಲೇಶ್ ಇವರು ಆಡಳಿತ ನ್ಯಾಯಮಂಡಳಿಯಲ್ಲಿ ದಾವೆ ಹೂಡಿದ್ದು, ಈ ಬಗ್ಗೆ ಮಧ್ಯಂತರ ಆದೇಶ ನೀಡಿ ಶ್ರೀ ಕುಮಾರನಾಯ್ಕ ಇವರಿಗೆ ಗ್ರಾಮ ಲೆಕ್ಕಗಿರ ಹುದ್ದೆಗೆ ಸ್ಥಳ ನಿಯುಕ್ತಿ ಆದೇಶ ನೀಡಲು ಸೂಚಿಸಲಾಗಿದೆ. ಕರ್ನಾಟಕ ಆಡಳಿತ ನ್ಯಾಯಮಂಡಳಿಯ ಆದೇಶದಂತೆ ಹಾಗೂ ಪೊಲೀಸ್ ಪರಿಶೀಲನಾ ವರದಿಯಂತೆ ಈ ಕೆಳಕಂಡ ಅಭ್ಯರ್ಥಿಗೆ ಗ್ರಾಮ ಲೆಕ್ಕಾಧಿಕಾರಿಯ ಹುದ್ದೆಯ ರೂ.5800-100-6000-125-6500-150-7100-175-7800-200-8600-225-9500-250-10500 ವೇತನ ಶ್ರೇಣಿಯಲ್ಲಿ, ಅವರ ಹೆಸರಿನ ಎದುರು ನಮೂದಿಸಲ್ಪಟ್ಟ ಕಾರ್ಯಸ್ಥಳಕ್ಕೆ ಈ ಕೆಳಕಂಡ ನಿಬಂಧನೆಗಳಿಗನುಸಾರವಾಗಿ ನೇಮಕಾತಿಗೊಳಿಸಿ ಆದೇಶ ಹೊರಡಿಸಿದೆ.

ಕ್ರ. ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ನೇಮಕಗೊಳಿಸಿದ ಹುದ್ದೆ ಮತ್ತು ಕಾರ್ಯಸ್ಥಳ	ಯಾರಲ್ಲಿ ಹಾಜರಾಗತಕ್ಕದ್ದು
	ಪ್ರವರ್ಗ-1		
1.	ಶ್ರೀ ಕುಮಾರನಾಯ್ಕ ಬಿನ್ ಕೃಷ್ಣನಾಯ್ಕ, ಪಿ.ಸಿ.ನಂ.56, ವಸಂತ ಟಾಕೀಸ್ ರಸ್ತೆ, ನಗರ ಪೊಲೀಸ್ ಠಾಣೆ, ದಾವಣಗೆರೆ ಖಾಯಂ ವಿಳಾಸ: ಕರೇಕಟ್ಟೆ ಗ್ರಾಮ, ಚನ್ನಗಿರಿ ತಾಲ್ಲೂಕು.	ಗ್ರಾಮ ಲೆಕ್ಕಗಿರ, ಚನ್ನಾಪುರ ಫಿರ್ಕಾ ಚನ್ನಗಿರಿ ತಾಲ್ಲೂಕು.	ತಹಶೀಲ್ದಾರ್, ಚನ್ನಗಿರಿ ತಾಲ್ಲೂಕು.

ಎಲ್ಲಾ ಅಭ್ಯರ್ಥಿಗಳು ಗ್ರಾಮೀಣ ಜನರ ಸೇವೆಗೆ ಕಂಕಣಬದ್ಧರಾಗಿ, ನಿಷ್ಠೆ ಪ್ರಾಮಾಣಿಕತೆ ಹಾಗೂ ನಿಸ್ಪಹತೆಯಿಂದ ಕರ್ತವ್ಯ ನಿರ್ವಹಿಸಲು ತಿಳಿಸಿದೆ.

ಷರತ್ತುಗಳು:

- 1) ಈ ನೇಮಕಾತಿಯು ಮಾನ್ಯ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿ ದಾಖಲಿಸಿರುವ ಅರ್ಜಿ ಸಂ.5887-5898/2009 ಪ್ರಕರಣಗಳ ಅಂತಿಮ ತೀರ್ಮಾನಕ್ಕೊಳಪಡುವ ಷರತ್ತಿಗೊಳಪಟ್ಟಿದೆ.
- 2) ಮೇಲ್ಕಂಡ ಅಭ್ಯರ್ಥಿಗಳು ಈ ಆದೇಶ ದಿನಾಂಕದಿಂದ 15 ದಿನಗಳೊಳಗಾಗಿ ಸಂಬಂಧಿಸಿದ ತಹಶೀಲ್ದಾರರ ಸಮಕ್ಷಮದಲ್ಲಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು. ಈ ನೇಮಕವನ್ನು ಒಂದು ವೇಳೆ ತಿರಸ್ಕರಿಸಿದ್ದಲ್ಲಿ, ಆದೇಶ ಸ್ವೀಕರಿಸಿದ 7 ದಿನಗಳೊಳಗಾಗಿ ಲಿಖಿತ ರೂಪದಲ್ಲಿ ತಿಳಿಸತಕ್ಕದ್ದು.
- 3) ಅಭ್ಯರ್ಥಿಗಳು ಕರ್ತವ್ಯಕ್ಕೆ ಹಾಜರಾಗುವ ವೇಳೆಯಲ್ಲಿ ಈ ಕೆಳಕಂಡ ಮೂಲ ಪ್ರಮಾಣ ಪತ್ರಗಳನ್ನು ಪರಿಶೀಲನೆಗಾಗಿ ಹಾಜರ್ ಪಡಿಸಬೇಕು 1) ಪಿಯುಸಿ ಅಂಕಪಟ್ಟಿ 2) ಎಸ್‌ಎಸ್‌ಎಲ್‌ಸಿ/ ಹುಟ್ಟಿದ ದಿನಾಂಕದ ದೃಢೀಕರಣ 3) ನಡತೆ ಪ್ರಮಾಣ ಪತ್ರ 4) ವೈದ್ಯಕೀಯ ಪ್ರಮಾಣ ಪತ್ರ 5) ಸಕ್ಷಮ ಪ್ರಾಧಿಕಾರದಿಂದ ನೀಡಲ್ಪಟ್ಟ ಮೀಸಲಾತಿ ಪ್ರಮಾಣ ಪತ್ರ (ಮೀಸಲಾತಿಯಡಿ ಆಯ್ಕೆಯಾದ ಅಭ್ಯರ್ಥಿಗಳು ಮಾತ್ರ)
- 4) ಅಭ್ಯರ್ಥಿಗಳು ಕೆಲಸಕ್ಕೆ ಹಾಜರಾದ ದಿನಾಂಕದಿಂದ 2 ವರ್ಷಗಳ ಅವಧಿಗೆ ಪರಿವೀಕ್ಷಣಾ ಅವಧಿಯಲ್ಲಿದ್ದು (ಪ್ರೋಬೇಷನರಿ) ಅವರು ಈ ಅವಧಿಯಲ್ಲಿ ಕೆಳಗೆ ನಮೂದಿಸಿರುವ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗತಕ್ಕದ್ದು 1) ಅಕೌಂಟ್ಸ್ ಲೋಯರ್ 2) ರೆವಿನ್ಯೂ ಲೋಯರ್ 3) ಕನ್ನಡ ಭಾಷಾ ಪರೀಕ್ಷೆ (ಎಸ್.ಎಸ್.ಎಲ್.ಸಿ. ಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ತೆಗೆದುಕೊಳ್ಳದಿದ್ದಲ್ಲಿ ಕನ್ನಡ ಭಾಷಾ ಪರೀಕ್ಷೆಯನ್ನು ಪಾಸು ಮಾಡತಕ್ಕದ್ದು) ಈ ಅವಧಿಯಲ್ಲಿ ನಿಗದಿತ ಇಲಾಖಾ ಪರೀಕ್ಷೆಗಳನ್ನು ತೇರ್ಗಡೆಯಾಗದಿದ್ದಲ್ಲಿ ಅಥವಾ ಕೆಲಸ ಕಾರ್ಯಗಳು ತೃಪ್ತಿಕರವಾಗಿರದಿದ್ದಲ್ಲಿ ಅವರನ್ನು ಸೇವೆಯಿಂದ ತೆಗೆದುಹಾಕಲಾಗುವುದು.
- 5) ಈ ನೇಮಕಾತಿಯು ಸಂಪೂರ್ಣ ತಾತ್ಕಾಲಿಕವಾಗಿದ್ದು, ಸರ್ಕಾರವು ಇಚ್ಛಿಸಿದಲ್ಲಿ ಅಥವಾ ಹುದ್ದೆಗಳು ರದ್ದಾದಲ್ಲಿ ಅಥವಾ ಸುಳ್ಳು ಮಾಹಿತಿ ನೀಡಿ ಉದ್ಯೋಗ ಪಡೆದಿರುವುದು ಕಂಡುಬಂದಲ್ಲಿ ಅವರನ್ನು ಯಾವುದೇ ಸಮಯದಲ್ಲಿ ಯಾವುದೇ ಮುನ್ಸೂಚನೆ ಇಲ್ಲದೇ ಸೇವೆಯಿಂದ ತೆಗೆದುಹಾಕಲಾಗುವುದು.
- 6) ಅಭ್ಯರ್ಥಿಗಳು ಸೇವೆಗೆ ಹಾಜರಾಗುವ ಸಂದರ್ಭದಲ್ಲಿ ಭಾರತದ ಸಂವಿಧಾನಾತ್ಮಕವಾಗಿ ಗೊತ್ತುಪಡಿಸಿದ ನಮೂನೆಯಲ್ಲಿ "ವಚನ" ಸ್ವೀಕಾರ ಮಾಡತಕ್ಕದ್ದು.
- 7) ಅಭ್ಯರ್ಥಿಗಳು ಸರ್ಕಾರದ ಆದೇಶ ಸಂಖ್ಯೆ: ಎಫ್‌ಡಿ ಎಸ್‌ಪಿಎಲ್) 04 ಪಿಇಟಿ 2005 ದಿನಾಂಕ:31.03.2006ರಲ್ಲಿ ಜಾರಿಗೆ ನೀಡಿದ ಹೊಸ ನಿವೃತ್ತಿ ವೇತನ ನೀತಿಗೆ ಒಳಪಟ್ಟಿರುತ್ತಾರೆ.
- 8) ಸರ್ಕಾರದ ಸುತ್ತೋಲೆ ಸಂ.ಕಂಇ 54 ಬಿಎಸ್‌ಸಿ 2007 ದಿನಾಂಕ:27.03.2007ರನ್ವಯ ಅಂತರ ಜಿಲ್ಲಾ ವರ್ಗಾವಣೆಗೆ ದಾವಣಗೆರೆ ಜಿಲ್ಲೆಯಲ್ಲಿ ಕನಿಷ್ಠ ಪಕ್ಷ 5 ವರ್ಷಗಳ ಸೇವೆಯನ್ನು ಕಡ್ಡಾಯ ಪೂರೈಸತಕ್ಕದ್ದು.
- 9) ಅಭ್ಯರ್ಥಿಗಳು ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೋಂದಾಯಿಸಿದ ಗುರುತಿನ ಚೀಟಿಯನ್ನು ತಹಶೀಲ್ದಾರರಲ್ಲಿ ಹಾಜರುಪಡಿಸತಕ್ಕದ್ದು. ತಹಶೀಲ್ದಾರರು ಅದನ್ನು ಉದ್ಯೋಗ ವಿನಿಮಯ ಕೇಂದ್ರಕ್ಕೆ ಸರಂಡರ್ ಮಾಡುವುದು.
- 10) ಅಭ್ಯರ್ಥಿಗಳು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳು 1958: ಕರ್ನಾಟಕ ನಾಗರಿಕ ಸೇವಾ (ಸಿಸಿಎ) ನಿಯಮಾವಳಿ 1957: ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಾವಳಿ 1966 ಹಾಗೂ ಕಾಲಕಾಲಕ್ಕೆ ಸರ್ಕಾರದಿಂದ ಹೊರಡಿಸಲಾಗುವ ಇತರೆ ನಿಯಮಾವಳಿಗಳಿಗೆ ಬದ್ಧರಾಗಿರುತ್ತಾರೆ.
- 11) ಇದು ನೇರನೇಮಕಾತಿ ಹುದ್ದೆ ಆದ ಕಾರಣ ಅಭ್ಯರ್ಥಿಯು ಸೇವೆಗೆ ಸೇರಿದ ದಿನಾಂಕದಿಂದ ಜೇಷ್ಠತೆಯನ್ನು ಪರಿಗಣಿಸಲಾಗುವುದು.
- 12) ಗ್ರಾಮ ಲೆಕ್ಕಿಗ ಹುದ್ದೆಗೆ ನೇಮಕಾತಿ ಹೊಂದಿರುವುದರಿಂದ, ಅಭ್ಯರ್ಥಿಯು ಕರ್ತವ್ಯಕ್ಕೆ ಹಾಜರಾಗುವಾಗ ರೂ.1000/- (ರೂಪಾಯಿ ಒಂದು ಸಾವಿರ ಮಾತ್ರ) ಭದ್ರತಾ ಠೇವಣಿಯನ್ನು ನಗದು ರೂಪದಲ್ಲಾಗಲೀ ಅಥವಾ ರಾಷ್ಟ್ರೀಯ ಉಳಿತಾಯ ಪತ್ರದ ಮೂಲಕವಾಗಲೀ ಸಂಬಂಧಪಟ್ಟ ತಹಶೀಲ್ದಾರರಲ್ಲಿ ಹಾಜರುಪಡಿಸತಕ್ಕದ್ದು ಅಥವಾ ಈ ಮೊತ್ತಕ್ಕೆ ಭದ್ರತಾ ಮುಚ್ಚಳಿಕೆ ಪತ್ರವನ್ನು ಛಾಪಾ ಕಾಗದದಲ್ಲಿ ಬರೆಯಿಸಿ ಒಬ್ಬರ ಜಾಮೀನು ಕೊಡತಕ್ಕದ್ದು. ತಹಶೀಲ್ದಾರರು ಈ ಮೊತ್ತದ ರಾಷ್ಟ್ರೀಯ ಉಳಿತಾಯ ಪತ್ರದ ಮೂಲಕ ಸರ್ಕಾರಕ್ಕೆ ಫ್ಲೆಡ್ ಮಾಡಿಕೊಳ್ಳತಕ್ಕದ್ದು.
- 13) ಅಭ್ಯರ್ಥಿಯು ಇಲಾಖೆಯಿಂದ ಕಾಲಕಾಲಕ್ಕೆ ನಿಗದಿಪಡಿಸಿದ ಹಾಗೂ ನಿಗದಿಪಡಿಸಲಾಗುವ ವಿವಿಧ ಪರೀಕ್ಷೆ/ ತರಬೇತಿಗಳನ್ನು ಯಶಸ್ವಿಯಾಗಿ ಮುಗಿಸತಕ್ಕದ್ದು.
- 14) ಈಗಾಗಲೇ ಸರ್ಕಾರಿ ಸೇವೆಯಲ್ಲಿರುವ ಹಾಗೂ ಇಲಾಖಾ ಮುಖ್ಯಸ್ಥರ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ನಿಯಮಾವಳಿಗಳನ್ನು ಉಲ್ಲಂಘಿಸಿ ಅರ್ಜಿ ಸಲ್ಲಿಸಿರುವುದಿಲ್ಲವೆಂಬ ಬಗ್ಗೆ ಪ್ರಮಾಣ ಪತ್ರ ಸಲ್ಲಿಸತಕ್ಕದ್ದು ಹಾಗೂ ಮೇಲೆ ಸೂಚಿಸಿದ ಕಾರ್ಯಸ್ಥಗಳಲ್ಲಿ ವರದಿ ಮಾಡಿಕೊಳ್ಳುವ ಮೊದಲು ಮುಂಚಿನ ಸೇವೆಯಿಂದ ಬಿಡುಗಡೆ ಆದೇಶ ಪಡೆದಿರಬೇಕು.
- 15) ಅಭ್ಯರ್ಥಿಗೆ ಕೆಲಸಕ್ಕೆ ಹಾಜರಾಗುವ ಸಂದರ್ಭದಲ್ಲಿ ಪ್ರಯಾಣ ಭತ್ಯೆ ಅಥವಾ ಇತರೆ ಯಾವುದೇ ಭತ್ಯೆಯನ್ನು ನೀಡಲಾಗುವುದಿಲ್ಲ.
- 16) ಆಯ್ಕೆಯಾಗಿರುವ ಅಭ್ಯರ್ಥಿಗಳು ಅವರನ್ನು ನೇಮಿಸಿರುವ ಸ್ಥಳದಲ್ಲಿ ಕಡ್ಡಾಯವಾಗಿ ವಾಸ ಮಾಡಬೇಕು. ಈ ಬಗ್ಗೆ ಒಂದು ಪ್ರಮಾಣಪತ್ರವನ್ನು (ನಮೂನೆಯಂತೆ) ನೋಟರಿಯವರಿಂದ ಪ್ರಮಾಣೀಕರಿಸಿ ಹಾಜರುಪಡಿಸಬೇಕು.

- 17) ಈ ಆದೇಶವನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ಬಾಕಿ ಇರುವ ಅರ್ಜಿ ಸಂ.986/2010ರ ಅಂತಿಮ ಆದೇಶಕ್ಕೆ ಒಳಪಟ್ಟು ನೀಡಲಾಗಿದೆ.

ಪಿ.ಎಸ್. ವಸ್ತದ

ಪಿ.ಆರ್.805

ಅಧ್ಯಕ್ಷರು, ಗ್ರಾಮ ಲೆಕ್ಕಿಗರ ನೇರ ನೇಮಕಾತಿ ಆಯ್ಕೆ ಪ್ರಾಧಿಕಾರ
ಮತ್ತು ಜಿಲ್ಲಾಧಿಕಾರಿಗಳು, ದಾವಣಗೆರೆ ಜಿಲ್ಲೆ, ದಾವಣಗೆರೆ.

ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು

ಸಂಕ್ಷಿಪ್ತ ಟೆಂಡರ್ ಅಧಿಸೂಚನೆ

ಸಂಖ್ಯೆ: ಎಚ್‌ಸಿಎ 11/19/2005, ಬೆಂಗಳೂರು, ದಿನಾಂಕ:12ನೇ ಜನವರಿ, 2011

ಹಳೆಯ 5 ಬ್ಲಾಕ್ಸ್ ನಿರ್ಮಿತ ಶುದ್ಧೀಕರಣ ಘಟಕ ಹೊಂದಿರುವ (80 ಲೀ. ಸಾಮರ್ಥ್ಯದ) ವಾಟರ್ ಕೂಲರ್‌ಗಳನ್ನು ಹಿಂದಕ್ಕೆ ತೆಗೆದುಕೊಳ್ಳುವ ಪ್ರಸ್ತಾವದೊಂದಿಗೆ 5 ಹೊಸ ವಾಟರ್ ಕೂಲರ್‌ಗಳನ್ನು ಖರೀದಿಸಲು ಕೆಳಗೆ ಸಹಿ ಮಾಡಿರುವವರಿಂದ ಮೊಹರಾದ ತಾಂತ್ರಿಕ ಹಾಗೂ ವಾಣಿಜ್ಯ ಟೆಂಡರುಗಳನ್ನು ಸ್ವೀಕರಿಸಲಾಗುವುದೆಂದು ಸಾರ್ವಜನಿಕರ ಮಾಹಿತಿಗಾಗಿ ಈ ಮೂಲಕ ಅಧಿಸೂಚಿಸಲಾಗಿದೆ. ಆದ್ದರಿಂದ ಇದರಲ್ಲಿ ಆಸಕ್ತರಾದ ವ್ಯಕ್ತಿಗಳು ಸದರಿ ವಾಟರ್ ಕೂಲರ್‌ಗಳನ್ನು ಸರಬರಾಜು ಮಾಡಲು ತಮ್ಮ ಕನಿಷ್ಠ ದರವನ್ನು ನಮೂದಿಸಿ “ದಿನಾಂಕ:14ನೇ ಫೆಬ್ರವರಿ 2011ರಂದು ಆಫೀಸು ಒಳಗಾಗಿ ಸಂಜೆ 4.00 ಗಂಟೆಗೆ” ತಮ್ಮ ಮೊಹರಾದ ಟೆಂಡರುಗಳನ್ನು ಸಲ್ಲಿಸಬಹುದು.

ತಾಂತ್ರಿಕ ಟೆಂಡರುಗಳನ್ನು ಕೆಳಗೆ ಸಹಿ ಮಾಡಿರುವವರು ದಿನಾಂಕ:15.02.2011ರಂದು ಅಪರಾಹ್ನ 03.00 ಗಂಟೆಗೆ ತೆರೆಯುವರು.

ಟೆಂಡರಿನ ಒಟ್ಟು ಮೌಲ್ಯದ ಶೇ.1ರಷ್ಟು ಮುಂಗಡ ಹಣ ಠೇವಣಿಯನ್ನು ರಿಜಿಸ್ಟ್ರಾರ್ ಜನರಲ್, ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು ಇವರ ಹೆಸರಿನಲ್ಲಿ ಡಿಮಾಂಡ್ ಡ್ರಾಫ್ಟ್ ರೂಪದಲ್ಲಿ ಟೆಂಡರಿನ ಜೊತೆ ಸಲ್ಲಿಸತಕ್ಕದ್ದು.

ಷರತ್ತುಗಳು ಹಾಗೂ ಹೆಚ್ಚಿನ ವಿವರಗಳನ್ನು ಸದರಿ ಕಛೇರಿಯ ಎಚ್‌ಸಿಎ 11 ಶಾಖೆಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.

ಬಿ.ಎ. ಪಾಟೀಲ್,

ರಿಜಿಸ್ಟ್ರಾರ್ (ಆಡಳಿತ).

ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು

ಟೆಂಡರ್ ಅಧಿಸೂಚನೆ

ಸಂಖ್ಯೆ: ಎಚ್‌ಸಿಎ 11/19/2005, ಬೆಂಗಳೂರು, ದಿನಾಂಕ:12ನೇ ಜನವರಿ, 2011

ಹಳೆಯ 5 ಬ್ಲಾಕ್ಸ್ ನಿರ್ಮಿತ ಶುದ್ಧೀಕರಣ ಘಟಕ ಹೊಂದಿರುವ ವಾಟರ್ ಕೂಲರ್‌ಗಳನ್ನು (80 ಲೀ. ಸಾಮರ್ಥ್ಯದ) ಹಿಂದಕ್ಕೆ ತೆಗೆದುಕೊಳ್ಳುವ ಪ್ರಸ್ತಾವದೊಂದಿಗೆ 5 ಹೊಸ ವಾಟರ್ ಕೂಲರ್‌ಗಳನ್ನು ಖರೀದಿಸಲು ಕೆಳಗೆ ಸಹಿ ಮಾಡಿರುವವರಿಂದ ಮೊಹರಾದ ತಾಂತ್ರಿಕ ಹಾಗೂ ವಾಣಿಜ್ಯ ಟೆಂಡರುಗಳನ್ನು ಸ್ವೀಕರಿಸಲಾಗುವುದೆಂದು ಸಾರ್ವಜನಿಕರ ಮಾಹಿತಿಗಾಗಿ ಈ ಮೂಲಕ ಅಧಿಸೂಚಿಸಲಾಗಿದೆ. ಆದ್ದರಿಂದ ಇದರಲ್ಲಿ ಆಸಕ್ತರಾದ ವ್ಯಕ್ತಿಗಳು ಸದರಿ ವಾಟರ್ ಕೂಲರ್‌ಗಳನ್ನು ಸರಬರಾಜು ಮಾಡಲು ತಮ್ಮ ಕನಿಷ್ಠ ದರವನ್ನು ನಮೂದಿಸಿ “ದಿನಾಂಕ:14ನೇ ಫೆಬ್ರವರಿ 2011ರಂದು ಆಫೀಸು ಒಳಗಾಗಿ ಸಂಜೆ 4.00 ಗಂಟೆಗೆ” ತಮ್ಮ ಮೊಹರಾದ ಟೆಂಡರುಗಳನ್ನು ಸಲ್ಲಿಸಬಹುದು.

ಹಳೆಯ 5 ಬ್ಲಾಕ್ಸ್ ನಿರ್ಮಿತ ಶುದ್ಧೀಕರಣ ಘಟಕ ಹೊಂದಿರುವ ವಾಟರ್ ಕೂಲರ್‌ಗಳನ್ನು ಹಿಂದಕ್ಕೆ ತೆಗೆದುಕೊಳ್ಳುವ ಪ್ರಸ್ತಾವದೊಂದಿಗೆ 5 ಹೊಸ ವಾಟರ್ ಕೂಲರ್‌ಗಳ ಖರೀದಿಯು ಈ ಮುಂದಿನ ಷರತ್ತುಗಳಿಗೊಳಪಟ್ಟಿರತಕ್ಕದ್ದು.

1. ಟೆಂಡರುದಾರರು ತಮ್ಮಲ್ಲಿರುವ ವಿವಿಧ ಮಾದರಿಯ ವಿವಿಧ ಸಾಮರ್ಥ್ಯದ ವಾಟರ್‌ಕೂಲರ್‌ಗಳಿಗೆ ದರಪಟ್ಟಿಯನ್ನು ಸಲ್ಲಿಸುವುದು.

2. ದರಗಳು:

ಹೊಸದಾದ ಶುದ್ಧೀಕರಣ ಘಟಕ ಹೊಂದಿರುವ ವಾಟರ್ ಕೂಲರ್‌ಗಳನ್ನು ಸರಬರಾಜು ಮಾಡಲು ಮತ್ತು ಹಳೆಯದಾದ ಬ್ಲಾಕ್ಸ್ ನಿರ್ಮಿತ ವಾಟರ್ ಕೂಲರ್‌ಗಳನ್ನು ಹಿಂದಕ್ಕೆ ಪಡೆಯಲು ದರಗಳನ್ನು ಪ್ರತ್ಯೇಕವಾಗಿ ಸೂಚಿಸತಕ್ಕದ್ದು. ಸೂಚಿಸಲಾದ ಬೆಲೆಗಳು ಸ್ಥಿರವಾಗಿರತಕ್ಕದ್ದು ಮತ್ತು ಅದರಲ್ಲಿ ಸ್ಥಾಪನೆ/ ಕಾರ್ಯಾರಂಭದ ಹಂತದವರೆಗೂ ಎಲ್ಲಾ ಅನುಷ್ಠಾನಿಕ ವೆಚ್ಚಗಳು ಸೇರಿರತಕ್ಕದ್ದು, ತೆರಿಗೆಯೇನಾದರೂ ವಿಧಿಸುವುದಿದ್ದರೆ, ಅದನ್ನು ಪ್ರತ್ಯೇಕವಾಗಿ ತೋರಿಸತಕ್ಕದ್ದು. ತೆರಿಗೆಗಳು ಈ ಕಛೇರಿಯು ಒದಗಿಸುವ ನಮೂನೆ ‘ಡಿ’ ಯಲ್ಲಿರತಕ್ಕದ್ದು.

3. ಕಾಮಗಾರಿ ಕಾರ್ಯಗತಗೊಳಿಸುವ ಅವಧಿ:

ಕರಾರು ಆದೇಶವನ್ನು ನೀಡುವ ದಿನಾಂಕದಿಂದ ಒಂದು ವಾರದೊಳಗಾಗಿ ಸರಬರಾಜು ಮಾಡಿಕೊಡಬೇಕು.

4. ಖಾತರಿ:

ಟೆಂಡರುದಾರನು 2 ವರ್ಷಗಳ ಅವಧಿಗೆ ಸಮಗ್ರ ಖಾತರಿಯನ್ನು ನೀಡಬೇಕು. ಖಾತರಿಯ ಮೇರೆಗೆ ಅದರ ಹೊಣೆಗಾರಿಕೆಯನ್ನು ನಿರ್ವಹಣೆಗಾಗಿ ಟೆಂಡರುದಾರನು ಖಾತರಿ ಅವಧಿಯ ಮುಗಿಯುವವರೆಗೆ ಜಾರಿಯಲ್ಲಿರಲು ಬಿಡ್ ಮೊತ್ತದ ಶೇ.10 ರಷ್ಟು ಬೆಲೆಯ ಬ್ಯಾಂಕ್ ಗ್ಯಾರಂಟಿಯ ರೂಪದಲ್ಲಿ ನಿರ್ವಹಣಾ ಖಾತರಿಯನ್ನು ನೀಡಬೇಕು.

5. ಒಪ್ಪಂದ:

4ನೇ ಪ್ಯಾರಾದಲ್ಲಿ ತಿಳಿಸಿರುವಂತೆ ಖಾತರಿ ನೀಡುವುದರ ಬಗ್ಗೆ ಒಪ್ಪಂದ ಪತ್ರ ಬರೆದುಕೊಡಬೇಕು.

6. ಮುಂಗಡ ಹಣ ಠೇವಣಿ:

ಟೆಂಡರಿನ ಒಟ್ಟು ಮೌಲ್ಯದ ಶೇ.1ರಷ್ಟು ಮುಂಗಡ ಹಣ ಠೇವಣಿಯನ್ನು ರಿಜಿಸ್ಟ್ರಾರ್ ಜನರಲ್, ಕರ್ನಾಟಕ ಉಚ್ಚನ್ಯಾಯಾಲಯ, ಬೆಂಗಳೂರು ಇವರ ಹೆಸರಿನಲ್ಲಿ ಡಿಮಾಂಡ್ ಡ್ರಾಫ್ಟ್ ರೂಪದಲ್ಲಿ ಟೆಂಡರಿನ ಜೊತೆ ಸಲ್ಲಿಸತಕ್ಕದ್ದು. ಮುಂಗಡ ಹಣ ಠೇವಣಿ ಇಲ್ಲದ ಟೆಂಡರನ್ನು ನೇರವಾಗಿ ತಿರಸ್ಕರಿಸಲಾಗುವುದು.

7. ಮಾತುಕತೆಗೆ ಹಾಜರಾಗುವುದು ಇತ್ಯಾದಿ:

ಕೋರಿಕೆಗಳನ್ನು ಸಿದ್ಧಪಡಿಸುವ ವೆಚ್ಚ ಟೆಂಡರು ತೆರೆಯುವುದಕ್ಕೆ ಹಾಜರಾಗುವುದು ಮತ್ತು ಮಾತುಕತೆ ಸ್ಪಷ್ಟೀಕರಣ ಇತ್ಯಾದಿಗಳಿಗೆ ಹಾಜರಾಗುವ ವೆಚ್ಚವನ್ನು ಟೆಂಡರುದಾರನೇ ಭರಿಸತಕ್ಕದ್ದು.

8. ಟೆಂಡರು ಸಿದ್ಧಪಡಿಸುವ ಬಗ್ಗೆ ಸೂಚನೆಗಳು:

ಟೆಂಡರಿಗಾಗಿ ಮುದ್ರಿತವಾದ ನಿಬಂಧನೆಗಳು ಮತ್ತು ಷರತ್ತುಗಳನ್ನು ಟೆಂಡರಿನ ಒಂದು ಭಾಗವಾಗಿ ಪರಿಗಣಿಸುವುದಿಲ್ಲ. ಈ ಟೆಂಡರು ಆಹ್ವಾನಕ್ಕೆ ಅನ್ವಯವಾಗುವ ನಿಬಂಧನೆಗಳು ಮತ್ತು ಷರತ್ತುಗಳು ಒಂದು ವೇಳೆ ಯಾವುದೇ ಟೆಂಡರುದಾರನಿಗೆ ಅಂಗೀಕಾರವಾಗದಿದ್ದರೆ, ಅವನು ಅವನ/ಅದರ ಟೆಂಡರಿನಲ್ಲಿ ಬದಲಾವಣೆಯನ್ನು ಸ್ಪಷ್ಟವಾಗಿ ನಿರ್ದಿಷ್ಟಪಡಿಸಬೇಕು. ಅವುಗಳನ್ನು ಅಂಗೀಕರಿಸುವ ಅಥವಾ ತಿರಸ್ಕರಿಸುವ ಹಕ್ಕನ್ನು ಖರೀದಿದಾರನು ಕಾದಿರಿಸುತ್ತಾನೆ. ಅಂತಹ ಬದಲಾವಣೆಯೊಂದಿಗೆ ಟೆಂಡರನ್ನು ಪರಿಗಣಿಸಲು ಖರೀದಿದಾರನು ತನ್ನ ನಿರಾಕರಣೆಗೆ ಕಾರಣಗಳನ್ನು ನೀಡಲು ಬದ್ಧನಾಗಿರತಕ್ಕದ್ದಲ್ಲ.

ಟೆಂಡರಿನ ಆಹ್ವಾನದಲ್ಲಿ ಕೋರಲಾದ ಪೂರ್ಣ ಮಾಹಿತಿಯನ್ನು ನೀಡದಿದ್ದರೆ, ಟೆಂಡರನ್ನು ಉಪೇಕ್ಷಿಸಲು ಬದ್ಧವಾಗಿರುತ್ತದೆ.

9. ಟೆಂಡರಿಗೆ ಸಹಿ ಮಾಡುವುದು:

ಟೆಂಡರುದಾರನು ಟೆಂಡರಿನಲ್ಲಿ ಅವನ/ಅದರ ಸ್ಥಾನಮಾನವನ್ನು ಸೂಚಿಸತಕ್ಕದ್ದು. (ಕಂಪನಿ/ ಫರ್ಮ್/ ಒಡೆತನದ/ ಸ್ವಾಮ್ಯದ ಸಂಸ್ಥೆ)

ಕರಾರಿನ ಸಂಬಂಧದಲ್ಲಿ ಟೆಂಡರು ಅಥವಾ ಇತರ ದಸ್ತಾವೇಜಿಗೆ ಸಹಿ ಮಾಡುವ ವ್ಯಕ್ತಿಗಳು, ಅವನು/ಅವರ ಈ ಮುಂದಿನವರಾಗಿ ಸಹಿ ಹಾಕುವರೇ ಎಂಬುದನ್ನು ನಿರ್ದಿಷ್ಟಪಡಿಸಬಹುದು.

ಏಕೈಕ ಒಡೆತನದ ಸಂಸ್ಥೆಯಾಗಿದ್ದ ಸಂದರ್ಭದಲ್ಲಿ ಒಬ್ಬ ಏಕೈಕ ಪ್ರೊಪ್ರೈಟರ್ ಅಥವಾ ನೇಮಿತ ಅಚಾರ್ನಿ ಪಾಲುದಾರಿಕೆಯ ಸಂಬಂಧದಲ್ಲಿ ಫರ್ಮಿನ ಪಾಲುದಾರ, ಆ ಸಂಬಂಧದಲ್ಲಿ ಪಾಲುದಾರನು ಪಾಲುದಾರಿಕೆಯ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಪಾಲುದಾರಿಕೆ ಪತ್ರದಿಂದಾಗಲಿ ಅಥವಾ ಮುಖ್ಯಾಧಿಕಾರಿಯಿಂದಾಗಲಿ ಕೋರಿಕೆಗಳನ್ನು ಸಲ್ಲಿಸಲು ಮತ್ತು ಕ್ಲೈಮ್ ಹಾಗೂ ವಾದಗಳನ್ನು ಇತ್ಯರ್ಥಗೊಳಿಸಲು ಅಧಿಕಾರ ಹೊಂದಿರಬೇಕು.

ಕಂಪನಿಯ ವಿಷಯದಲ್ಲಿ ನೇಮಕವಾದ ಅಚಾರ್ನಿ.

(ಟಿಪ್ಪಣಿ: ಟೆಂಡರಿಗೆ ಸಹಿ ಹಾಕುವ ವ್ಯಕ್ತಿಯ ಅಧಿಕಾರ ಪತ್ರವನ್ನು ಕೋರಿದರೆ ಆಗ ಅದನ್ನು ಹಾಜರುಪಡಿಸಬೇಕು)

10. ಟೆಂಡರನ್ನು ತಲುಪಿಸುವುದು:

ಟೆಂಡರನ್ನು ಎರಡು ಭಾಗಗಳಲ್ಲಿ ಎಂದರೆ ತಾಂತ್ರಿಕ ಬಿಡ್ಡು ಮತ್ತು ವಾಣಿಜ್ಯ ಬಿಡ್ಡುಗಳು ಇವುಗಳನ್ನು ಪ್ರತ್ಯೇಕ ಮೊಹರಾದ ಲಕೋಟೆಗಳಲ್ಲಿ ಲಕೋಟೆಯ ಮೇಲೆ ಬಿಡ್ಡಿನ ನಮೂನೆಯನ್ನು ಮೇಲ್ದರಹದೊಂದಿಗೆ ಸಲ್ಲಿಸಬೇಕು. ತಾಂತ್ರಿಕ ಬಿಡ್ಡು ಇರುವ ಮೊಹರಾದ ಲಕೋಟೆಯನ್ನು ಒಟ್ಟಿಗೆ ಇನ್ನೊಂದು ಮೊಹರಾದ ಲಕೋಟೆಲ್ಲಿರಿಸತಕ್ಕದ್ದು ಲಕೋಟೆಯನ್ನು ಮೊಹರು ಮಾಡಿ ಅದರ ಬಲ ಭಾಗದಲ್ಲಿ “ವಾಟರ್‌ಕೂಲರ್‌ಗಳ ಸರಬರಾಜಿಗಾಗಿ ಟೆಂಡರು” ಎಂಬ ಮೇಲ್ದರಹದೊಂದಿಗೆ ರಿಜಿಸ್ಟ್ರಾರ್ ಜನರಲ್, ಕರ್ನಾಟಕ ಉಚ್ಚನ್ಯಾಯಾಲಯ, ಬೆಂಗಳೂರು-560 001 ಇವರ ವಿಳಾಸಕ್ಕೆ ಕಳುಹಿಸಬೇಕು. ಲಕೋಟೆಯಲ್ಲಿ ಟೆಂಡರುದಾರನ ಹೆಸರು ಮತ್ತು ವಿಳಾಸವನ್ನು ಸ್ಪಷ್ಟವಾಗಿಯೂ ಸೂಚಿಸಬೇಕು. ಟೆಂಡರನ್ನು ನೋಂದಾಯಿತ ಅಂಚೆ ತಲುಪೊಪ್ಪಿಗೆ ಮೂಲಕ ಕಳುಹಿಸಬೇಕು ಅಥವಾ ಖುದ್ದಾಗಿ ದೂತನ ಮೂಲಕ ಕಳುಹಿಸಬೇಕು. ಟೆಂಡರನ್ನು ಅಧಿಕಾರಿಯ ವಶಕ್ಕೆ ಅಥವಾ ಈ ಕಛೇರಿಯಲ್ಲಿ ಅವರ ಪರವಾಗಿ ಟೆಂಡರನ್ನು ಸ್ವೀಕರಿಸಲು ಅವನಿಂದ ಅಧಿಕೃತನಾದ ವ್ಯಕ್ತಿಯ ವಶಕ್ಕೆ ಒಪ್ಪಿಸಬೇಕು. ಮತ್ತು ತಲುಪೊಪ್ಪಿಗೆ ಪಡೆಯಬೇಕು. ಟೆಂಡರುದಾರನು ಅವನು ನೀಡಿದ ಟೆಂಡರನ್ನು ನಿರ್ದಿಷ್ಟ ದಿನಾಂಕ ಮತ್ತು ವೇಳೆಯಲ್ಲಿ ಮೇಲಿನ ವಿಳಾಸಕ್ಕೆ ತಲುಪಿದೆಯೇ ಎಂಬುದನ್ನು ಗಮನಿಸುವುದು ಟೆಂಡರುದಾರನ ಜವಾಬ್ದಾರಿಯಾಗಿರುತ್ತದೆ. ಎಲ್ಲಾ ಮುಂದಿನ ಮಾಹಿತಿಯನ್ನು ಮೇಲೆ ಹೆಸರಿಸಿದ ಅಧಿಕಾರಿಗೆ, ವಿಳಾಸಕ್ಕೆ ಮತ್ತು ಶೀರ್ಷಿಕೆಯ ಮೂಲಕ ಮಾತ್ರ ಬರೆಯಬೇಕು.

11. ಟೆಂಡರು ಸ್ವೀಕರಿಸಲು ಕೊನೆಯ ವೇಳೆ:

ಟೆಂಡರು 14 ಫೆಬ್ರವರಿ 2011 ರಂದು ಅಪರಾಹ್ನ 4.00 ಗಂಟೆ ಮೀರದಂತೆ, ರಿಜಿಸ್ಟ್ರಾರ್ ಜನರಲ್, ಕರ್ನಾಟಕ ಉಚ್ಚನ್ಯಾಯಾಲಯ, ಬೆಂಗಳೂರು-560 001 ಇವರಿಗೆ ತಲುಪಿಸತಕ್ಕದ್ದು.

12. ಟೆಂಡರುಗಳನ್ನು ತೆರೆಯುವುದು:

ತಾಂತ್ರಿಕ ಟೆಂಡರುಗಳನ್ನು ಕೆಳಗೆ ಸಹಿ ಮಾಡಿರುವವರು ದಿನಾಂಕ:15.02.2011 ರಂದು ಅಪರಾಹ್ನ 3.00 ಗಂಟೆಗೆ ತೆರೆಯುವರು.

13. ಅಂಗೀಕಾರದ ಹಕ್ಕು:

ಉಚ್ಚನ್ಯಾಯಾಲಯವು ಕನಿಷ್ಠ ತಮ್ಮ ಟೆಂಡರನ್ನು ಅಥವಾ ಯಾವುದೇ ಟೆಂಡರನ್ನು ಅಂಗೀಕರಿಸಲು ಸ್ವತಃ ಬದ್ಧವಾಗಿರುವುದಿಲ್ಲ ಮತ್ತು ಇಡೀ ಟೆಂಡರನ್ನು ಅಥವಾ ಟೆಂಡರಿನ ಯಾವುದೇ ಭಾಗ ಅಥವಾ ನೀಡಲಾದ ಗುಣಮಟ್ಟವನ್ನು ಅಂಗೀಕರಿಸುವ ಹಕ್ಕನ್ನು ಸ್ವತಃ ತಾನೇ ಕಾದಿರಿಸುತ್ತದೆ ಮತ್ತು

ಟೆಂಡರುದಾರನು ಅದನ್ನು ಸೂಚಿಸಿದ ದರದಲ್ಲಿ ಸರಬರಾಜು ಮಾಡತಕ್ಕದ್ದು ಇಡೀ ಟೆಂಡರು ಪ್ರಕ್ರಿಯೆಯನ್ನು ಯಾವುದೇ ಕಾರಣವನ್ನು ನೀಡದೇ ರದ್ದುಗೊಳಿಸಬಹುದು.

14. ಟೆಂಡರಿನ ಫಲಿತಾಂಶ:

ಉಚ್ಚನ್ಯಾಯಾಲಯವು ಟೆಂಡರನ್ನು ಅಂಗೀಕರಿಸುವುದನ್ನು ಪತ್ರದ ಮುಖೇನ ಅಥವಾ ನಿರ್ಧರಿಸಿದ ಯಾವುದೇ ಇತರ ವಿಧಾನದ ಮುಖೇನ ತಿಳಿಸಲಾಗುವುದು.

15. ಮುಂಗಡ ಹಣ/ಲೇವಣಿಯನ್ನು ಯಾರ ಟೆಂಡರನ್ನು ಅಂಗೀಕರಿಸುವುದಿಲ್ಲವೋ ಆ ವ್ಯಕ್ತಿಗಳಿಗೆ ಮರುಪಾವತಿ ಮಾಡಲಾಗುವುದು.

16. ಖರೀದಿಯನ್ನು ಸಾಲದ ಆಧಾರದ ಮೇಲೆ ಮಾತ್ರ ಮಾಡತಕ್ಕದ್ದು.

17. ಯಾರ ಟೆಂಡರನ್ನು ಈ ಕಛೇರಿಯಲ್ಲಿ ಅಂಗೀಕರಿಸುತ್ತಾರೆ ಅವರು ಬೆಂಗಳೂರು ಉಚ್ಚನ್ಯಾಯಾಲಯ ಆವರಣಗಳಲ್ಲಿ ಸದರಿ ವಾಟರ್ ಕೂಲರ್‌ಗಳನ್ನು ಅಳವಡಿಸತಕ್ಕದ್ದು.

ಬಿ.ಎ. ಪಾಟೀಲ್,

ರಿಜಿಸ್ಟ್ರಾರ್ (ಆಡಳಿತ).

HIGH COURT OF KARNATAKA, BANGALORE-56

No.HCA-II/19/2005, Dated: 12th January 2011

BRIEF TENDER NOTIFICATION

It is hereby notified for the information of general public that sealed technical as well as commercial tenders will be received by the undersigned for the purchase of 5 Nos. of Water Coolers including buy back offer of 5 Nos. of old Blue Star Make Water Coolers. The Persons who are interested may therefore submit their sealed tenders "ON OR BEFORE 14TH FEBRUARY, 2011 AT 4.00 P.M." furnishing their lowest rate for the supply of said Water Coolers for consideration.

The technical tender will be opened by the undersigned on 15.02.2011 at 3.00 P.M.

An EMD of 1% of the total value of the tender shall accompany the tender in the form of Demand Draft in favour of the Registrar General, High Court of Karnataka, Bangalore.

Further details with regard to terms and conditions will be displayed in the Notice Board of HCA-II Branch of this Office.

B.A. PATIL

REGISTRAR (ADMN.)

HIGH COURT OF KARNATAKA, BANGALORE-56

No.HCA-II/19/2005, Dated: 12th January 2011

TENDER NOTIFICATION

It is hereby notified for the information of general public that sealed technical as well as commercial tenders will be received by the undersigned for the purchase of 5 Nos. of Water Coolers with purifier including buy back offer of 5 Nos. of old Blue Star Make Water Coolers (80 Liters Capacity). The persons who are interested may therefore submit their sealed tenders "ON OR BEFORE 14TH FEBRUARY, 2011 AT 4.00 P.M." furnishing their lowest rate for the supply of said Water Coolers for consideration.

The purchase of Water Coolers with buy back offer of old Water Coolers is subject to the following conditions:

1. The tenderers have to quote the price list for supply of water coolers with purifiers of the different capacities available with all the features.

2. PRICES:

Prices of supply of new Water Coolers and prices for buyback of old Water Coolers shall be quoted separately. Prices quoted shall be firm and inclusive of all incidental charges upto the stage of installation / commissioning. Tax chargeable, if any, shall be shown separately. The taxes shall as against Form-D to be furnished by this Office.

3. WORK EXECUTION PERIOD:

The contract has to be executed with in one week from the date of placing of the order.

4. WARRANTY:

Tenderer shall provide 2 years on site comprehensive warranty. For discharging of its obligation under warranty, the tenderer has to give performance guarantee in the form of bank guarantee for 10% of price bids amount, to be in force till expiry of warranty period.

5. AGREEMENT:

An agreement has to be executed in regard to warranty as stated at para No.4 above.

6. EARNEST MONEY DEPOSIT:

An E.M.D. of 1% of the total value of the tender shall accompany the tender in the form of Demand Draft in favour of the Registrar General, High Court of Karnataka, Bangalore. The tender without E.M.D would be rejected out right.

7. ATTENDING NEGOTIATION ETC.,:

Cost of preparation of offers; attending the tender opening; and appearing for negotiation / clarification shall be borne by the tenderer.

8. INSTRUCTIONS REGARDING PREPARATION OF TENDER

Printed terms and conditions for the tender will not be considered as forming part of their tender. In case, terms and conditions applicable to this Invitation to tender are not acceptable to any tenderer, he should clearly specify the deviation in his / its tender. The purchaser reserves the right to accept or reject them. The purchaser shall not be bound to give reasons for his refusal to consider the tender with such deviations. The tender is liable to be ignored if complete information as called for in the invitation to tender is not given therein.

9. SIGNING OF TENDER:

The tenderer shall indicate in his / its status (company / firm / proprietary concern).

Persons signing the tender or other document in connection with the contract may specify whether he signs as:

A sole Proprietor or constituted attorney, in the case of sole proprietary concern.

A partner of the firm in the case of partnership, in which case the partner must have authority to make offers and settle claims and disputes concerning the business of the partnership either by virtue of the partnership Deed or a power of attorney.

Constituted Attorney in the case of a company.

(NOTE: The authority of the person signing the tender if called for, shall be produced)

10. DELIVERY OF TENDER:

The tender should be submitted in two parts i.e., technical bids and price bids in separate sealed covers superscribing the type of bids on the envelope. The sealed cover containing the technical bid and the sealed cover containing the price bid shall be placed together in another sealed cover. The cover should be sealed and addressed to THE REGISTRAR GENERAL, HIGH COURT OF KARNATAKA, BANGALORE-560001, superscribed on the right hand side "TENDER FOR SUPPLY OF WATER COOLERS". The cover should also indicate clearly the name and address of the tenderer. The tender should be sent by registered post A.D. or personally through messenger. If the tender is sent through messenger, the same has to be handed over to the above named Officer or to the person authorised by him to receive the tender on his behalf at this office and acknowledgment be obtained. It is the responsibility of the tenderer to see that his tender offer is delivered at the above address by the specified date and time All further communication to be addressed to the Officer named above and by title only.

11. LATEST HOUR FOR RECEIPT OF TENDER:

The tender shall reach THE REGISTRAR GENERAL, HIGH COURT OF KARNATAKA, BANGALORE – 560001, not later than 4.00 P.M. on 14TH FEBRUARY, 2011.

12. OPENING OF TENDERS:

The technical tenders will be opened by the undersigned on 15.02.2011 at 3.00 P.M.

13. RIGHT OF ACCEPTANCE:

The High Court does not bind itself to accept the lowest tender or any tender and reserves to itself the right of accepting the whole or any part of the tender or portion of the quantity offered and the tenderer shall supply the same at the rate quoted. The entire tender process may be cancelled without assigning any reasons.

14. RESULTS OF TENDER:

Acceptance of tender by the High Court will be communicated by letter or any other decided mode.

15. The EMD will be refunded to those persons whose tenders are not accepted.

16. The purchase shall be on credit basis only.

17. If the tender is accepted by this Office, installation shall be made by the firm in the High Court Premises.

B.A. PATIL

REGISTRAR (ADMN.)

ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ರಾಮನಗರ ವಿಭಾಗ, ರಾಮನಗರ

ಶಾಖೆ-1 ಟೆಂಡರ್ ಸಲ್ಲಿಸಲು ಆಹ್ವಾನ ಪ್ರಕಟಣೆ (IFT)

ಟೆಂಡರ್ ಆಹ್ವಾನ ಪ್ರಕಟಣೆ ನಂ.61/2010-11, ದಿನಾಂಕ:6ನೇ ಜನವರಿ, 2011

1. ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖಾ ವಿಭಾಗ ರಾಮನಗರ ರವರು ಅರ್ಹ ಟೆಂಡರ್‌ಗಳಿಂದ ಕೆಳಗೆ ಟೇಬಲ್‌ನಲ್ಲಿ ನಮೂದಿಸಿರುವ ಕಾಮಗಾರಿಗೆ ಟೆಂಡರ್ ಸಲ್ಲಿಸಲು ಆಹ್ವಾನಿಸಲಾಗಿದೆ. ಟೆಂಡರ್‌ಗಳು ಕೆಳಗೆ ಟೇಬಲ್‌ನಲ್ಲಿ ನಮೂದಿಸಿರುವ ಯಾವುದಾದರೂ ಕಾಮಗಾರಿಗೆ ಅಥವಾ ಎಲ್ಲಾ ಕಾಮಗಾರಿಗಳಿಗೆ ಕರ್ನಾಟಕ ಸರ್ಕಾರದ ಇ-ಪ್ರೊಕ್ಯುರ್ಮೆಂಟ್ ಪೋರ್ಟಲ್ (viz., <http://eproc.karnataka.gov.in>) ಮುಖಾಂತರ ಸಲ್ಲಿಸುವುದು. ಟೆಂಡರ್‌ಗಳು ಕ್ಲಾಸ್ 1 ರಂತೆ (Instruction to Tenderers to qualify for award of the contract) ಕನಿಷ್ಠ ನಿರ್ಣಾಯಕತ್ವದ ಬಗ್ಗೆ ಗಮನಿಸುವುದು.
2. ಕರ್ನಾಟಕ ಸರ್ಕಾರದ ಇ-ಪ್ರೊಕ್ಯುರ್ಮೆಂಟ್ ಪೋರ್ಟಲ್ (viz., <http://eproc.karnataka.gov.in>) ನಿಂದ ಟೆಂಡರ್ ಡಾಕ್ಯುಮೆಂಟ್ ಅನ್ನು ದಿನಾಂಕ:05.02.2011 ರಿಂದ 07.02.2011 ರವರೆಗೆ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿರುತ್ತದೆ.
3. ಟೆಂಡರ್‌ಗಳು ಟೇಬಲ್‌ನಲ್ಲಿ ನಮೂದಿಸಿರುವ ನಿಗದಿತ ಇ.ಎಂ.ಡಿ.ಯನ್ನು ಒಳಗೊಂಡಿರತಕ್ಕದ್ದು. ಕರ್ನಾಟಕ ಸರ್ಕಾರದ ಇ-ಪ್ರೊಕ್ಯುರ್ಮೆಂಟ್ ಪೋರ್ಟಲ್‌ನಲ್ಲಿ ಸೂಚಿಸಿರುವಂತೆ ಇ.ಎಂ.ಡಿ.ಯನ್ನು ಯಾವುದಾದರೂ ರೂಪದಲ್ಲಿ ಟೆಂಡರ್ ವ್ಯಾಲಿಡಿಟಿ ಅವಧಿಯ ನಂತರ 45 ದಿನಗಳ ಅವಧಿಗೆ ಇ.ಎಂ.ಡಿ.ಯು ಉರ್ಜಿತತ್ವ ಇರಬೇಕು.
4. ಟೆಂಡರ್‌ಗಳನ್ನು ಕರ್ನಾಟಕ ಸರ್ಕಾರದ ಇ-ಪ್ರೊಕ್ಯುರ್ಮೆಂಟ್ ಪೋರ್ಟಲ್ ಆನ್‌ಲೈನ್ ಮುಖಾಂತರ ದಿನಾಂಕ:07.02.2011, ವೇಳೆ 16:00 ಗಂಟೆಯೊಳಗೆ ಸಲ್ಲಿಸುವುದು ಮತ್ತು ಇ-ಪ್ರೊಕ್ಯುರ್ಮೆಂಟ್ ಪೋರ್ಟಲ್‌ನ ಮಾರ್ಗದರ್ಶನದಂತೆ ಟೆಂಡರ್‌ಗಳನ್ನು ತೆರೆಯಲಾಗುವುದು.
5. **KW-4** ಟೆಂಡರ್ ಡಾಕ್ಯುಮೆಂಟ್‌ನಲ್ಲಿನ ವಿವರಗಳನ್ನು ಮತ್ತು ನಮೂನೆಗಳನ್ನು ಕಡ್ಡಾಯವಾಗಿ ಭರ್ತಿ ಮಾಡುವುದು.

ಟೇಬಲ್

ಕ್ರ. ಸಂ.	ಕಾಮಗಾರಿಯ ಹೆಸರು	ಅಂದಾಜು ಮೊತ್ತ (ಲಕ್ಷಗಳಲ್ಲಿ)	ಇ.ಎಂ.ಡಿ. ಮೊತ್ತ (ರೂ.ಗಳಲ್ಲಿ)	ಪ್ರೋಸೆಸಿಂಗ್ ಛಾರ್ಜ್ (ರೂ.)	ಪೂರ್ಣಗೊಳಿಸುವ ಅವಧಿ (ಮಳೆಗಾಲ ಸೇರಿ)
1	2	3	4	5	6
1.	ರಾಮನಗರ ಅಪ್ಪೇರಹಳ್ಳಿ ರಸ್ತೆ ಅಭಿವೃದ್ಧಿ	300.00	4,50,000=00	10,000=00	9 ತಿಂಗಳು

ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ

ಪಿ.ಆರ್.57

ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ,

ರಾಮನಗರ ವಿಭಾಗ, ರಾಮನಗರ

ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ರಾಮನಗರ ವಿಭಾಗ, ರಾಮನಗರ

ಶಾಖೆ-1 ಟೆಂಡರ್ ಸಲ್ಲಿಸಲು ಆಹ್ವಾನ ಪ್ರಕಟಣೆ (IFT)

ಟೆಂಡರ್ ಆಹ್ವಾನ ಪ್ರಕಟಣೆ ನಂ.75/2010-11, ದಿನಾಂಕ:20ನೇ ಜನವರಿ, 2011

1. ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖಾ ವಿಭಾಗ ರಾಮನಗರ ರವರು ಅರ್ಹ ಟೆಂಡರ್‌ಗಳಿಂದ ಕೆಳಗೆ ಟೇಬಲ್‌ನಲ್ಲಿ ನಮೂದಿಸಿರುವ ಕಾಮಗಾರಿಗೆ ಟೆಂಡರ್ ಸಲ್ಲಿಸಲು ಆಹ್ವಾನಿಸಲಾಗಿದೆ. ಟೆಂಡರ್‌ಗಳು ಕೆಳಗೆ ಟೇಬಲ್‌ನಲ್ಲಿ ನಮೂದಿಸಿರುವ ಯಾವುದಾದರೂ ಕಾಮಗಾರಿಗೆ ಅಥವಾ ಎಲ್ಲಾ ಕಾಮಗಾರಿಗಳಿಗೆ ಕರ್ನಾಟಕ ಸರ್ಕಾರದ ಇ-ಪ್ರೊಕ್ಯುರ್ಮೆಂಟ್ ಪೋರ್ಟಲ್ (viz., <http://eproc.karnataka.gov.in>) ಮುಖಾಂತರ ಸಲ್ಲಿಸುವುದು. ಟೆಂಡರ್‌ಗಳು ಕ್ಲಾಸ್ 1 ರಂತೆ (Instruction to Tenderers to qualify for award of the contract) ಕನಿಷ್ಠ ನಿರ್ಣಾಯಕತ್ವದ ಬಗ್ಗೆ ಗಮನಿಸುವುದು.
2. ಕರ್ನಾಟಕ ಸರ್ಕಾರದ ಇ-ಪ್ರೊಕ್ಯುರ್ಮೆಂಟ್ ಪೋರ್ಟಲ್ (viz., <http://eproc.karnataka.gov.in>) ನಿಂದ ಟೆಂಡರ್ ಡಾಕ್ಯುಮೆಂಟ್ ಅನ್ನು ದಿನಾಂಕ:21.02.2011 ರಿಂದ 24.02.2011 ರವರೆಗೆ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿರುತ್ತದೆ.
3. ಟೆಂಡರ್‌ಗಳು ಟೇಬಲ್‌ನಲ್ಲಿ ನಮೂದಿಸಿರುವ ನಿಗದಿತ ಇ.ಎಂ.ಡಿ.ಯನ್ನು ಒಳಗೊಂಡಿರತಕ್ಕದ್ದು. ಕರ್ನಾಟಕ ಸರ್ಕಾರದ ಇ-ಪ್ರೊಕ್ಯುರ್ಮೆಂಟ್ ಪೋರ್ಟಲ್‌ನಲ್ಲಿ ಸೂಚಿಸಿರುವಂತೆ ಇ.ಎಂ.ಡಿ.ಯನ್ನು ಯಾವುದಾದರೂ ರೂಪದಲ್ಲಿ ಟೆಂಡರ್ ವ್ಯಾಲಿಡಿಟಿ ಅವಧಿಯ ನಂತರ 45 ದಿನಗಳ ಅವಧಿಗೆ ಇ.ಎಂ.ಡಿ.ಯು ಉರ್ಜಿತತ್ವ ಇರಬೇಕು.
4. ಟೆಂಡರ್‌ಗಳನ್ನು ಕರ್ನಾಟಕ ಸರ್ಕಾರದ ಇ-ಪ್ರೊಕ್ಯುರ್ಮೆಂಟ್ ಪೋರ್ಟಲ್ ಆನ್‌ಲೈನ್ ಮುಖಾಂತರ ದಿನಾಂಕ:24.02.2011, ವೇಳೆ 16:00 ಗಂಟೆಯೊಳಗೆ ಸಲ್ಲಿಸುವುದು ಮತ್ತು ಇ-ಪ್ರೊಕ್ಯುರ್ಮೆಂಟ್ ಪೋರ್ಟಲ್‌ನ ಮಾರ್ಗದರ್ಶನದಂತೆ ಟೆಂಡರ್‌ಗಳನ್ನು ತೆರೆಯಲಾಗುವುದು.
5. ಇತರೆ ವಿವರಗಳನ್ನು ಟೆಂಡರ್ ಡಾಕ್ಯುಮೆಂಟ್‌ನಲ್ಲಿ ನೋಡಬಹುದಾಗಿರುತ್ತದೆ.

ಟೇಬಲ್

ಕ್ರ. ಸಂ.	ಕಾಮಗಾರಿಯ ಹೆಸರು	ಅಂದಾಜು ಮೊತ್ತ (ಲಕ್ಷಗಳಲ್ಲಿ)	ಇ.ಎಂ.ಡಿ. ಮೊತ್ತ (ರೂ.ಗಳಲ್ಲಿ)	ಪ್ರೋಸೆಸಿಂಗ್ ಛಾರ್ಜ್ (ರೂ.)	ಪೂರ್ಣಗೊಳಿಸುವ ಅವಧಿ (ಮಳೆಗಾಲ ಸೇರಿ)
1	2	3	4	5	6
1.	ರಾಮನಗರ ತಾಲ್ಲೂಕು, ಅವ್ವೇರಹಳ್ಳಿ ಶ್ರೀ ರೇವಣಸಿದ್ಧೇಶ್ವರಸ್ವಾಮಿ ಕ್ಷೇತ್ರದಲ್ಲಿ ದಾಸೋಹ ಭವನ ನಿರ್ಮಾಣ ಕಾಮಗಾರಿ.	100.00	1,50,000=00	5,000=00	12 ತಿಂಗಳು

ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ

ಪಿ.ಆರ್.58

ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ,

ರಾಮನಗರ ವಿಭಾಗ, ರಾಮನಗರ

ಪ್ರಾಚಾರ್ಯರ ಕಛೇರಿ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹುಣಸೂರು-571105, ಮೈಸೂರು ಜಿಲ್ಲೆ

ಪ್ರಕಟಣೆ

ವಿಷಯ: ಅನುಪಯುಕ್ತ ಸಾಮಗ್ರಿಗಳನ್ನು ಬಹಿರಂಗ ಹರಾಜಿನ ಮೂಲಕ ವಿಲೇವಾರಿ ಮಾಡುವ ಬಗ್ಗೆ.

ಉಲ್ಲೇಖ: ಜಂಟಿ ನಿರ್ದೇಶಕರು(ತ) ವಿಭಾಗೀಯ ಕಛೇರಿ ಮೈಸೂರು ರವರ ಆದೇಶ ಸಂ/ವಿಕಮೈ/ಖರೀದಿ/ಸಿಆರ್-98/2010-11, ದಿನಾಂಕ:12.01.2011.

ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖದ ವಿಭಾಗೀಯ ಕಛೇರಿ ಮೈಸೂರು ರವರ ಆದೇಶದನ್ವಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹುಣಸೂರು ಈ ಸಂಸ್ಥೆಯ ಉಗ್ರಾಣದಲ್ಲಿರುವ ಈ ಕೆಳಕಂಡ ಅನುಪಯುಕ್ತ ಸಾಮಗ್ರಿಗಳನ್ನು ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು. ಬಹಿರಂಗ ಹರಾಜು ದಿನಾಂಕ:18.03.2011 ರಂದು ಬೆಳಿಗ್ಗೆ 11.00 ಗಂಟೆಗೆ ಈ ಸಂಸ್ಥೆಯ ಆವರಣದಲ್ಲಿ ನಡೆಸಲಾಗುವುದು. ಇ.ಎಂ.ಡಿ. ಹಣ ರೂ.500-00 ಅನ್ನು ಆಸಕ್ತಿಯುಳ್ಳವರು ಮುಂಗಡ ನಗದಾಗಿ ಪಾವತಿಸಿ ಬಹಿರಂಗ ಹರಾಜಿನಲ್ಲಿ ಭಾಗವಹಿಸಿ ಖರೀದಿಸಬಹುದಾಗಿದೆ.

ಕ್ರಮ ಸಂಖ್ಯೆ	ಅನುಪಯುಕ್ತ ಸಾಮಗ್ರಿಗಳು	ಪ್ರಮಾಣ / ತೂಕ	ಷರಾ
1.	Hand Hacksaw Blade Scrap	16 Kg	
2.	G.I. Scrap	01 Kg	
3.	E.M. Scrap	10 Kg	
4.	Plywood Scrap	20 Kg	
5.	M.S. Scrap	398 Kg	
6.	C.I. Block Scrap	05 Kg	
7.	Tape Recorder Demonstrator Stereo Type with two speakers and stand	01 No	

ಪ್ರಾಚಾರ್ಯರು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ,

ಪಿ.ಆರ್.48

ಹುಣಸೂರು, ಮೈಸೂರು ಜಿಲ್ಲೆ.

ಉದ್ಯೋಗ ಮತ್ತು ತರಬೇತಿ ಇಲಾಖೆ

ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಬಿ.ಎಂ. ರಸ್ತೆ, ಹಾಸನ

ಟೆಂಡರ್-ಕಂ-ಬಹಿರಂಗ ಹರಾಜು ಪ್ರಕಟಣೆ

ಸಂ:ಕೈತಸಂ/ಹಾ/ಖರೀದಿ/ನಿರುಪಯುಕ್ತ/ಸಿಆರ್-13/2010-11, ದಿನಾಂಕ:27ನೇ ಜನವರಿ, 2011

ವಿಷಯ: ನಿರುಪಯುಕ್ತ ಸಾಮಗ್ರಿಗಳನ್ನು ಟೆಂಡರ್-ಕಂ-ಬಹಿರಂಗ ಹರಾಜಿನ ಮೂಲಕ ವಿಲೇವಾರಿ ಮಾಡುವ ಬಗ್ಗೆ ಪ್ರಕಟಣೆ ನೀಡುವ ಕುರಿತು.

ಉಲ್ಲೇಖ: ಮಾನ್ಯ ಆಯುಕ್ತರು, ಉದ್ಯೋಗ ಮತ್ತು ತರಬೇತಿ ಇಲಾಖೆ, ಬೆಂಗಳೂರು ಇವರ ಆದೇಶ ಸಂಖ್ಯೆ:ಉತಇ/ತ/ಖರೀದಿ-5/ವಿಲೇ/ವಿವ-07/2010-11 ದಿನಾಂಕ:20.07.2010.

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಈ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ, ಸಂಸ್ಥೆಯಲ್ಲಿ, ಈ ಕೆಳಕಂಡ ನಿರುಪಯುಕ್ತ ಸಾಮಗ್ರಿಗಳನ್ನು ಅವು ಹೇಗಿವೆಯೋ ಹಾಗೆ ಉಲ್ಲೇಖಿತ ಆದೇಶದನ್ವಯ ಟೆಂಡರ್-ಕಂ-ಬಹಿರಂಗ ಹರಾಜಿನ ಮೂಲಕ ವಿಲೇವಾರಿ ಮಾಡುವ ಸಂಬಂಧ ದಿನಾಂಕ:22.03.2011 ರಂದು ಹರಾಜು ಪ್ರಕ್ರಿಯೆ ನಿಗದಿಪಡಿಸಿದೆ.

ಟೆಂಡರ್-ಕಂ-ಬಹಿರಂಗ ಹರಾಜಿನ ಸಾಮಗ್ರಿಗಳ ವಿವರ

ಕ್ರಮ ಸಂಖ್ಯೆ	ನಿರುಪಯುಕ್ತ ಸಾಮಗ್ರಿಗಳ ವಿವರ	ಪರಿಮಾಣ/ಕೆಜಿ/ನಂಬರ್
1.	M.S. Scrap	8,961.55 Kgs
2.	C.I. Scrap	599 Kg
3.	I.C.D.P. Switch (Burnt)	13 Nos
4.	H.S.S. Cutting tool, HSS bar	10.05 Kgs
5.	Copper wire scrap (Super enameled, copper, PVC Copper wire & copper scrap)	86.5 Kgs
6.	Alluminium (PVC Alluminium scrap)	32.05 Kgs
7.	Grinding wheel scrap	30 Nos
8.	Removed water jet pump motor 2HP 220 V	01 Nos
9.	Bench Vice 6"	08 Nos
10.	Burnt Coolent motor	16 Nos
11.	Un-Conditional motor 1 HP	04 Nos
12.	3HP burnt motor	03 Nos.

ಹಾಗೂ ಇತರೆ ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ನಿರುಪಯುಕ್ತ ಸಾಮಗ್ರಿಗಳು.

ಟೆಂಡರ್ ಸಲ್ಲಿಸುವ ರೀತಿ

- 1) ನಿಗದಿತ ಟೆಂಡರ್ ಫಾರಂ ಶುಲ್ಕ-ರೂ.200/-+ ತೆರಿಗೆ. (ಈ ಮೊತ್ತವನ್ನು ಹಿಂದಿರುಗಿಸಲಾಗುವುದಿಲ್ಲ)
- 2) ಖಾಲಿ ಟೆಂಡರ್ ಫಾರಂಗೆ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ:11.03.2011
- 3) ಖಾಲಿ ಟೆಂಡರ್ ಫಾರಂನ್ನು ಈ ಕಛೇರಿಯಿಂದ ವಿತರಿಸುವ ದಿನಾಂಕ:14.03.2011
- 4) ಭರ್ತಿ ಮಾಡಿದ ಟೆಂಡರ್ ಫಾರಂಗಳನ್ನು ಭದ್ರತಾ ಠೇವಣಿ-ರೂ.5000/- (ಐದು ಸಾವಿರ ರೂಪಾಯಿಗಳು ಮಾತ್ರ) ದೊಂದಿಗೆ ಕಛೇರಿಗೆ ಸಲ್ಲಿಸಲು ಕಡೆಯ ದಿನಾಂಕ:19.03.2011.
- 5) ಬಹಿರಂಗ ಹರಾಜು ಮಾಡುವ ದಿನಾಂಕ ಮತ್ತು ಸಮಯ-22.03.2011 ರ ಬೆಳಿಗ್ಗೆ 11.00 ಗಂಟೆಗೆ
- 6) ಬಹಿರಂಗ ಹರಾಜು ಮಾಡುವ ಸ್ಥಳ-ಸಂಸ್ಥೆಯ ಕಾರ್ಯಾಗಾರ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಹಾಸನ.
- 7) ಟೆಂಡರ್ ತೆರೆಯುವ ಸಮಯ: ಹಾಜರಿರುವ ಟೆಂಡರ್‌ದಾರರ ಸಮ್ಮುಖದಲ್ಲಿ ಬಹಿರಂಗ ಹರಾಜಿನ ನಂತರ.

ಪ್ರಾಚಾರ್ಯರು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ,
ಹಾಸನ.

ಪಿ.ಆರ್.49

ಜಲ ಸಂಪನ್ಮೂಲ ಇಲಾಖೆ (ಸಣ್ಣ ನೀರಾವರಿ)

ಕಾರ್ಯನಿರ್ವಾಹಕ ಇಂಜಿನಿಯರರು, ಸಣ್ಣ ನೀರಾವರಿ ವಿಭಾಗ, ಬೆಳಗಾವಿ

ಅಲ್ಪಾವಧಿ ಟೆಂಡರ್ ಪ್ರಕಟಣೆ

No.EE/MID/BGM/AE/TND/2010-11/379, Dated:25th January, 2011

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆ ಅಧಿನಿಯಮ-2000ರ ಮತ್ತು ಇತ್ತೀಚಿನ ತಿದ್ದುಪಡಿಗಳಂತೆ, ಈ ಕೆಳಗಿನ ಕಾಮಗಾರಿಗಳಿಗಾಗಿ ಅರ್ಹ ಗುತ್ತಿಗೆದಾರರಿಂದ ಐಟಂ ದರದಂತೆ ಗುತ್ತಿಗೆಯನ್ನು "ಇ-ಪ್ರೋಕ್ಯೂರ್‌ಮೆಂಟ್" ಮೂಲಕ ಕಾರ್ಯನಿರ್ವಾಹಕ ಇಂಜಿನಿಯರರು ಸಣ್ಣ ನೀರಾವರಿ ವಿಭಾಗ, ಬೆಳಗಾವಿ ಇವರಿಂದ ಆಹ್ವಾನಿಸಲಾಗಿದೆ.

ಕ್ರಮ ಸಂಖ್ಯೆ	ಕೆಲಸದ ಹೆಸರು	ಟೆಂಡರಿಗಿಟ್ಟ ಅಂದಾಜು ಮೊತ್ತ (ರೂ. ಲಕ್ಷಗಳಲ್ಲಿ)	ಇ.ಎಂ.ಡಿ. ಮೊತ್ತ (ರೂ.ಗಳಲ್ಲಿ)	ಟೆಂಡರ್ ಶುಲ್ಕ (ರೂ.ಗಳಲ್ಲಿ)	ಕೆಲಸವನ್ನು ಮುಗಿಸುವ ಕಾಲಮಿತಿ ಮಳೆಗಾಲ ಸೇರಿ
1	2	3	4	5	6
Standard Tender Document KW-4 ರಂತೆ					
1.	ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಕಮತನೂರ ಸಣ್ಣ ನೀರಾವರಿ ಕೆರೆಯ ಪುನರುಜ್ಜೀವನ ಕಾಮಗಾರಿ	620.00	930000/-	5000/-	24 ತಿಂಗಳು (ಮಳೆಗಾಲ ಸೇರಿ)

ಕಾಮಗಾರಿ ಪಡೆಯಲು ಅರ್ಹತೆ ಪಡೆದವರು ಕಾಮಗಾರಿ ವಿವರ ಇತ್ಯಾದಿಗಳನ್ನು 22.02.2011 11-00 ಗಂಟೆವರೆಗೆ ವಿಭಾಗ ಕಛೇರಿಯಲ್ಲಿ ಅಥವಾ "ಇ-ಪ್ರೋಕ್ಯೂರ್‌ಮೆಂಟ್" ಹೆಲ್ಪ್ ಡೆಸ್ಕ್‌ನಿಂದ ಪಡೆಯಬಹುದು. 080-25501216.

ಪೂರ್ವ ಟೆಂಡರ್ ಸಭೆಯ ದಿನಾಂಕ:22.02.2011 (ಕಾರ್ಯನಿರ್ವಾಹಕ ಇಂಜಿನಿಯರರು ಸಣ್ಣ ನೀರಾವರಿ ವಿಭಾಗ, ಬೆಳಗಾವಿ, ಇವರ ಕಛೇರಿಯಲ್ಲಿ ಮುಂ 11.00 ಗಂಟೆ) ಟೆಂಡರ್‌ಗಳನ್ನು ಇ.ಎಂ.ಡಿ. ಹಾಗೂ ಟೆಂಡರ್ ಶುಲ್ಕದೊಂದಿಗೆ (ವೆಬ್‌ಸೈಟ್‌ನಲ್ಲಿ ನಿಗದಿ ಮಾಡಿರುವ ಯಾವುದಾದರೂ ಒಂದು ಮಾದರಿಯಲ್ಲಿ ಆನ್‌ಲೈನ್ ಪೇಮೆಂಟ್ ಮಾತ್ರ) 'ಇ-ಪ್ರೋಕ್ಯೂರ್‌ಮೆಂಟ್' ವೆಬ್‌ಸೈಟ್ <http://eproc.karnataka.gov.in> ನಲ್ಲಿ ದಿನಾಂಕ:25.02.2011 16-00 ಗಂಟೆವರೆಗೆ ಸ್ವೀಕರಿಸಲಾಗುವುದು. ಸದರಿ ಗುತ್ತಿಗೆಗಳನ್ನು 28.02.2011 ರಂದು (ತಾಂತ್ರಿಕ ಬಿಡ್) ತೆರೆಯಲಾಗುವುದು. (ಸಾಧ್ಯವಾದಲ್ಲಿ)

ಗುತ್ತಿಗೆದಾರರು 'ಇ-ಪ್ರೋಕ್ಯೂರ್‌ಮೆಂಟ್‌ನಲ್ಲಿ ಸಲ್ಲಿಸಿದ ಎಲ್ಲಾ ದಾಖಲಾತಿಗಳನ್ನು (ಮೂಲ ರೂಪದಲ್ಲಿ/ ನೋಟರಿ, ಕಾರ್ಯನಿರ್ವಾಹಕ ಇಂಜಿನಿಯರರಿಗಿಂತ ಕಡಿಮೆ ಇಲ್ಲದ ಅಧಿಕಾರಿಗಳಿಂದ ದೃಢೀಕರಿಸಿದ) ದಿನಾಂಕ:28.02.2011ರೊಳಗಾಗಿ ಈ ಕಛೇರಿಗೆ ಸಲ್ಲಿಸಬೇಕು ತಪ್ಪಿದಲ್ಲಿ ಅಂತಹ ಗುತ್ತಿಗೆದಾರರ ತಾಂತ್ರಿಕ ಬಿಡ್‌ಗಳನ್ನು ಮೌಲ್ಯಾಂಕನ ಮಾಡಲಾಗುವುದಿಲ್ಲ.

ವಿ.ಬಿ. ಕುಲಕರ್ಣಿ,

ಕಾರ್ಯನಿರ್ವಾಹಕ ಇಂಜಿನಿಯರರು,

ಸಣ್ಣ ನೀರಾವರಿ ವಿಭಾಗ, ಬೆಳಗಾವಿ.

WATER RESOURCES DEPARTMENT (MINOR IRRIGATION)

OFFICE OF THE EXECUTIVE ENGINEER, M.I. DIVISION, BELGAUM

SHORT TERM TENDER NOTIFICATION

No.EE/MID/BGM/TND/AE-1/10-11/379, Dated:25th January, 2011

As per KTCP Act-2000 and Amendments the Executive Engineer, M.I. Division Belgaum has invited the item rate TENDER for the following works in E-Procurement Portal System.

Sl. No.	Name of work	Amount put to tender (Rs.In lakhs)	Earnest Money Deposit (Rs.)	Tender Processing Fee (Rs.)	Period of completion (Including monsoon)
1	2	3	4	5	6
	(Standard Tender Document KW-4				
1.	Rehabilitation of MI tank at Kamatanur in Tq: Hukkeri, Dist: Belgaum.	620.00	930000/-	5000/-	24 months (Including monsoon)

The details of the works and other conditions may be obtained in the Division Office or E-Procurement Help Desk 080-25501216 up to 22/2/2011.

Date of Pre-tender meeting: 22.02.2011 (In the office of the Executive Engineer, M.I. Division, Belgaum at 11.00 AM)

The Tender will be received along with Tender processing fee and E.M.D. (as Prescribed in the Web-Site in any one of the mode by on-line payment only.) in <https://eproc.karnataka.gov.in> on or before 25.02.2011 upto 16.00 hrs. The tenders (Technical Bid) will be opened on 28.02.2011 (If possible).

The Contractors should submit all the Documents as uploaded in Original or duly attested by a Notary/ an officer not below the rank of an Executive Engineer on or before 28.02.2011 to this office failing which such Technical Bids shall not be evaluated.

V.B. KULKARNI

Executive Engineer, M.I. Division,
Belgaum.

PR-52

WATER RESOURCES DEPARTMENT (MINOR IRRIGATION)

OFFICE OF THE EXECUTIVE ENGINEER, M.I. DIVISION, BELGAUM

TENDER NOTIFICATION

No.EE/MID/BGM/TND/AE/10-11/283, Dated:19th January, 2011

As per KTCP Act-2000 and Amendments the Executive Engineer, M.I. Division Belgaum has invited the item rate TENDER for the following works in E-Procurement Portal System.

Sl. No.	Name of work	Amount put to tender (Rs.In lakhs)	Earnest Money Deposit (Rs.)	Tender Processing Fee (Rs.)	Period of completion (Including monsoon)	Remarks
1	2	3	4	5	6	7
(Standard Tender Document KW-4)						
1.	Improvements to Bridge Cum Barrage across Ghataprabha River near Hunashyal Village in Gokak Tq: Belguam Dist: (Work Indent No.1332)	114.78	172500.00	5000.00	9 months (including monsoon)	3 rd Call

The Contractors may log-in and Download from Govt. of Karnataka E-Procurement Web Site <https://eproc.karnataka.gov.in> from 24.01.2011.

The details of the works and other conditions may be obtained in the Division Office or E-Procurement Help Desk 080-25501216/25201227 up to 23.02.2011

Date of Pre-tender meeting: 21.02.2011 (In the office of the Executive Engineer, M.I. Division, Belgaum at 11.00 AM)

The Tender will be received along with Tender processing fee and E.M.D. (as Prescribed in the Web-Site in any one of the mode by on-line payment only.) in <https://eproc.karnataka.gov.in> on or before 23.02.2011 upto 16.00 hrs. The tenders (Technical Bid) will be opened on 26.02.2011 (If possible).

V.B. KULKARNI

Executive Engineer, M.I. Division,
Belgaum.

ಜಲ ಸಂಪನ್ಮೂಲ ಇಲಾಖೆ (ಸಣ್ಣ ನೀರಾವರಿ)

ಕಾರ್ಯನಿರ್ವಾಹಕ ಇಂಜಿನಿಯರರು, ಸಣ್ಣ ನೀರಾವರಿ ವಿಭಾಗ, ಬೆಳಗಾವಿ

ಟೆಂಡರ್ ಪ್ರಕಟಣೆ

No.EE/MID/BGM/AE/TND/2010-11/283, Dated:19th January, 2011

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆ ಅಧಿನಿಯಮ-2000ರ ಮತ್ತು ಇತ್ತೀಚಿನ ತಿದ್ದುಪಡಿಗಳಂತೆ, ಈ ಕೆಳಗಿನ ಕಾಮಗಾರಿಗಳಿಗಾಗಿ ಅರ್ಹ ಗುತ್ತಿಗೆದಾರರಿಂದ ಐಟಂ ದರದಂತೆ ಗುತ್ತಿಗೆಯನ್ನು “ಇ-ಪ್ರೋಕ್ಯೂರ್‌ಮೆಂಟ್” ಮೂಲಕ ಕಾರ್ಯನಿರ್ವಾಹಕ ಇಂಜಿನಿಯರರು ಸಣ್ಣ ನೀರಾವರಿ ವಿಭಾಗ, ಬೆಳಗಾವಿ ಇವರಿಂದ ಆಹ್ವಾನಿಸಲಾಗಿದೆ.

ಕ್ರಮ ಸಂಖ್ಯೆ	ಕೆಲಸದ ಹೆಸರು	ಟೆಂಡರಿಗಿಟ್ಟ ಅಂದಾಜು ಮೊತ್ತ (ರೂ. ಲಕ್ಷಗಳಲ್ಲಿ)	ಇ.ಎಂ.ಡಿ. ಮೊತ್ತ (ರೂ.ಗಳಲ್ಲಿ)	ಟೆಂಡರ್ ಶುಲ್ಕ (ರೂ.ಗಳಲ್ಲಿ)	ಕೆಲಸವನ್ನು ಮುಗಿಸುವ ಕಾಲಮಿತಿ ಮಳೆಗಾಲ ಸೇರಿ	ಷರಾ
1	2	3	4	5	6	
Standard Tender Document KW-4 ರಂತೆ						
1.	ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಹುಣಶ್ಯಾಳ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ಸುಧಾರಣೆ ಕಾಮಗಾರಿ. (Work Indent No.1332)	114.78	172500.00	5000.00	9 ತಿಂಗಳು (ಮಳೆಗಾಲ ಸೇರಿ)	3ನೇ ಕರೆ

ಗುತ್ತಿಗೆದಾರರು ಕರ್ನಾಟಕ ಸರ್ಕಾರದ “ಇ-ಪ್ರೋಕ್ಯೂರ್‌ಮೆಂಟ್” ವೆಬ್‌ಸೈಟ್ <http://eproc.karnataka.gov.in> ನಲ್ಲಿ ಲಾಗಿನ್ ಆಗಿ ದಿನಾಂಕ:24.01.2011 ರಿಂದ Download ಮಾಡಿಕೊಳ್ಳಬಹುದು. ಕಾಮಗಾರಿ ಪಡೆಯಲು ಅರ್ಹತೆ ಷರತ್ತುಗಳು ಕಾಮಗಾರಿ ವಿವರ ಇತ್ಯಾದಿಗಳನ್ನು 23.02.2011 11-00 ಗಂಟೆವರೆಗೆ ವಿಭಾಗ ಕಛೇರಿಯಲ್ಲಿ ಅಥವಾ “ಇ-ಪ್ರೋಕ್ಯೂರ್‌ಮೆಂಟ್” ಹೆಲ್ಪ್ ಡೆಸ್ಕ್‌ನಿಂದ ಪಡೆಯಬಹುದು. 080-25501216/25201227.

ಮೂರ್ವ ಟೆಂಡರ್ ಸಭೆಯ ದಿನಾಂಕ:21.02.2011 (ಕಾರ್ಯನಿರ್ವಾಹಕ ಇಂಜಿನಿಯರರು ಸಣ್ಣ ನೀರಾವರಿ ವಿಭಾಗ, ಬೆಳಗಾವಿ, ಇವರ ಕಛೇರಿಯಲ್ಲಿ ಮುಂ 11.00 ಗಂಟೆ) ಟೆಂಡರ್‌ಗಳನ್ನು ಇ.ಎಂ.ಡಿ. ಹಾಗೂ ಟೆಂಡರ್ ಶುಲ್ಕದೊಂದಿಗೆ (ವೆಬ್‌ಸೈಟ್‌ನಲ್ಲಿ ನಿಗದಿ ಮಾಡಿರುವ

ಯಾವುದಾದರೂ ಒಂದು ಮಾದರಿಯಲ್ಲಿ ಆನ್‌ಲೈನ್ ಪೇಮೆಂಟ್ ಮಾತ್ರ) 'ಇ-ಪ್ರೋಕ್ಯೂರಮೆಂಟ್' ವೆಬ್‌ಸೈಟ್ <http://eproc.karnataka.gov.in> ನಲ್ಲಿ ದಿನಾಂಕ:23.02.2011 16-00 ಗಂಟೆವರೆಗೆ ಸ್ವೀಕರಿಸಲಾಗುವುದು. ಸದರಿ ಗುತ್ತಿಗೆಗಳನ್ನು 26.02.2011 ರಂದು (ತಾಂತ್ರಿಕ ಬಿಡ್) ತೆರೆಯಲಾಗುವುದು. (ಸಾಧ್ಯವಾದಲ್ಲಿ)

ಪಿ.ಆರ್.53

ವಿ.ಬಿ. ಕುಲಕರ್ಣಿ,

ಕಾರ್ಯನಿರ್ವಾಹಕ ಇಂಜಿನೀಯರರು,

ಸಣ್ಣ ನೀರಾವರಿ ವಿಭಾಗ, ಬೆಳಗಾವಿ.

WATER RESOURCES DEPARTMENT**OFFICE OF THE EXECUTIVE ENGINEER, WRD, KPC, DIVISION, NO.1, BIDAR****SHORT TERM TENDER NOTIFICATION****No.EE/KPCD.1/BDR/PB.III/E-TND/CHP&HKT/2010-11/2256, Dated:24th January, 2011****(ONLY THROUGH ELECTRONIC TENDER SYSTEM)**

Percentage Tenders in Electronic mode are invited by the Executive Engineer, WR Department., K.P.C. Division No.1, Bidar on behalf of the Governor of Karnataka from the Class-I contractors/ firm/ company registered with KPWD/CPWD/MES of Karnataka State undertakings for the works mentioned below, who fulfill the pre-qualification conditions, laid down under para II below.

Tenders shall be offered through e-procurement system only and will be in two cover system namely technical bid and financial bid.

The "contractor" herein means either an individual contractor or a firm or a company. Joint venture of any type is not allowed. The blank tender documents can be obtained through website www.eproc.karnataka.gov.in and can be submitted through electronic tender box.

(i) STATEMENT OF WORKS

Sl. No.	Name of work	Approx amount put to tender (Rs.in Lakhs)	E.M.D. (in Rs.) @ 1%	Transaction fee (non-refundable)	Class of Contractor	Stipulated period of completion (including monsoon)
1	2	3	4	5	6	7
1.	Construction of surface drainage work for land reclamation of water logged area of RBC & LBC of Chandrampally Project.	253.130	2,54,000 (to be paid by electronic cash only)	As prescribed in E-portal	Class-1	30 days
2.	Construction of surface drainage work for land reclamation of water logged area of LBC of Hattikuni Project.	122.63	1,23,000.00 (to be paid by electronic cash only)	As prescribed in E-portal	Class-1	30 days

This is a Pre-qualification (Two Cover) bid system of tendering consisting of technical bid as Part I and financial bid as part II which shall be as follows:

The evaluation of the technical bid for pre-qualification will be done based solely on the information provided by the contractor as per original documents, duly verified if necessitates.

II-PRE-QUALIFICATION (TECHNICAL) BID PART-I

Contractors who satisfies the following below mentioned criteria only need to submit their offers.

1)	Each applicant in the last five years reckoned between 2005-06 and 2009-10 should have	
a)	Achieved in at least two financial years a minimum annual financial turnover of two times the amount put to tender. Financial turnover shall be given a weightage of 10% per year based on the reference value to bring them to 2009-10 price level.	

	b)	Satisfactorily completed at least one similar nature work of value not less than 50% of value of work put to tender at 2009-10 price level. Cost of completed work shall be given a weightage of 10% per year based on the reference value to bring them to 2009-10 price level.
2)		The applicant should produce following original testimonials during the opening of the said tender.
	a)	Availability (either owned or leased) of the following key and critical equipment for the work.
	i)	Excavator/ poclain (0.9 cum capacity) - 4 Nos.
	ii)	Lorries/ Tippers - 4 Nos.
	iii)	Compressor/ Wagon driller - 1 Nos.
	iv)	Concrete self loaded mixer (2.00 cum capacity) - 1 Nos.
	v)	Vibrator (Pin vibrators/ plate vibrators) - 1 Nos.
	vi)	Steel centering plate - 50 sqm.
	vii)	Pump set (5 H.P.) - 4 No.
	viii)	Surveying instruments required for linear measurements and leveling at the time of the execution of work.
	b)	Availability for this work, a Graduate Project Manager with not less than 5 years experience in construction of similar Engineering works and other key expert like surveyor, licensed technical personnel etc. with adequate experience as required.
3)		Contractor should have sufficient Man power for executing the work, An organization chart to be produced by him to that effect.
4)		Contractor has to procure steel, cement, pipes, explosives and electrical and mechanical setup required for the work at his own cost.
5)		The documents furnished by the contractor for pre-qualification should invariably be signed by the contractor as a token of attestation regarding genuinity and truthfulness of the documents. The documents without the contractor's attested signature will not be considered for evaluation of the pre-qualification bid and it will be treated as incomplete bid offer.
6)		The intending contractor should furnish the valid certificate of Registration issued by KPWD/CPWD/MES of Karnataka State.
7)		The contractor should furnish the name of the individual/ firm with/ firm/ residential Postal address and telephone No. with place of registration, year of incorporation etc., (for correspondence purpose)
8)		The application made by the firm/ company shall be signed by a person holding the power of attorney, in which case an attested copy of power of attorney shall be submitted.
9)		The contractor should be manufacturer of SSD pipes with ISI marks or he should submit document for tie-up with manufacturing company of such pipes
10)		The contractor should have experienced and skilled labours of SSD works, the detail should be submitted along with technical bid documents.
11)		All the original documents shall be produced at the time of opening of tenders for verification. The bidders who does not produce original documents at the time of opening is liable for rejection.
12)		Latest copies of Income Tax and Sales Tax clearance certificate for the year 2009-10 issued by the competent authority shall be enclosed.
13)		Employee provided fund (EPF) registration certificate shall be enclosed, or the contribution will be recovered from bill as per Govt. directions.
14)		1% cess towards Building and other construction workers welfare fund will be recovered from the agency as per Govt. regulations.

(III) MODE OF PAYMENT:

The stipulated cost of blank pre qualification/ tender documents for tendering should be in the form of Electronic cash only.

(Non-refundable)

The agencies can have the access to the blank e-pre qualification and tender documents from 05.02.2011 at 11.00 hours. To 10.02.2011 upto 16.00 hours.

The last date for submission of completed documents is 10.02.2011 upto 16.00 Hours.

The date of opening of pre qualification documents i.e. cover-I is 14.02.2011 at 16.00 Hours. The list of pre qualification bidders will be announced on 15.02.2011 at 10.00 Hours. On the notice board of the Office of the Executive Engineer, K.P.C. Division No.1, Bidar.

The financial bid documents for the above work comprises of financial bid to indicate the amount offered by the bidder for completion of the work based on contract specifications, Schedule 'A' and Schedule 'B' of the contractor form. The contractor should neither make any alteration in the conditions of contract nor stipulate any condition of his own in the first section of the financial bid documents.

The financial bid of pre qualified agencies will be opened at Office of the Executive Engineer, WRD K.P.C. Division No.1 Bidar on 15.02.2011 at 11.00 hours.

Further information about electronic tendering can be had from www.eproc.karnataka.gov.in and linking to e-tender procedure.

The Executive Engineer shall have the right to reject any or all the tenders without assigning any reason whatsoever.

Corrigendum will be published on website for modifications if any.

The intending contractor should note that, if any of the lands (either in part/ parts or in whole) required for the work is not yet acquired by the Water Resources Department, it shall be the responsibility of the contractor to take possession of such land and start the work by consent of the owners before commencement of work at no extra cost to the Water Resources Department and no claims whatsoever relating to non-availability of land would be entertained, in future.

Further details, if any, required can be had from the office of the undersigned during the office hours (Phone No.08482-226490) on all working days.

(iv) The aspiring contractors who have not previously obtained the USER ID and password for participating in e-tendering in Water Resources Department may now obtain the same by requesting in writing to the E-procurement Cell, # 141, 2nd Gate, M.S. Building, Dr. Ambedkar Veedhi, Bangalore-560001 for which application may be submitted on or before 05.02.2011 during office hours.

The contractors desirous of bidding through Electronic tendering system can request for blank pre-qualification documents through Water Resources Department website www.eproc.karnataka.gov.in and by linking to e-tender from 05.02.2011 to 10.02.2011 on payment of stipulated cost in the form of electronic cash for tender (Non refundable).

Executive Engineer, WRD, KPC

Division, No.1, Bidar.

PR-54

ಪೊಲೀಸ್ ಅಧೀಕ್ಷಕರು, ಮೈಸೂರು ನಗರ ಕಛೇರಿ, ನಂ.1, ಎಂ.ಜಿ. ರಸ್ತೆ, ಬೆಂಗಳೂರು-560001

ಸಂಖ್ಯೆ: ಸಂಗ್ರಹ. II/ನಿ/14/ನಿರುಪಯುಕ್ತ ಬ್ಯಾಟರಿ/10-11, ದಿನಾಂಕ:24ನೇ ಜನವರಿ, 2011

ವಿಷಯ: ನಿರುಪಯುಕ್ತ ಬ್ಯಾಟರಿಗಳನ್ನು ವಿಲೇವಾರಿ ಮಾಡಲು ಟೆಂಡರ್ ಕಂ ಹರಾಜು ತಿಳುವಳಿಕೆಯನ್ನು ವಾರ್ತಾ ಪುಸ್ತಕದಲ್ಲಿ ಪ್ರಕಟಿಸುವ ಬಗ್ಗೆ.

ಉಲ್ಲೇಖ: 1) ಈ ಕಛೇರಿಯ ಪತ್ರದ ಸಮ ಸಂಖ್ಯೆಯ ದಿನಾಂಕ:28.12.2010.

2) ತಮ್ಮ ಕಛೇರಿಯ ಪತ್ರದ ದಿನಾಂಕ:06.01.2011.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ವಿಭಾಗದಲ್ಲಿ ವಿವಿಧ ಮಾದರಿಯ ನಿರುಪಯುಕ್ತ ಬ್ಯಾಟರಿಗಳನ್ನು ಟೆಂಡರ್ ಕಂ ಹರಾಜು ಮೂಲಕ ವಿಲೇವಾರಿ ಮಾಡಲು ಹರಾಜು ತಿಳುವಳಿಕೆಯನ್ನು ವಾರ್ತಾ ಪುಸ್ತಕದಲ್ಲಿ ಪ್ರಕಟಿಸುವಂತೆ ಉಲ್ಲೇಖ ಒಂದರ ಪತ್ರದಲ್ಲಿ ಕೋರಲಾಗಿತ್ತು. ಉಲ್ಲೇಖ (2)ರಲ್ಲಿ ತಮ್ಮ ಕಛೇರಿಯ ಪತ್ರದಲ್ಲಿ ಅಧಿಸೂಚನೆಯನ್ನು ಪ್ರಕಟಿಸುವ ಬಗ್ಗೆ ಒಂದು ಸಂಕ್ಷಿಪ್ತ ನಕಲನ್ನು ದ್ವಿಪ್ರತಿಯನ್ನು ಕಳುಹಿಸುವಂತೆ ಕೋರಿರುತ್ತೀರಿ.

ಅದರಂತೆ ಬ್ಯಾಟರಿಗಳ ಬಗ್ಗೆ ಕೆಳಕಂಡಂತೆ, ಕರ್ನಾಟಕ ವಾರ್ತಾ ಪುಸ್ತಕದಲ್ಲಿ ಪ್ರಕಟಿಸುವಂತೆ ಕೋರಲಾಗಿದೆ.

ಕ್ರಮ ಸಂಖ್ಯೆ	ನಿರುಪಯುಕ್ತ ಬ್ಯಾಟರಿಗಳ ವಿವರ	ಪರಿಮಾಣ
1.	12V 13P ಲೆಡ್‌ಆಕ್ಸಿಡ್ ಬ್ಯಾಟರಿ	17 ಸಂಖ್ಯೆ
2.	12V 24P ಲೆಡ್‌ಆಕ್ಸಿಡ್ ಬ್ಯಾಟರಿ	17 ಸಂಖ್ಯೆ
3.	12V 65AH ನಿರ್ವಹಣೆ ರಹಿತ ಬ್ಯಾಟರಿ	99 ಸಂಖ್ಯೆ

ಕ್ರಮ ಸಂಖ್ಯೆ	ನಿರುಪಯುಕ್ತ ಬ್ಯಾಟರಿಗಳ ವಿವರ	ಪರಿಮಾಣ
4.	12V 100AH ನಿರ್ವಹಣೆ ರಹಿತ ಬ್ಯಾಟರಿ	1982 ಸಂಖ್ಯೆ
5.	12V 7AH ಮಾನ್ಯಾಕ್ ಬ್ಯಾಟರಿ	252 ಸಂಖ್ಯೆ
6.	NiMH/ NiCd ಲಯನ್ W/T ಬ್ಯಾಟರಿ	24634 ಸಂಖ್ಯೆ
	ಒಟ್ಟು ಸಂಖ್ಯೆ	27001 ಸಂಖ್ಯೆ

ಮೇಲ್ಕಂಡ ವಿವಿಧ ಮಾದರಿಯ ನಿರುಪಯುಕ್ತ ಬ್ಯಾಟರಿಗಳನ್ನು ದಿನಾಂಕ:03.03.2011 ರಂದು ಬೆಳಿಗ್ಗೆ 11.00 ಗಂಟೆಗೆ ಆರಕ್ಷಕಾಧೀಕ್ಷಕರ ಕಛೇರಿ ಆವರಣದಲ್ಲಿ ಟೆಂಡರ್ ಕಂ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು. 10,000/- ರೂ.ಗಳ ಇ.ಎಂ.ಡಿ. ಹಾಗೂ ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಲು ದಿನಾಂಕ:01.03.2011 ಸಂಜೆ 5.00 ಗಂಟೆಯವರೆಗೆ ಇರುತ್ತದೆ. ಪ್ರಕಟಿಸಿದ ಒಂದೊಂದು ಪ್ರತಿಯನ್ನು ಈ ಕಛೇರಿಗೆ ಕಳುಹಿಸಲು ಕೋರಿದೆ.

ಪಿ.ಆರ್.56

ಪೊಲೀಸ್ ಅಧೀಕ್ಷಕರು, ವೈರಲ್‌ಸ್,
ಬೆಂಗಳೂರು.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಟೆಂಡರ್ ಅಧಿಸೂಚನೆ

ಸಂಖ್ಯೆ: ಸಿಆಸುಇ 556 ಡಿಟಿಎನ್ 2010, ಬೆಂಗಳೂರು, ದಿನಾಂಕ:19ನೇ ಜನವರಿ, 2011

ಮಾನ್ಯ ಮುಖ್ಯಮಂತ್ರಿಯವರ ಅಧಿಕೃತ ನಿವಾಸ/ ಕಛೇರಿ ಮತ್ತು ಸಚಿವರುಗಳ ಕಛೇರಿಗಳಲ್ಲಿ ಹಾಗೂ ಸಿಆಸು ಇಲಾಖೆಯ ಹಿರಿಯ ಅಧಿಕಾರಿಗಳ ಕಛೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 67 ಫ್ಯಾಕ್ಸ್ ಉಪಕರಣಗಳನ್ನು ದಿನಾಂಕ:21.03.2011 ರಿಂದ 20.03.2012ರ ಒಂದು ವರ್ಷದ ಅವಧಿಗೆ ವಿಸ್ತಾರವಾದ ವಾರ್ಷಿಕ ಸೇವಾ ನಿರ್ವಹಣೆಗೆ ಒಳಪಡಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಎಲ್ಲಾ ಮಾದರಿಯ ಫ್ಯಾಕ್ಸ್ ಉಪಕರಣಗಳನ್ನು ದುರಸ್ತಿ ಪಡಿಸಲು ಅನುಭವ/ಪರಿಣತಿ ಇರುವಂತಹ ಪ್ರಸಿದ್ಧ ಸಂಸ್ಥೆಗಳಿಂದ ಟೆಂಡರ್‌ಗಳನ್ನು ಆಹ್ವಾನಿಸಲಾಗಿದೆ. ಈ ಕಛೇರಿಗಳಲ್ಲಿ “ಪ್ಯಾನಾಸೋನಿಕ್, ಮೋದಿ” ಮತ್ತು “ಕ್ಯಾನನ್” ಮಾದರಿಯ ಫ್ಯಾಕ್ಸ್ ಉಪಕರಣಗಳು ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ ಮತ್ತು ವಿಶ್ವೇಶ್ವರಯ್ಯ ಕೇಂದ್ರ ಕಟ್ಟಡಗಳಲ್ಲಿನ ಕಛೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ಟೆಂಡರ್‌ನ ಪರತ್ತುಗಳು ಈ ಕೆಳಕಂಡಂತಿವೆ:

- 1) ಮೊಹರು ಮಾಡಿರುವ ಟೆಂಡರ್‌ಗಳ ಲಕೋಟೆಯ ಮೇಲೆ “ಫ್ಯಾಕ್ಸ್ ಉಪಕರಣಗಳ ವಿಸ್ತಾರವಾದ ವಾರ್ಷಿಕ ಸೇವಾ ನಿರ್ವಹಣಾ ದರಪಟ್ಟಿ” ಎಂದು ಬರೆಯತಕ್ಕದ್ದು.
- 2) ಟೆಂಡರ್‌ನಲ್ಲಿ ಭಾಗವಹಿಸುವವರು ರೂ.5,000-00 (ರೂಪಾಯಿ ಐದು ಸಾವಿರಗಳು ಮಾತ್ರ) ಇ.ಎಂ.ಡಿ. ಹಣವನ್ನು ಬ್ಯಾಂಕ್ ಡಿಮಾಂಡ್ ಡ್ರಾಫ್ಟ್ ಮುಖಾಂತರ ಪಾವತಿ ಮಾಡತಕ್ಕದ್ದು.
- 3) ಟೆಂಡರ್‌ನ್ನು ದಿನಾಂಕ:21.02.2011 ರ ಮಧ್ಯಾಹ್ನ 3.00 ಗಂಟೆಯೊಳಗೆ ಸಲ್ಲಿಸತಕ್ಕದ್ದು. ಈ ಅವಧಿಯ ನಂತರ ಬಂದ ಹಾಗೂ ಇ.ಎಂ.ಡಿ. ಮೊತ್ತಕ್ಕೆ ಬ್ಯಾಂಕ್ ಡಿಮಾಂಡ್ ಡ್ರಾಫ್ಟ್‌ನ್ನು ಲಗತ್ತಿಸಿರದ ಟೆಂಡರ್‌ಗಳನ್ನು ತಿರಸ್ಕರಿಸಲಾಗುವುದು.
- 4) ಇ.ಎಂ.ಡಿ. ಪಾವತಿ ಸಂಬಂಧ ಬ್ಯಾಂಕ್ ಡಿಮಾಂಡ್ ಡ್ರಾಫ್ಟ್‌ನ್ನು “ಸರ್ಕಾರದ ಅಧೀನ ಕಾರ್ಯದರ್ಶಿ, ಸಿಆಸುಇ (ಲೆಕ್ಕಪತ್ರ)” ಇವರ ಹೆಸರಲ್ಲಿ ಬರೆಯತಕ್ಕದ್ದು.
- 5) ಟೆಂಡರ್‌ನ್ನು “ಸರ್ಕಾರದ ಅಧೀನ ಕಾರ್ಯದರ್ಶಿ, ಸಿಆಸುಇ (ಕಾರ್ಯಕಾರಿ), ಕೊಠಡಿ ಸಂಖ್ಯೆ: 23, ವಿಧಾನಸೌಧ, ಬೆಂಗಳೂರು” ಇಲ್ಲಿಗೆ ಸಲ್ಲಿಸತಕ್ಕದ್ದು.
- 6) ಟೆಂಡರ್‌ನೊಂದಿಗೆ ದಿನಾಂಕ:31.03.2010ಕ್ಕೆ ಅನ್ವಯಿಸುವ ಆದಾಯತೆರಿಗೆ ಮತ್ತು ಸೇವಾ ತೆರಿಗೆ ಪಾವತಿ ಮಾಡಿರುವ ಬಗ್ಗೆ ಪ್ರಮಾಣಪತ್ರಗಳನ್ನು ಒದಗಿಸತಕ್ಕದ್ದು.
- 7) ಯಶಸ್ವಿ ಟೆಂಡರ್‌ದಾರರ ಇ.ಎಂ.ಡಿ. ಮೊತ್ತವನ್ನು ಭದ್ರತಾ ಠೇವಣಿಯಾಗಿ ಗುತ್ತಿಗೆ ಅವಧಿಯಲ್ಲಿ ಇಟ್ಟುಕೊಳ್ಳಲಾಗುವುದು. ಗುತ್ತಿಗೆ ಅವಧಿ ಮುಗಿದ ನಂತರ ಗುತ್ತಿಗೆದಾರರ ಮೇಲೆ ಯಾವುದೇ ದೂರುಗಳು ಇಲ್ಲದಿದ್ದಲ್ಲಿ, ಭದ್ರತಾ ಠೇವಣಿಯನ್ನು ಬಡ್ತಿ ರಹಿತವಾಗಿ ಹಿಂದಿರುಗಿಸಲಾಗುವುದು.
- 8) ಟೆಂಡರ್‌ನಲ್ಲಿ ಭಾಗವಹಿಸುವವರು ಫ್ಯಾಕ್ಸ್ ಉಪಕರಣಗಳ ವಿಸ್ತಾರವಾದ ವಾರ್ಷಿಕ ನಿರ್ವಹಣೆಗೆ (ಬಿಡಿ ಭಾಗಗಳ ವೆಚ್ಚವು ಸೇರಿದಂತೆ) ಸೇವಾ ತೆರಿಗೆ ಸೇರಿದಂತೆ ದರವನ್ನು ನಮೂದಿಸತಕ್ಕದ್ದು.
- 9) ದೂರು ಬಂದಾಗ ಉಪಕರಣಗಳನ್ನು ಕೂಡಲೇ ದುರಸ್ತಿಪಡಿಸುವುದಲ್ಲದೆ, ಕನಿಷ್ಠ 3 ತಿಂಗಳಿಗೊಮ್ಮೆ ತಂತ್ರಜ್ಞರಿಂದ ನಿರೋಧಾತ್ಮಕ ನಿರ್ವಹಣೆ (ಪ್ರಿವೆಂಟಿವ್ ಮೇಂಟೇನೆನ್ಸ್) ಮಾಡಿಸತಕ್ಕದ್ದು.
- 10) ವಾರ್ಷಿಕ ಸೇವಾ ನಿರ್ವಹಣೆ ವೆಚ್ಚದಿಂದ ಚಾಲ್ತಿಯಲ್ಲಿರುವ ತೆರಿಗೆಗಳನ್ನು ಬಿಟ್ಟು ಮೊತ್ತದಿಂದ ಕಡಿತಗೊಳಿಸಲಾಗುವುದು.
- 11) ವಾರ್ಷಿಕ ಸೇವಾ ನಿರ್ವಹಣೆಯನ್ನು ತೃಪ್ತಿಕರವಾಗಿ ನಿರ್ವಹಿಸಿದ ನಂತರ ಪ್ರತಿ 6 (ಆರು) ತಿಂಗಳಿಗೊಮ್ಮೆ 2 ಕಂತುಗಳಲ್ಲಿ ವಾರ್ಷಿಕ ಸೇವಾ ವೆಚ್ಚವನ್ನು ಪಾವತಿ ಮಾಡಲಾಗುವುದು.

- 12) ಅಯಶಸ್ವಿ ಟೆಂಡರ್‌ದಾರರ ಬ್ಯಾಂಕ್ ಡಿಮಾಂಡ್ ಡ್ರಾಫ್ಟ್‌ನ್ನು ಹಿಂದಿರುಗಿಸಲಾಗುವುದು. ಅದಕ್ಕೆ ಯಾವುದೇ ರೀತಿಯ ಬಡ್ಡಿಯನ್ನು ನೀಡಲಾಗುವುದಿಲ್ಲ.
- 13) ಟೆಂಡರ್‌ನ್ನು ದಿನಾಂಕ:22.02.2011 ರಂದು ಮಧ್ಯಾಹ್ನ 4-00 ಗಂಟೆಗೆ "ಸರ್ಕಾರದ ಉಪ ಕಾರ್ಯದರ್ಶಿ, ಸಿಆಸುಇ (ಕಾರ್ಯಕಾರಿ), ಕೊಠಡಿ ಸಂಖ್ಯೆ:23, ನೆಲಮಹಡಿ, ವಿಧಾನಸೌಧ, ಬೆಂಗಳೂರು". ಇವರ ಕಛೇರಿಯಲ್ಲಿ ತೆರೆಯಲಾಗುವುದು.
- 14) ಟೆಂಡರ್ ತೆರೆಯುವ ದಿನಾಂಕವು ಯಾವುದಾದರೂ ಸಾರ್ವತ್ರಿಕ ರಜಾ ದಿನವಾಗಿದ್ದಲ್ಲಿ ನಂತರದ ಕರ್ತವ್ಯದ ದಿನದಂದು ಅದೇ ಸ್ಥಳ ಮತ್ತು ವೇಳೆಯಲ್ಲಿ ಟೆಂಡರ್‌ನ್ನು ತೆರೆಯಲಾಗುವುದು.
- 15) ಎಲ್ಲಾ ಸಂಸ್ಥೆಗಳ ಎಲ್ಲಾ ಮಾದರಿಗಳ ಫೈಕ್ಸ್‌ಗಳನ್ನು ದುರಸ್ತಿಪಡಿಸಲು ಪರಿಣತಿ ಇರುವಂತಹ ಸಂಸ್ಥೆಗಳು ಮಾತ್ರ ಟೆಂಡರ್‌ನಲ್ಲಿ ಭಾಗವಹಿಸತಕ್ಕದ್ದು.
- 16) ಯಾವುದೇ ಕಾರಣಗಳನ್ನು ನೀಡದೇ, ಯಾವುದೇ ಅಥವಾ ಎಲ್ಲಾ ಟೆಂಡರ್‌ಗಳನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಹಕ್ಕನ್ನು ಸರ್ಕಾರ ಕಾದಿರಿಸಿದೆ.
- 17) ಈ ಸಂಬಂಧ ಯಾವುದೇ ವ್ಯಾಜ್ಯ ಉಂಟಾದಲ್ಲಿ ಅದನ್ನು ಬೆಂಗಳೂರು ನಗರ ಸಿವಿಲ್ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ಎಸ್. ಮಂಜುನಾಥ್

ಪಿ.ಆರ್.59

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿ.ಆ.ಸು.ಇ. (ಕಾರ್ಯಕಾರಿ).

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ದಾವಣಗೆರೆ, ನ್ಯಾಯಾಂಗ ಇಲಾಖೆ ಇವರ ಪ್ರಕಟಣೆ

ಅಧಿಸೂಚನೆ ಸಂಖ್ಯೆ: 1/2011 ಆಡಳಿತ: ದಿನಾಂಕ: 20-01-2011

ವಿಷಯ: ದಾವಣಗೆರೆ ಜಿಲ್ಲಾ ನ್ಯಾಯಾಂಗ ಘಟಕಕ್ಕೆ 07(2 ಬ್ಯಾಕ್‌ಲಾಗ್) ಶೀಘ್ರಲಿಪಿಗಾರರ, 14(1 ಬ್ಯಾಕ್‌ಲಾಗ್) ಬೆರಳಚ್ಚುಗಾರರ, 06 ಬೆರಳಚ್ಚು ನಕಲುಗಾರರ, 15 ಪ್ರೊಸೆಸ್ ಸರ್ವರ್‌ರು ಹಾಗೂ 24 ಜವಾನರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಬಗ್ಗೆ.

- ಉಲ್ಲೇಖ:**
- 1) ಸರ್ಕಾರಿ ಅಧಿಸೂಚನೆ ಸಂಖ್ಯೆ: LAW 144 LAC 2009 ದಿನಾಂಕ:06-08-2009.
 - 2) ಮಾನ್ಯ ಉಚ್ಚ ನ್ಯಾಯಾಲಯದ ಅಧಿಸೂಚನೆ ಸಂಖ್ಯೆ: LCA I:220/96 (Uniform Staff Pattern) ದಿನಾಂಕ: 08-03-2010ರ ಜೊತೆ ಲಗತ್ತಿಸಿರುವ ಅನುಬಂಧ-IX ರಲ್ಲಿ ತೋರಿಸಿರುವಂತೆ ಹೊಸದಾಗಿ ಸೃಜಿಸಲಾಗಿರುವ ಹುದ್ದೆಗಳ ನೇರ ನೇಮಕಾತಿಗೆ ನೀಡಲಾಗಿರುವ ಅನುಮತಿ.
 - 3) ಸರ್ಕಾರಿ ಅಧಿಸೂಚನೆ ಸಂಖ್ಯೆ: LAW 144 LAC 2009 ದಿನಾಂಕ: 02-11-2009.
 - 4) ಮಾನ್ಯ ಉಚ್ಚ ನ್ಯಾಯಾಲಯದ ಪತ್ರ ಸಂಖ್ಯೆ: LCA-I/220/96 (Uniform Staff Pattern) ದಿನಾಂಕ: 26-11-2009 ರ ಜೊತೆ ಲಗತ್ತಿಸಿರುವ ಅನುಬಂಧದಲ್ಲಿ ತೋರಿಸಿರುವಂತೆ ಹೊಸದಾಗಿ ಸೃಜಿಸಲಾಗಿರುವ ಹುದ್ದೆಗಳ ನೇಮಕಾತಿಗೆ ನೀಡಲಾಗಿರುವ ಅನುಮತಿ.
 - 5) ಮಾನ್ಯ ಉಚ್ಚ ನ್ಯಾಯಾಲಯದ ಪತ್ರ ಸಂಖ್ಯೆ: LCA-II 164/2009 ದಿನಾಂಕ: 18-03-2010.
 - 6) ಮಾನ್ಯ ಉಚ್ಚ ನ್ಯಾಯಾಲಯದ ಪತ್ರ ಸಂಖ್ಯೆ: LCA-II 164/2009 ದಿನಾಂಕ: 18-06-2010.
 - 7) ಸರ್ಕಾರಿ ಆದೇಶ ಸಂಖ್ಯೆ: LAW 42 LCE 2010 ದಿನಾಂಕ: 07-04-2010
 - 8) ಕರ್ನಾಟಕ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರೆ ಹುದ್ದೆಗಳ) (ನೇಮಕಾತಿ) ನಿಯಮಗಳು, 1982.
 - 9) ಕರ್ನಾಟಕ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರೆ ಹುದ್ದೆಗಳ) (ನೇಮಕಾತಿ) (ತಿದ್ದುಪಡಿ) ನಿಯಮಗಳು 2007.

ದಾವಣಗೆರೆ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ಈ ಕೆಳಕಂಡ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದು ಈ ಅಧಿಸೂಚನೆಯೊಂದಿಗೆ ಲಗತ್ತಿಸಿರುವ ನಿಗದಿತ ಅರ್ಜಿ ನಮೂನೆಯಲ್ಲಿ ಅಭ್ಯರ್ಥಿಗಳು ಎಲ್ಲಾ ಅಂಕಗಳನ್ನು ಭರ್ತಿ ಮಾಡಿ ದಿನಾಂಕ: 21-02-2011 ರಂದು ಸಂಜೆ 5-00 ಗಂಟೆಯ ಒಳಗಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ದಾವಣಗೆರೆ ಇವರಿಗೆ ತಲುಪುವಂತೆ ಸಲ್ಲಿಸತಕ್ಕದ್ದು.

ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ: 21-02-2011 ರಂದು ಸಂಜೆ 5-00 ಗಂಟೆಯವರೆಗೆ.

ಹುದ್ದೆಗಳ ವರ್ಗೀಕರಣ:

ಕ್ರ. ಸಂ.	ಹುದ್ದೆಯ ಹೆಸರು	ಹುದ್ದೆಗಳ ಸಂಖ್ಯೆ	ಮೀಸಲಾತಿ	ಹುದ್ದೆಗಳ ವರ್ಗೀಕರಣ							
				ಸಾ.ಅ.	ಪ.ಜಾ	ಪ.ಪಂ.	ಪ್ರ-1	II-ಎ	II-ಬಿ	III-ಎ	III-ಬಿ
1	ಶೀಘ್ರಲಿಪಿಗಾರ	7	ಇತರೆ	-	-	1	1	1	-	-	-
			ಗ್ರಾಮೀಣ	1	-	-	-	-	-	-	-

ಕ್ರ. ಸಂ.	ಹುದ್ದೆಯ ಹೆಸರು	ಹುದ್ದೆಗಳ ಸಂಖ್ಯೆ	ಮೀಸಲಾತಿ	ಹುದ್ದೆಗಳ ವರ್ಗೀಕರಣ							
				ಸಾ.ಅ.	ಪ.ಜಾ	ಪ.ಪಂ.	ಪ್ರ-1	II-ಎ	II-ಬಿ	III-ಎ	III-ಬಿ
			ಮಹಿಳೆ	1	1	-	-	-	-	-	-
			ಅಂಗವಿಕಲ	1	-	-	-	-	-	-	-
ಒಟ್ಟು				3	1	1	1	1	-	-	-
2	ಬೆರಳಚ್ಚುಗಾರ	14	ಇತರೆ	2	-	-	1	-	1	1	1
			ಮಹಿಳಾ	1		-	-	1	-	-	-
			ಗ್ರಾಮೀಣ	2	1	-	-	1	-	-	-
			ಅಂಗವಿಕಲ	-	1	-	-	-	-	-	-
			ಮಾ.ಸೈ	1	-	-	-	-	-	-	-
	ಒಟ್ಟು			6	2	-	1	2	1	1	1
3	ಬೆರಳಚ್ಚು ನಕಲುಗಾರರು	6	ಇತರೆ	1	-	-	-	-	1	-	-
			ಮಹಿಳೆ	1	1	-	-	1	-	-	-
			ಗ್ರಾಮೀಣ	1	-	-	-	-	-	-	-
	ಒಟ್ಟು			3	1	--	--	1	1	-	-
4	ಪ್ರೊಸೆಸ್ ಸರ್ವರ್	15	ಇತರೆ	2	1	-	1	-	-	-	-
			ಮಹಿಳಾ	3	-	1	-	-	1	-	1
			ಗ್ರಾಮೀಣ	1	1	-	-	1	-	-	-
			ಯೋ.ನಿ.ಅ.	1	-	-	-	-	-	-	-
			ಮಾ.ಸೈ.	1	-	-	-	-	-	-	-
	ಒಟ್ಟು			8	2	1	1	1	1	-	1
5	ಜವಾನರು	24	ಇತರೆ	3	1	-	-	-	-	-	-
			ಮಹಿಳಾ	3	1	1	1	1	1	-	1
			ಗ್ರಾಮೀಣ	2	1	-	-	2	-	-	-
			ಕ.ಮಾ.ಅ.	1	-	-	-	-	-	-	-
			ಅಂಗವಿಕಲ	-	1	-	-	1	-	-	-
			ಯೋ.ನಿ.ಅ.	1	-	-	-	-	-	-	-
			ಮಾ.ಸೈ.	2	-	-	-	-	-	-	-
	ಒಟ್ಟು			12	4	1	1	4	1	-	1

ಸಾ.ಅ. - ಸಾಮಾನ್ಯ ಆಹವತೆ

ಪ.ಪಂ. - ಪರಿಶಿಷ್ಟ ಪಂಗಡ

ಕ.ಮಾ.ಅ.- ಕನ್ನಡ ಮಾಧ್ಯಮ ಅಭ್ಯರ್ಥಿ

ಪ.ಜಾ. - ಪರಿಶಿಷ್ಟ ಜಾತಿ

ಪ್ರ-1 - ಪ್ರವರ್ಗ 1

ಯೋ.ನಿ.ಅ. ಯೋಜನೆಗಳಿಂದ ನಿರಾಶ್ರಿತ ಅಭ್ಯರ್ಥಿ

ಅಂಗವಿ. - ಅಂಗವಿಕಲ

ಮಾ.ಸೈ- ಮಾಜಿ ಸೈನಿಕ

ಟಿಪ್ಪಣಿ:

(A) ಈ ಮೇಲಿನ ಹುದ್ದೆಗಳ ವರ್ಗೀಕರಣವನ್ನು ಈ ಕೆಳಗಿನ ಸರ್ಕಾರಿ ಆದೇಶಗಳನ್ನು ಅಧರಿಸಿ ವರ್ಗೀಕರಿಸಲಾಗಿದೆ.

- 1) ಸರ್ಕಾರಿ ಆದೇಶ ಸಂಖ್ಯೆ:ಸಿಆಸುಇ ೦೮ ಸೆನೆನಿ ೯೫ ದಿನಾಂಕ: ೨೦-೦೬-೧೯೯೫
- 2) ಸರ್ಕಾರಿ ಆದೇಶ ಸಂಖ್ಯೆ:ಸಿಆಸುಇ ೫೩ ಸೆನೆನಿ ೨೦೦೭ ದಿನಾಂಕ: ೦೪-೦೧-೨೦೦೮.
- 3) ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ ೧೨೮ ಸೆನೆನಿ ೨೦೦೬ ದಿನಾಂಕ: ೦೧-೦೮-೨೦೦೯

(B) ಈ ಮೇಲೆ ಹೇಳಲಾದ ವರ್ಗೀಕರಣದಲ್ಲಿರುವಂತೆ ಅರ್ಹ ಅಂಗವಿಕಲ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಇತರೆ ಅಂಗವಿಕಲ ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡಿಕೊಳ್ಳಲಾಗುವುದು.

1) ವೇತನ ಶ್ರೇಣಿ :

ಶೀಘ್ರಲಿಪಿಗಾರರು:	ರೂ. 7275-175-7800-200-8600-225-9500-250-10500-300-12300-350-13350 ಮತ್ತು ಇತರೆ ಭತ್ಯೆಗಳು.
ಬೆರಳಚ್ಚುಗಾರರು	ರೂ. 5800-100-6000-125-6500-150-7100-175-7800-200-8600-225-9500-250-10500 ಮತ್ತು ಇತರೆ ಭತ್ಯೆಗಳು.
ಬೆರಳಚ್ಚು ನಕಲುಗಾರರು	ರೂ. 5800-100-6000-125-6500-150-7100-175-7800-200-8600-225-9500-250-10500 ಮತ್ತು ಇತರೆ ಭತ್ಯೆಗಳು.
ಪ್ರೊಸೆಸ್ ಸರ್ವರ್	ರೂ. 5500-100-6000-125-6500-150-7100-175-7800-200-8600-225-9500 ಮತ್ತು ಇತರೆ ಭತ್ಯೆಗಳು.
ಜವಾನರು	ರೂ. 4800-100-6000-125-6500-150-7100-175-7275 ಮತ್ತು ಇತರೆ ಭತ್ಯೆಗಳು.

1) ವಯೋಮಿತಿ: ಕನಿಷ್ಠ :- 18 ವರ್ಷಗಳು

ಗರಿಷ್ಠ :- 1) ಸಾಮಾನ್ಯ ವರ್ಗ 35 ವರ್ಷ

2) ಪ್ರವರ್ಗ-2ಎ, 2-ಬಿ, 3-ಎ, 3-ಬಿ 38 ವರ್ಷ

3) ಪ.ಜಾ. /ಪ.ಪಂ./ಪ್ರವರ್ಗ- 1 40 ವರ್ಷ

ಸರ್ಕಾರಿ ಸೇವೆಯಲ್ಲಿರುವವರಿಗೆ, ವಿಧವೆಯರಿಗೆ, ಮಾಜಿ ಸೈನಿಕರಿಗೆ ಹಾಗೂ ಅಂಗವಿಕಲರಿಗೆ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.

ಅರ್ಜಿಯನ್ನು ಸ್ವೀಕರಿಸುವ ಕೊನೆಯ ದಿನಾಂಕಕ್ಕೆ ಮೇಲ್ಕಂಡ ಕನಿಷ್ಠ ವಯೋಮಿತಿಯನ್ನು ಹೊಂದಿರತಕ್ಕದ್ದು ಮತ್ತು ಗರಿಷ್ಠ ವಯೋಮಿತಿಯನ್ನು ಮೀರಬಾರದು.

ಟಿಪ್ಪಣಿ: ಗರಿಷ್ಠ ವಯೋಮಿತಿಯ ಸೌಲಭ್ಯ ಕೋರುವ ಅಭ್ಯರ್ಥಿಯು ವಿಧವೆಯಾಗಿದ್ದರೆ, ಅವಳು ವಿಧವೆಯೆಂಬ ಬಗ್ಗೆ ತಹಶೀಲ್ದಾರರ ದರ್ಜೆಗೆ ಕಡಿಮೆ ಅಲ್ಲದ ರೆವಿನ್ಯೂ ಪ್ರಾಧಿಕಾರಿಯಿಂದ ಪಡೆದ ಪ್ರಮಾಣ ಪತ್ರಗಳನ್ನು ದ್ವಿ ಪ್ರತಿಯಲ್ಲಿ ಅರ್ಜಿಯೊಂದಿಗೆ ಲಗತ್ತಿಸಬೇಕು.

2) ವಿದ್ಯಾರ್ಹತೆ:

1) ಶೀಘ್ರಲಿಪಿಗಾರರ ಹುದ್ದೆಗೆ:

- 1) ಎಸ್. ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು.
- 2) ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ಅಥವಾ ಕರ್ನಾಟಕ ಸೆಕೆಂಡರಿ ಪ್ರೌಢ ಶಿಕ್ಷಣ ಪರೀಕ್ಷೆಗಳ ಮಂಡಳಿ ವತಿಯಿಂದ ನಡೆಸಲಾದ ಕನ್ನಡ ಮತ್ತು ಆಂಗ್ಲ ಭಾಷೆಗಳೆರಡರಲ್ಲಿ ಸೀನಿಯರ್ ದರ್ಜೆಯ ಬೆರಳಚ್ಚು ಮತ್ತು ಶೀಘ್ರಲಿಪಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರತಕ್ಕದ್ದು ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರತಕ್ಕದ್ದು ಅಥವಾ
- 3) ಕರ್ನಾಟಕ ತಾಂತ್ರಿಕ ಶಿಕ್ಷಣ ಇಲಾಖಾ ಮಂಡಳಿಯವರಿಂದ ನೀಡಲಾದ ಸೆಕ್ರೆಟರಿಯಲ್ ಪ್ರಾಕ್ಟೀಸ್‌ನಲ್ಲಿ ಡಿಪ್ಲೋಮಾ ಪಡೆದವರಾಗಿದ್ದು ಅದರಲ್ಲಿ ಆಂಗ್ಲ ಮತ್ತು ಕನ್ನಡ ಭಾಷೆಗಳೆರಡರಲ್ಲಿ ಬೆರಳಚ್ಚು ಮತ್ತು ಶೀಘ್ರಲಿಪಿ ವಿಷಯಗಳನ್ನು ಐಚ್ಛಿಕ ವಿಷಯಗಳನ್ನಾಗಿ ಆಯ್ದುಕೊಂಡು ಉತ್ತೀರ್ಣರಾಗಿರಬೇಕು.

2) ಬೆರಳಚ್ಚುಗಾರರ ಹುದ್ದೆಗೆ:

- 1) ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು
- 2) ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಕನ್ನಡ ಮತ್ತು ಆಂಗ್ಲ ಭಾಷೆಗಳೆರಡರಲ್ಲಿ ಸೀನಿಯರ್ ದರ್ಜೆಯ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

3) ಬೆರಳಚ್ಚು ನಕಲುಗಾರರ ಹುದ್ದೆಗೆ:

- 1) ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು

- 2) ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಕನ್ನಡ ಮತ್ತು ಅಂಗ್ಲ ಭಾಷೆಗಳೆರಡರಲ್ಲಿ ಜ್ಯೂನಿಯರ್ ದರ್ಜೆಯ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

3) ಪ್ರೊಸೆಸ್ ಸರ್ವರ್ (ಚಾರಿಹಾರರ) ಹುದ್ದೆಗೆ:

- ಎ) ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಬಿ) ಕನ್ನಡ ಭಾಷೆ ಓದಲು ಮತ್ತು ಬರೆಯಲು ಬರಬೇಕು.
(ವಾಹನ ಚಾಲನಾ ಪರವಾನಿಗೆಯನ್ನು ಹೊಂದಿರುವ ಅಭ್ಯರ್ಥಿಗಳಿಗೆ ಅದ್ಭುತ ನೀಡಲಾಗುವುದು)

4) ಜವಾನರ ಹುದ್ದೆಗೆ:

- ಎ) 7ನೇ ತರಗತಿಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಬಿ) ಕನ್ನಡ ಭಾಷೆ ಓದಲು ಮತ್ತು ಬರೆಯಲು ಬರಬೇಕು.

4) ಆಯ್ಕೆ ವಿಧಾನ :-

ಹುದ್ದೆಗಳನ್ನು ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು ಮತ್ತು ಕರ್ನಾಟಕ ಆರ್ಥಿಕ ನ್ಯಾಯಾಲಯಗಳು (ಲಿಖಿತ ಮತ್ತು ಇತರೆ ಹುದ್ದೆಗಳು) (ನೇಮಕಾತಿ) ನಿಯಮಗಳು 1982 ಹಾಗೂ (ತಿದ್ದುಪಡಿ) ನಿಯಮಗಳು 2007 ರ ಮೇರೆಗೆ ಸಂದರ್ಶನದ ಆಧಾರದ ಮೇಲೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು.

ಶೀಘ್ರಲಿಪಿಗಾರರು, ಬೆರಳಚ್ಚುಗಾರರು ಹಾಗೂ ಬೆರಳಚ್ಚು ನಕಲುಗಾರರ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಅರ್ಹತಾ ಪರೀಕ್ಷೆ ಮತ್ತು ಈ ಕೆಳಗೆ ನಮೂದಿಸಿರುವಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.

ಶೀಘ್ರಲಿಪಿಗಾರರ ಹುದ್ದೆಗೆ:

- 1) ಅಭ್ಯರ್ಥಿಯು ನೇಮಕಾತಿ ಪ್ರಾಧಿಕಾರದಿಂದ ನಾಮ ನಿರ್ದೇಶಿಸಲ್ಪಟ್ಟ ಪರೀಕ್ಷಕರು ಪ್ರತಿ ನಿಮಿಷಕ್ಕೆ 120 ಪದಗಳ ವೇಗದಂತೆ 5 ನಿಮಿಷಗಳಲ್ಲಿ ನೀಡುವ ಉಕ್ತ ಲೇಖನವನ್ನು ಸುಮಾರು 45 ನಿಮಿಷಗಳಲ್ಲಿ ಲಿಪ್ಯಂತರಿಸತಕ್ಕದ್ದು.
2) ಈ ಪರೀಕ್ಷೆಯು ಗರಿಷ್ಠ 100 ಅಂಕಗಳದ್ದಾಗಿದ್ದು ಪರೀಕ್ಷೆಯಲ್ಲಿ ಉತ್ತೀರ್ಣತೆಗೆ ಕನಿಷ್ಠ 50 ಅಂಕಗಳನ್ನು ಪಡೆಯತಕ್ಕದ್ದು.

ಬೆರಳಚ್ಚುಗಾರರು ಮತ್ತು ಬೆರಳಚ್ಚು ನಕಲುಗಾರರ ಹುದ್ದೆಗೆ :

ಅಭ್ಯರ್ಥಿಯು ನೇಮಕಾತಿ ಪ್ರಾಧಿಕಾರದಿಂದ ನಾಮನಿರ್ದೇಶಿಸಲ್ಪಟ್ಟ ಅಧಿಕಾರಿಯವರಿಂದ ಸುಮಾರು 15 ನಿಮಿಷಗಳ ಕಾಲ ಉಕ್ತಲೇಖನವನ್ನು ಬೆರಳಚ್ಚುಪಡಿಸತಕ್ಕದ್ದು. ಈ ಪರೀಕ್ಷೆಯು ಗರಿಷ್ಠ 100 ಅಂಕಗಳದ್ದಾಗಿದ್ದು ಪರೀಕ್ಷೆಯಲ್ಲಿ ಉತ್ತೀರ್ಣತೆಗೆ ಕನಿಷ್ಠ 50 ಅಂಕಗಳನ್ನು ಪಡೆಯತಕ್ಕದ್ದು.

5) ನಿರೀಕ್ಷಣಾ ಅವಧಿ :

ನೇಮಕ ಹೊಂದಿದ ಅಭ್ಯರ್ಥಿಗಳು ಕರ್ನಾಟಕ ಸೇವಾ ನಿಯಮ (ನಿರೀಕ್ಷಣಾ ನಿಯಮ) 1977 ರ ಪ್ರಕಾರ ಎರಡು ವರ್ಷಗಳ ನಿರೀಕ್ಷಣಾ ಅವಧಿಯಲ್ಲಿರತಕ್ಕದ್ದು ಮತ್ತು ಸದರಿ ಅವಧಿಯಲ್ಲಿ ತಮ್ಮ ಹುದ್ದೆಗಳಿಗೆ ಯಾವುದಾದರೂ ಇಲಾಖಾ ಪರೀಕ್ಷೆಗಳನ್ನು ನಿಯಮದಡಿ ಗೊತ್ತುಪಡಿಸಿದ್ದರೆ ಅವುಗಳಲ್ಲಿ ಉತ್ತೀರ್ಣರಾಗಬೇಕು.

6) ಅರ್ಜಿಯೊಂದಿಗೆ ಲಗತ್ತಿಸಬೇಕಾಗಿರುವ ದಾಖಲಾತಿಗಳು :

ಅಭ್ಯರ್ಥಿಗಳು ಈ ಕೆಳಕಂಡ ಪ್ರಮಾಣ ಪತ್ರಗಳ ಒಂದೊಂದು ಫೋಟೋ ಪ್ರತಿಗಳನ್ನು ಸ್ವದೃಢೀಕರಿಸಿ ಅರ್ಜಿಯೊಂದಿಗೆ ಲಗತ್ತಿಸಬೇಕು. ಯಾವುದೇ ಕಾರಣಕ್ಕೂ ಮೂಲ ದಾಖಲಾತಿಗಳನ್ನು ಲಗತ್ತಿಸತಕ್ಕದ್ದಲ್ಲ.

- 1) ಹುದ್ದೆಗಳಿಗೆ ನಿಗದಿಪಡಿಸಲಾದ ವಿದ್ಯಾರ್ಹತೆಯ ಎಲ್ಲಾ ವರ್ಷಗಳ ಅಂಕಪಟ್ಟಿಗಳು ಹಾಗೂ ಪ್ರಮಾಣ ಪತ್ರಗಳು
- 2) ಜನ್ಮ ದಿನಾಂಕವನ್ನು ನಮೂದಿಸಿರುವ ಎಸ್. ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯ ಪ್ರಮಾಣ ಪತ್ರ : ವರ್ಗಾವಣೆ ಪ್ರಮಾಣ ಪತ್ರ : ಜನನ ದಿನಾಂಕವನ್ನು ತೋರಿಸುವ ಸಂಚಿತ ದಾಖಲೆಯ ಉದ್ಭವ ಭಾಗ
- 3) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ - 1, ಪ್ರವರ್ಗ 2ಎ, ಪ್ರವರ್ಗ 2ಬಿ, ಪ್ರವರ್ಗ 3ಎ ಮತ್ತು ಪ್ರವರ್ಗ 3ಬಿ ಗಳ ಮೀಸಲಾತಿ ಪ್ರಮಾಣ ಪತ್ರಗಳು ಪ್ರಸ್ತುತ ಚಾಲ್ತಿಯಲ್ಲಿರುವ ನಮೂನೆಗಳಲ್ಲಿ (ಮೀಸಲಾತಿ ಕೋರಿದ್ದಲ್ಲಿ ಹಾಗೂ ವಯೋಮಿತಿ ಸಡಿಲಿಕೆ ಕೋರಿದ್ದಲ್ಲಿ)
- 4) ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರ ನಮೂನೆ - 1 ಮತ್ತು 2 ರಲ್ಲಿ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲು ರುಜು ಪಡೆದು (ಮೀಸಲಾತಿ ಕೋರಿದ್ದಲ್ಲಿ) ಅದರ ಪ್ರತಿಯನ್ನು ಲಗತ್ತಿಸುವುದು.
- 5) ಅಂಗವಿಕಲತೆಯ ಕುರಿತು ಪ್ರಮಾಣ ಪತ್ರ (ಮೀಸಲಾತಿ ಕೋರಿದ್ದಲ್ಲಿ)
- 6) ಕನ್ನಡ ಮಾಧ್ಯಮ ಅಭ್ಯರ್ಥಿಯಾಗಿದ್ದಲ್ಲಿ 1 ರಿಂದ 10ನೇ ತರಗತಿಯವರೆಗೆ ಅಭ್ಯಸಿಸಿದ ಶಾಲೆಗಳಿಂದ ಪಡೆದ ಪ್ರಮಾಣ ಪತ್ರಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲುರುಜು ಪಡೆದ ಪ್ರಮಾಣ ಪತ್ರದ ಪ್ರತಿಯನ್ನು ಲಗತ್ತಿಸತಕ್ಕದ್ದು.
- 7) ಅಭ್ಯರ್ಥಿಯು ವಾಸವಾಗಿರುವ ಸ್ಥಳದ ಇಬ್ಬರು ಗಣ್ಯ ವ್ಯಕ್ತಿಗಳಿಂದ ಪಡೆದ ನಡತೆ ಪ್ರಮಾಣ ಪತ್ರ ಲಗತ್ತಿಸತಕ್ಕದ್ದು. ಅದು ಅರ್ಜಿ ಸ್ವೀಕರಿಸುವ ದಿನಾಂಕದಿಂದ 6 ತಿಂಗಳೊಳಗೆ ಪಡೆದದ್ದಿರಬೇಕು. ಅದಕ್ಕಿಂತಲೂ ಹಿಂದಿನದಾಗಿದ್ದರೆ ತಿರಸ್ಕರಿಸಲಾಗುವುದು.

- 8) ವಿದ್ಯಾರ್ಹತೆ, ಜನ್ಮ ದಿನಾಂಕ, ಶಾಲಾ ಮುಖ್ಯಸ್ಥರಿಂದ ಪಡೆದ ನಡತೆ ಪ್ರಮಾಣ ಪತ್ರ, ಅಂಕಪಟ್ಟಿ ಸದರಿ (ಇವುಗಳ ಸ್ವದೃಢೀಕೃತ ಪ್ರತಿಗಳನ್ನು ಲಗತ್ತಿಸತಕ್ಕದ್ದು)
- 9) 5-00 ರೂಪಾಯಿ ಅಂಚೆ ಚೀಟಿಯನ್ನೊಳಗೊಂಡ ಸ್ವ ವಿಳಾಸಿತ ಲಕೋಟೆ
- 10) ಅರ್ಜಿಯ ಮೇಲೆ ಅಭ್ಯರ್ಥಿಗಳು ತಮ್ಮ ಇತ್ತೀಚಿನ ಒಂದು ಭಾವಚಿತ್ರವನ್ನು ಅಂಟಿಸತಕ್ಕದ್ದು ಹಾಗೂ ಅದರ ಮೇಲೆ ತಮ್ಮ ಸಹಿಯನ್ನು ಹಾಕತಕ್ಕದ್ದು.
- 11) ಅಭ್ಯರ್ಥಿಯು ಭಾರತೀಯ ನಾಗರಿಕನಲ್ಲದಿದ್ದಲ್ಲಿ ಜಿಲ್ಲಾಧಿಕಾರಿ /ಜಿಲ್ಲಾ ದಂಡಾಧಿಕಾರಿಯವರು ನೀಡಿರುವ ನಾಗರಿಕ ದೃಢೀಕರಣ ಪತ್ರ
- 12) ಅಭ್ಯರ್ಥಿಗಳು ನಿವಾಸಿ ದೃಢೀಕರಣ ಪತ್ರವನ್ನು ಅರ್ಜಿಯೊಂದಿಗೆ ಲಗತ್ತಿಸತಕ್ಕದ್ದು.
- 7) ಪ್ರಮುಖವಾದ ಸೂಚನೆಗಳು:
 - 1) ಅರ್ಜಿಯನ್ನು ಈ ಅಧಿಸೂಚನೆಗೆ ಲಗತ್ತಿಸಿದ ನಮೂನೆಯಲ್ಲಿ ಪೂರ್ಣ ವಿವರಗಳೊಂದಿಗೆ ಸಲ್ಲಿಸತಕ್ಕದು. ಅಪೂರ್ಣ ವಿವರಗಳನ್ನೊಳಗೊಂಡ ಅರ್ಜಿಗಳನ್ನು ಪರಿಗಣಿಸುವುದಿಲ್ಲ.
 - 2) ಜವಾನ ಹುದ್ದೆಗೆ ಸಂಬಂಧಿಸಿದಂತೆ 7 ನೇ ತರಗತಿಯ ಅಂಕಪಟ್ಟಿಯು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲು ರುಜು ಹಾಕಿಸಿದ ನಂತರ ಅದರ ಪ್ರತಿ ಅರ್ಜಿ ಜೊತೆ ಲಗತ್ತಿಸುವುದು.
 - 3) ಅವನ : ಅವಳ ಅಭ್ಯರ್ಥಿಕೆಗಾಗಿ ಅಧಿಕಾರಿಗಳಿಂದಾಗಲೀ ಅಥವಾ ಅಧಿಕಾರೇತರರಿಂದಾಗಲೀ ಯಾವುದೇ ರೀತಿಯಲ್ಲಿ ಬಾಹ್ಯ ಬೆಂಬಲವನ್ನು ಪಡೆಯಲು ಪ್ರಯತ್ನಿಸುವ ಯಾವುದೇ ವ್ಯಕ್ತಿಯು ರಾಜ್ಯ ಸೇವೆಯ ನೇಮಕಾತಿಗೆ ಅರ್ಹನಾಗಿರುವುದಿಲ್ಲ.
 - 4) ಸೇವೆಯಲ್ಲಿರುವ ಅಭ್ಯರ್ಥಿಗಳು ಅರ್ಜಿಯನ್ನು ತಮ್ಮ ಮೇಲಾಧಿಕಾರಿಗಳ ಮುಖಾಂತರ ಸಲ್ಲಿಸತಕ್ಕದ್ದು.
 - 5) ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕವು ಸಾರ್ವತ್ರಿಕ ರಜಾ ದಿನವಾಗಿ ಘೋಷಿಸಲ್ಪಟ್ಟರೆ ಆ ದಿನಾಂಕದ ಮರುದಿನದಂದು ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕವಾಗುವುದು. ಕೊನೆಯ ದಿನಾಂಕದ ನಂತರ ಈ ಕಛೇರಿಗೆ ಬರುವ ಯಾವುದೇ ಅರ್ಜಿಗಳನ್ನು ಹಾಗೂ ಪ್ರಮಾಣ ಪತ್ರಗಳನ್ನು ಪರಿಗಣಿಸಲಾಗುವುದಿಲ್ಲ.
 - 6) ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಪ್ರತಿ ಹುದ್ದೆಗೂ ಪ್ರತ್ಯೇಕವಾಗಿ ಅರ್ಜಿಯನ್ನು ಸಲ್ಲಿಸತಕ್ಕದ್ದು.
 - 7) ಅರ್ಜಿಯಲ್ಲಿ ಹಾಗೂ ಅರ್ಜಿಯನ್ನು ಒಳಗೊಂಡಿರುವ ಲಕೋಟೆಯ ಮೇಲೆ ಅರ್ಜಿ ಸಲ್ಲಿಸಲಾಗುತ್ತಿರುವ ಹುದ್ದೆಯ ಹೆಸರನ್ನು ಕಡ್ಡಾಯವಾಗಿ ನಮೂದಿಸತಕ್ಕದ್ದು.
 - 8) ಅಭ್ಯರ್ಥಿಗಳು ಅರ್ಜಿಯ ಮೇಲ್ಭಾಗದ ಬಲಗಡೆಯ ತುದಿಯಲ್ಲಿ ಕೋರಿರುವ ಮೀಸಲಾತಿಯನ್ನು ತಪ್ಪದೆ ನಮೂದಿಸತಕ್ಕದ್ದು.
 - 9) ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಿದ್ದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗತಕ್ಕದ್ದು.
 - 10) ಅಭ್ಯರ್ಥಿಗಳಿಗೆ ಸಂದರ್ಶನದ ಬಗ್ಗೆ ಈ ಕಛೇರಿಯಿಂದ ಯಾವುದೇ ಮಾಹಿತಿಯು ಬಾರದೇ ಇದ್ದರೆ, ಅವರು ಸಂದರ್ಶನಕ್ಕೆ ಆಯ್ಕೆಯಾಗಿಲ್ಲ ಎಂದು ಭಾವಿಸತಕ್ಕದ್ದು ಮತ್ತು ಈ ರೀತಿ ತಿರಸ್ಕೃತ ಅರ್ಜಿಗಳ ಬಗ್ಗೆ ಅಥವಾ ಸಂದರ್ಶನಕ್ಕೆ ಅನರ್ಹರಾದ ಬಗ್ಗೆ ಯಾವುದೇ ಪತ್ರ ವ್ಯವಹಾರ ನಡೆಸಲು ಆಸ್ಪದವಿರುವುದಿಲ್ಲ.
 - 11) ಅಧಿಸೂಚನೆಯಲ್ಲಿ ನಮೂದಿಸಿರುವ ವರ್ಗೀಕರಣಕ್ಕನುಸಾರವಾಗಿ ಅರ್ಹ ಮಹಿಳೆ, ಗ್ರಾಮೀಣ ಅಭ್ಯರ್ಥಿಗಳಿಂದ ನಿಗದಿಪಡಿಸಿದಷ್ಟು ಅರ್ಜಿಗಳು ಬಾರದಿದ್ದಲ್ಲಿ ಅಥವಾ ಸೂಕ್ತ ಅಭ್ಯರ್ಥಿಯು ದೊರಕದಿದ್ದಲ್ಲಿ ಅದೇ ವರ್ಗದ ಪುರುಷ ಅಥವಾ ಇತರೇ ಅಭ್ಯರ್ಥಿಗಳಿಂದ ಭರ್ತಿ ಮಾಡಲಾಗುವುದು.
 - 12) ಅಭ್ಯರ್ಥಿಯು ಎಲ್ಲಾ ಪ್ರಮಾಣ ಪತ್ರಗಳು, ಅಂಕಪಟ್ಟಿಗಳು ಮುಂತಾದವುಗಳನ್ನು ಒಳಗೊಂಡ ಅರ್ಜಿಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ದಾವಣಗೆರೆ ಜಿಲ್ಲೆ, ದಾವಣಗೆರೆ ಇವರಿಗೆ ದಿನಾಂಕ: 21-02-2011 ರ ಸಂಜೆ 5-00 ಗಂಟೆಯ ಒಳಗೆ ಅಥವಾ ಅದಕ್ಕೂ ಮುಂಚಿತವಾಗಿ ತಲುಪುವಂತೆ ಕಳುಹಿಸಬೇಕು. ನಿಗದಿಪಡಿಸಿದ ಕೊನೆಯ ದಿನಾಂಕದ ತರುವಾಯ ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
 - 13) ಅಭ್ಯರ್ಥಿಗಳು ಮೀಸಲಾತಿ ಕೋರಿ ಸಲ್ಲಿಸಿದ ನಿಗದಿತ ಪ್ರಮಾಣ ಪತ್ರ ಅಥವಾ ಇನ್ನಿತರ ಯಾವುದೇ ದಾಖಲಾತಿಗಳು ತಪಾಸಣಾ ಅವಧಿಯಲ್ಲಿ ಸುಳ್ಳೆಂದು ಕಂಡು ಬಂದರೆ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಮುಗಳಡಿ ಶಿಕ್ಷೆಗೆ ಗುರಿಪಡಿಸಲಾಗುವುದು ಮತ್ತು ಅವರ ಆಯ್ಕೆಯನ್ನು ರದ್ದುಪಡಿಸಲಾಗುವುದು.
 - 14) ಅಭ್ಯರ್ಥಿಗಳು ಆಯ್ಕೆಗೊಂಡರೆ, ದಾವಣಗೆರೆ ಜಿಲ್ಲೆಯ ಯಾವುದೇ ನ್ಯಾಯಾಲಯದಲ್ಲಿಯಾದರೂ ಕಾರ್ಯ ನಿರ್ವಹಿಸಲು ಸಿದ್ಧರಿರತಕ್ಕದ್ದು.

ಬಸವರಾಜ ಎಸ್.ತಡಹಾಳ

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ದಾವಣಗೆರೆ.

ಅರ್ಜಿ ನಮೂನೆ

ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು,

ದಾವಣಗೆರೆ ಜಿಲ್ಲೆ,

ದಾವಣಗೆರೆ - ಇವರಿಗೆ.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ದಾವಣಗೆರೆ ನ್ಯಾಯಾಂಗ ಘಟಕದ ಅಧಿಸೂಚನೆ ಸಂಖ್ಯೆ: 1/2011, ದಿನಾಂಕ: 20/01/2011ರ ಮೇರೆಗೆ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಆಹ್ವಾನಿಸಿದ್ದುದರ ಮೇರೆಗೆ ನಾನು _____ ಹುದ್ದೆಗೆ _____ ಮೀಸಲಾತಿ ವರ್ಗದಡಿ ಆಯ್ಕೆ ಬಯಸಿ ಈ ಕೆಳಗಿನ ವಿವರಗಳನ್ನೊಳಗೊಂಡ ಅರ್ಜಿಯನ್ನು ಸಲ್ಲಿಸುತ್ತಿದ್ದೇನೆ.

ಸ್ವದೃಢೀಕರಿಸಿದ ಪಾಸ್‌ಪೋರ್ಟ್
ಅಳತೆಯ ಭಾವಚಿತ್ರವನ್ನು
ಅಂಟಿಸಬೇಕು

1	ಅಭ್ಯರ್ಥಿಯ ಹೆಸರು (ಸ್ಪಷ್ಟವಾಗಿ ದಪ್ಪ ಅಕ್ಷರಗಳಲ್ಲಿ ಬರೆಯಬೇಕು)	::	
2	ಅಭ್ಯರ್ಥಿಯ ತಂದೆಯ : ತಾಯಿಯ : ಗಂಡನ : ಹೆಂಡತಿಯ : ಪೋಷಕರ ಹೆಸರು ಮತ್ತು ವೃತ್ತಿ	::	
3	ಅಭ್ಯರ್ಥಿಯ ಪೂರ್ಣ ವಿಳಾಸ	::	
4	ಅಭ್ಯರ್ಥಿಯು ಸ್ತ್ರೀಯರೇ ಅಥವಾ ಪುರುಷರೇ	::	
5	ಹುಟ್ಟಿದ ದಿನಾಂಕ ಮತ್ತು ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ಕೊನೆಯ ದಿನಾಂಕಕ್ಕೆ ವಯಸ್ಸು, ಸೂಕ್ತ ದಾಖಲೆಯನ್ನು ಲಗತ್ತಿಸತಕ್ಕದ್ದು)	::	
6	ಅಭ್ಯರ್ಥಿಯ ರಾಷ್ಟ್ರೀಯತೆ ಮತ್ತು ಜಾತಿ	::	
7	ಅಭ್ಯರ್ಥಿಯು ಪ.ಜಾ. : ಪ್ರವರ್ಗ-1 : 2ಎ : 2ಬಿ : 3ಎ : 3ಬಿ ಗೆ ಸೇರಿರುವಿರಾ ? ಅಂಗವಿಕಲರೇ?, ವಿಧವೆಯೇ? (ಹಾಗಿದ್ದಲ್ಲಿ ಆ ಕುರಿತು ಸಕ್ಷಮ ಪ್ರಾಧಿಕಾರದಿಂದ ಪಡೆದ ನಕಲು ಪ್ರತಿಯನ್ನು ಲಗತ್ತಿಸತಕ್ಕದ್ದು)	::	
8	ಅಭ್ಯರ್ಥಿಯು ಗ್ರಾಮೀಣ ಅಭ್ಯರ್ಥಿಯೇ? (ಹಾಗಿದ್ದಲ್ಲಿ ನಿಗದಿತ ನಮೂನೆಯಲ್ಲಿ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು)	::	

9	ಶೈಕ್ಷಣಿಕ ವಿದ್ಯಾರ್ಹತೆ :		ಉತ್ತೀರ್ಣರಾದ ವರ್ಷ ಮತ್ತು ತಿಂಗಳು	ಗರಿಷ್ಠ ಅಂಕಗಳು	ಪಡೆದ ಅಂಕಗಳು
	1) 7ನೇ / 10ನೇ ತರಗತಿ	::			
	2) ಕನ್ನಡ ಶೀಘ್ರಲಿಪಿ ಪ್ರೌಢದರ್ಜೆ	::			
	3) ಆಂಗ್ಲ ಶೀಘ್ರಲಿಪಿ ಪ್ರೌಢದರ್ಜೆ	::			
	4) ಕನ್ನಡ ಬೆರಳಚ್ಚು ಪ್ರೌಢದರ್ಜೆ	::			
	5) ಆಂಗ್ಲ ಬೆರಳಚ್ಚು ಪ್ರೌಢದರ್ಜೆ	:: ::			
	6) ಕನ್ನಡ ಬೆರಳಚ್ಚು ಕಿರಿಯ ದರ್ಜೆ	::			
	7) ಆಂಗ್ಲ ಬೆರಳಚ್ಚು ಕಿರಿಯ ದರ್ಜೆ	::			
10	ಗಣಕ ಯಂತ್ರ ವಿದ್ಯಾಭ್ಯಾಸ (ದಾಖಲಾತಿ ಲಗತ್ತಿಸುವುದು)	::			
11	ಇತರೆ ಹೆಚ್ಚುವರಿ ವಿದ್ಯಾರ್ಹತೆ	::			
12	ಪ್ರೊಸೆಸ್ ಸರ್ವರ್ ಹುದ್ದೆಗೆ ಅರ್ಜಿ ಸಲ್ಲಿಸುವವರಾಗಿದ್ದರೆ ನೀವು ಚಾಲನಾ ಪರವಾನಿಗೆ ಹೊಂದಿದ್ದೀರಾ? ಹೊಂದಿದ್ದರೆ, ವಾಹನ ಚಾಲನಾ ಪರವಾನಿಗೆ ಸಂಖ್ಯೆ (ಲಘು ಅಥವಾ ಭಾರೀ ನಿರ್ದಿಷ್ಟವಾಗಿ ನಮೂದಿಸತಕ್ಕದ್ದು)	::			
13	ವಿವಾಹಿತರೇ : ಅವಿವಾಹಿತರೇ ವಿವಾಹಿತರಾಗಿದ್ದಲ್ಲಿ ಒಂದಕ್ಕಿಂತ ಹೆಚ್ಚು ಜೀವಂತ ಪತಿ : ಪತ್ನಿಯನ್ನು ಹೊಂದಿದ್ದೀರಾ?	::			
14	ಅಭ್ಯರ್ಥಿಗಳು ಯಾವುದೇ ಅಪರಾಧಗಳನ್ನು ಎದುರಿಸುತ್ತಿರುವಿರಾ ಅಥವಾ ನಿಮ್ಮ ವಿರುದ್ಧ ಯಾವುದೇ ಅಪರಾಧವನ್ನು ನೋಂದಾಯಿಸಿಕೊಳ್ಳಲಾಗಿದೆಯೇ?	::			
15	ಅಭ್ಯರ್ಥಿಗಳು ಯಾವುದಾದರೂ ಸರ್ಕಾರಿ ನೌಕರಿಯಲ್ಲಿದ್ದೀರಾ?	::			
16	ಲಗತ್ತಿಸಿರುವ ದಾಖಲಾತಿಗಳು	::			

ಮೇಲ್ಕಂಡ ವಿವರಣೆಗಳು ಸತ್ಯವಾಗಿರುತ್ತವೆ ಹಾಗೂ ಸರಿಯಾಗಿರುತ್ತವೆ ಎಂದು ಪ್ರಮಾಣೀಕರಿಸುತ್ತೇನೆ. ಮೇಲ್ಕಂಡ ಮಾಹಿತಿಗಳು ಸುಳ್ಳು
ಮಾಹಿತಿ ಎಂದು ತಿಳಿದು ಬಂದಲ್ಲಿ ಕಾನೂನು ರೀತ್ಯಾ ತೆಗೆದುಕೊಳ್ಳುವ ಕ್ರಮಕ್ಕೆ ಬದ್ಧನಾಗಿರುತ್ತೇನೆ.

ಸ್ಥಳ :

ದಿನಾಂಕ :

ಪಿ.ಆರ್.47

ಅಭ್ಯರ್ಥಿಯ ಸಹಿ

**HEALTH AND FAMILY WELFARE DEPARTMENT
OFFICE OF THE, DIRECTOR HEALTH & FAMILY WELFARE, BANGALORE**

(FORM-1)

(See Rule 9)

NOTIFICATION

Smt. **PADMAVATI BILYANI VADER** Working as STAFF NURSE in the HEALTH Department of Office of Primary Health Center, Adahalli is permitted to change her Name to **PRABHAVATI RAVASAHEB CHOUGULE**.

Signature and Designation of the
Appointment Authority.

PD-8

FORM-IV

(See Rule-12)

NOTICE

It is hereby notified that the undersigned has changed his/her name from **KUSHAPPA S/O SANGAPPA** to **YARNALLE KUSHALRAO S/O SANGAPPA**.

PD-10

KUSHAPPA S/O SANGAPPA

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ

ಅಲ್ಪಾವಧಿ ಟೆಂಡರ್ ಅಧಿಸೂಚನೆ

ಸಂಖ್ಯೆ: ಸಿಆಸುಇ 12 ಡಿಬಿಎಂ 2011, ಬೆಂಗಳೂರು, ದಿನಾಂಕ:28ನೇ ಜನವರಿ, 2011

ವಿಧಾನಸೌಧದ ಸಮ್ಮೇಳನ ಸಭಾಂಗಣ ಕೊಠಡಿ ಸಂಖ್ಯೆ:334ರಲ್ಲಿ ಅಳವಡಿಸಿರುವ Ahuja CMS 4000 series Economical analog conference system ಮಾದರಿಯ ಒಟ್ಟು 43 ಧ್ವನಿವರ್ಧಕ ವ್ಯವಸ್ಥೆಗಳನ್ನು ಆದೇಶ ಹೊರಡಿಸಿದ ದಿನಾಂಕದಿಂದ ಒಂದು ವರ್ಷದ ಅವಧಿಗೆ ವಿಸ್ತಾರವಾದ ವಾರ್ಷಿಕ ಸೇವಾ ನಿರ್ವಹಣೆಗೆ ಒಳಪಡಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಅನುಭವ/ಪರಿಣತಿ ಇರುವಂತಹ ಪ್ರಸಿದ್ಧ ಸಂಸ್ಥೆಗಳಿಂದ ಟೆಂಡರ್‌ಗಳನ್ನು ಆಹ್ವಾನಿಸಲಾಗಿದೆ.

ಟೆಂಡರ್‌ನ ಷರತ್ತುಗಳು ಈ ಕೆಳಕಂಡಂತಿವೆ:

- 1) ಮೇಲ್ಕಂಡ ಧ್ವನಿವರ್ಧಕ ವ್ಯವಸ್ಥೆಗಳಿಗೆ ಅನ್ವಯವಾಗುವ ಸೇವಾ ತೆರಿಗೆ ಸೇರಿದಂತೆ ದರಗಳನ್ನು ನಮೂದಿಸತಕ್ಕದ್ದು.
- 2) ಮೊಹರು ಮಾಡಿರುವ ಟೆಂಡರ್‌ಗಳ ಲಕೋಟೆಯ ಮೇಲೆ “ಧ್ವನಿವರ್ಧಕ ವ್ಯವಸ್ಥೆಗಳಿಗೆ ವಿಸ್ತಾರವಾದ ವಾರ್ಷಿಕ ಸೇವಾ ನಿರ್ವಹಣಾ ದರಪಟ್ಟಿ” ಎಂದು ಬರೆಯತಕ್ಕದ್ದು.
- 3) ಟೆಂಡರ್‌ನಲ್ಲಿ ಭಾಗವಹಿಸುವವರು ರೂ.5,000-00 (ರೂಪಾಯಿ ಐದು ಸಾವಿರಗಳು ಮಾತ್ರ) ಇ.ಎಂ.ಡಿ. ಹಣವನ್ನು ಬ್ಯಾಂಕ್ ಡಿಮಾಂಡ್ ಡ್ರಾಫ್ಟ್ ಮುಖಾಂತರ ಪಾವತಿ ಮಾಡತಕ್ಕದ್ದು.
- 4) ಟೆಂಡರ್‌ನ್ನು ದಿನಾಂಕ:14.02.2011ರ ಮಧ್ಯಾಹ್ನ 3.00 ಗಂಟೆಯೊಳಗೆ ಸಲ್ಲಿಸತಕ್ಕದ್ದು. ಈ ಅವಧಿಯ ನಂತರ ಬಂದ ಹಾಗೂ ಇ.ಎಂ.ಡಿ. ಮೊತ್ತಕ್ಕೆ ಬ್ಯಾಂಕ್ ಡಿಮಾಂಡ್ ಡ್ರಾಫ್ಟ್‌ನ್ನು ಲಗತ್ತಿಸಿರದ ಟೆಂಡರ್‌ಗಳನ್ನು ತಿರಸ್ಕರಿಸಲಾಗುವುದು.
- 5) ಇ.ಎಂ.ಡಿ. ಪಾವತಿ ಸಂಬಂಧ ಬ್ಯಾಂಕ್ ಡಿಮಾಂಡ್ ಡ್ರಾಫ್ಟ್‌ನ್ನು “ಸರ್ಕಾರದ ಅಧೀನ ಕಾರ್ಯದರ್ಶಿ, ಸಿಆಸುಇ (ಲೆಕ್ಕಪತ್ರ)” ಇವರ ಹೆಸರಲ್ಲಿ ಬರೆಯತಕ್ಕದ್ದು.
- 6) ಟೆಂಡರ್‌ನ್ನು “ಸರ್ಕಾರದ ಅಧೀನ ಕಾರ್ಯದರ್ಶಿ, ಸಿಆಸುಇ (ಕಾರ್ಯಕಾರಿ), ಕೊಠಡಿ ಸಂಖ್ಯೆ: 23, ವಿಧಾನಸೌಧ, ಬೆಂಗಳೂರು”, ಇಲ್ಲಿಗೆ ಸಲ್ಲಿಸತಕ್ಕದ್ದು.
- 7) ಟೆಂಡರ್‌ನೊಂದಿಗೆ ದಿನಾಂಕ:31.03.2010ಕ್ಕೆ ಅನ್ವಯಿಸುವ ಆದಾಯತೆರಿಗೆ ಮತ್ತು ಸೇವಾ ತೆರಿಗೆ ಪಾವತಿಸಲು ನೊಂದಣಿ ಆಗಿರುವ ಬಗ್ಗೆ ಹಾಗೂ ಮಾಡಿರುವ ಬಗ್ಗೆ ಪ್ರಮಾಣ ಪತ್ರಗಳನ್ನು ಒದಗಿಸತಕ್ಕದ್ದು.
- 8) ಟೆಂಡರ್‌ನಲ್ಲಿ ಭಾಗವಹಿಸುವ ಸಂಸ್ಥೆಗಳು ಮೈಕ್ ವ್ಯವಸ್ಥೆಯ (ಧ್ವನಿವರ್ಧಕ ವ್ಯವಸ್ಥೆಯನ್ನು) ನಿರ್ವಹಣೆ ಮಾಡಿರುವ ಬಗ್ಗೆ ಕನಿಷ್ಠ 5 ವರ್ಷಗಳ ಅನುಭವವನ್ನು ಹೊಂದಿರತಕ್ಕದ್ದು. ಈ ಸಂಬಂಧ ಅವಶ್ಯಕ ಪ್ರಮಾಣ ಪತ್ರ/ ದೃಢೀಕರಣ ಪತ್ರಗಳನ್ನು ಟೆಂಡರ್‌ನೊಂದಿಗೆ ಸಲ್ಲಿಸತಕ್ಕದ್ದು.
- 9) ಯಶಸ್ವಿ ಟೆಂಡರ್‌ದಾರರು ಒಂದು ವರ್ಷದ ಸೇವಾ ನಿರ್ವಹಣೆ ಗುತ್ತಿಗೆಯನ್ನು ತೃಪ್ತಿಕರವಾಗಿ ನಿರ್ವಹಿಸಿದ್ದಲ್ಲಿ, ಇದೇ ದರದಲ್ಲಿ ಹಾಗೂ ಟೆಂಡರ್‌ನಲ್ಲಿರುವ ಷರತ್ತು ಮತ್ತು ನಿಬಂಧನೆಗೊಳಪಟ್ಟು 2 ವರ್ಷಗಳ ಅವಧಿಗೆ ಮುಂದುವರಿಸಲು ಪರಿಗಣಿಸಲಾಗುವುದು.
- 10) ಯಶಸ್ವಿ ಟೆಂಡರ್‌ದಾರರ ಇ.ಎಂ.ಡಿ. ಮೊತ್ತವನ್ನು ಭದ್ರತಾ ಠೇವಣಿಯಾಗಿ ಗುತ್ತಿಗೆ ಅವಧಿಯಲ್ಲಿ ಇಟ್ಟುಕೊಳ್ಳಲಾಗುವುದು. ಗುತ್ತಿಗೆ ಅವಧಿ ಮುಗಿದ ನಂತರ ಗುತ್ತಿಗೆದಾರರ ಮೇಲೆ ಯಾವುದೇ ದೂರುಗಳು ಇಲ್ಲದಿದ್ದಲ್ಲಿ, ಭದ್ರತಾ ಠೇವಣಿಯನ್ನು ಬಡ್ಡಿ ರಹಿತವಾಗಿ ಹಿಂದಿರುಗಿಸಲಾಗುವುದು.
- 11) ಟೆಂಡರ್‌ನಲ್ಲಿ ಭಾಗವಹಿಸುವವರು ಧ್ವನಿವರ್ಧಕ ವ್ಯವಸ್ಥೆಯ ಉಪಕರಣಗಳಿಗೆ ವಿಸ್ತಾರವಾದ ವಾರ್ಷಿಕ ನಿರ್ವಹಣೆಗೆ (ಬಿಡಿಭಾಗಗಳ ವೆಚ್ಚವು ಸೇರಿದಂತೆ) ಸೇವಾ ತೆರಿಗೆ ಸೇರಿದಂತೆ ದರವನ್ನು ನಮೂದಿಸತಕ್ಕದ್ದು.
- 12) ದೂರು ಬಂದಾಗ ಧ್ವನಿವರ್ಧಕ ವ್ಯವಸ್ಥೆಯನ್ನು ಕೂಡಲೇ ದುರಸ್ತಿಪಡಿಸುವುದಲ್ಲದೆ, ಕನಿಷ್ಠ 3 ತಿಂಗಳಿಗೊಮ್ಮೆ ತಂತ್ರಜ್ಞರಿಂದ ನಿರೋಧಾತ್ಮಕ ನಿರ್ವಹಣೆ (ಪ್ರಿವೆಂಟಿವ್ ಮೇಂಟೇನೆನ್ಸ್) ಮಾಡಿಸತಕ್ಕದ್ದು. ಮತ್ತು ಸಮ್ಮೇಳನ ಸಭಾಂಗಣದಲ್ಲಿ ಸಮಾರಂಭಗಳು ನಡೆಯುವ ಸಂದರ್ಭದಲ್ಲಿ ಯಶಸ್ವಿ ಟೆಂಡರ್‌ದಾರರ ಪ್ರತಿನಿಧಿಗಳು ಹಾಜರಿದ್ದು, ಯಾವುದೇ ದೂರುಗಳಿಗೆ ಅವಕಾಶವಿಲ್ಲದಂತೆ ಮುಂಜಾಗತೆ ವಹಿಸತಕ್ಕದ್ದು.
- 13) ವಾರ್ಷಿಕ ಸೇವಾ ನಿರ್ವಹಣೆ ವೆಚ್ಚದಿಂದ ಚಾಲ್ತಿಯಲ್ಲಿರುವ ತೆರಿಗೆಗಳನ್ನು ಬಿಲ್ಲು ಮೊತ್ತದಿಂದ ಕಡಿತಗೊಳಿಸಲಾಗುವುದು.
- 14) ವಾರ್ಷಿಕ ಸೇವಾ ನಿರ್ವಹಣೆಯನ್ನು ತೃಪ್ತಿಕರವಾಗಿ ನಿರ್ವಹಿಸಿದ ನಂತರ ಪ್ರತಿ 6 (ಆರು) ತಿಂಗಳಿಗೊಮ್ಮೆ 2 ಕಂತುಗಳಲ್ಲಿ ವಾರ್ಷಿಕ ಸೇವಾ ವೆಚ್ಚವನ್ನು ಪಾವತಿ ಮಾಡಲಾಗುವುದು.
- 15) ಅಯಶಸ್ವಿ ಟೆಂಡರ್‌ದಾರರ ಬ್ಯಾಂಕ್ ಡಿಮಾಂಡ್ ಡ್ರಾಫ್ಟ್‌ನ್ನು ಹಿಂದಿರುಗಿಸಲಾಗುವುದು. ಅದಕ್ಕೆ ಯಾವುದೇ ರೀತಿಯ ಬಡ್ಡಿಯನ್ನು ನೀಡಲಾಗುವುದಿಲ್ಲ.
- 16) ಟೆಂಡರ್‌ನ್ನು ದಿನಾಂಕ:15.02.2011 ರಂದು ಮಧ್ಯಾಹ್ನ 4.00 ಗಂಟೆಗೆ “ಸರ್ಕಾರದ ಉಪ ಕಾರ್ಯದರ್ಶಿ, ಸಿಆಸುಇ (ಕಾರ್ಯಕಾರಿ), ಕೊಠಡಿ ಸಂಖ್ಯೆ:23, ನೆಲಮಹಡಿ, ವಿಧಾನಸೌಧ, ಬೆಂಗಳೂರು”, ಇವರ ಕಛೇರಿಯಲ್ಲಿ ತೆರೆಯಲಾಗುವುದು.
- 17) ಟೆಂಡರ್ ತೆರೆಯುವ ದಿನಾಂಕವು ಯಾವುದಾದರೂ ಸಾರ್ವತ್ರಿಕ ರಜಾ ದಿನವಾಗಿದ್ದಲ್ಲಿ ನಂತರದ ಕರ್ತವ್ಯದ ದಿನದಂದು ಅದೇ ಸ್ಥಳ ಮತ್ತು ವೇಳೆಯಲ್ಲಿ ಟೆಂಡರ್‌ನ್ನು ತೆರೆಯಲಾಗುವುದು.
- 18) ಯಾವುದೇ ಕಾರಣಗಳನ್ನು ನೀಡದೇ, ಯಾವುದೇ ಅಥವಾ ಎಲ್ಲಾ ಟೆಂಡರ್‌ಗಳನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಹಕ್ಕನ್ನು ಸರ್ಕಾರ ಕಾದಿರಿಸಿದೆ.
- 19) ಈ ಸಂಬಂಧ ಯಾವುದೇ ವ್ಯಾಜ್ಯ ಉಂಟಾದಲ್ಲಿ ಅದನ್ನು ಬೆಂಗಳೂರು ನಗರ ಸಿವಿಲ್ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ಎಸ್. ಮಂಜುನಾಥ್

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಕಾರ್ಯಕಾರಿ)

ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು-೦೧

ಅಧಿಸೂಚನೆ

ಸಂಖ್ಯೆ: ಇ(3)1714/2010-11/ಪಿಎಸ್‌ಸಿ, ದಿನಾಂಕ:02-02-2011

1. ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿನ ಮತ್ತು ವಿವಿಧ ಇಲಾಖೆಗಳಲ್ಲಿರುವ ಸಹಾಯಕರ / ಪ್ರಥಮ ದರ್ಜೆ ಸಹಾಯಕರ ಮತ್ತು ಕಿರಿಯ ಸಹಾಯಕರ / ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ ಕರ್ನಾಟಕ ನಾಗರಿಕ ಸೇವೆಗಳ (ಲಿಖಿತ ಹುದ್ದೆಗಳ ನೇಮಕಾತಿ) ನಿಯಮಗಳು 1978ರ ಮತ್ತು ತಿದ್ದುಪಡಿ ಅಧಿಸೂಚನೆ ಸಂಖ್ಯೆ:ಡಿಪಿಎಆರ್ 90 ಎಸ್‌ಸಿಆರ್ 85, ದಿನಾಂಕ: 27-02-1992ರ ಅನ್ವಯ ಹುದ್ದೆಗಳನ್ನು ಭರ್ತಿಮಾಡಲು ON-LINE ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಈ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ತಾತ್ಕಾಲಿಕವಾಗಿ (Tentatively) ಮೇ / ಜೂನ್ 2011ರಲ್ಲಿ ನಡೆಸಲು ಉದ್ದೇಶಿಸಿದೆ.

ಅಭ್ಯರ್ಥಿಗಳು ಒಂದು ಹುದ್ದೆಗೆ ಒಂದೇ ಅರ್ಜಿ ಸಲ್ಲಿಸತಕ್ಕದ್ದು, ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದ್ದಲ್ಲಿ, ಅಂತಹ ಅರ್ಜಿಗಳನ್ನು ಯಾವುದೇ ಮುನ್ಸೂಚನೆಯಿಲ್ಲದೇ ತಿರಸ್ಕರಿಸಲಾಗುವುದು.

ಅರ್ಜಿಗಳನ್ನು ಆನ್-ಲೈನ್ (On-line) (ಎಲೆಕ್ಟ್ರಾನಿಕ್ ಮಾರ್ಗ) ಮುಖಾಂತರ ಮಾತ್ರ ಸಲ್ಲಿಸತಕ್ಕದ್ದು, ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ.

2. ಪರೀಕ್ಷಾ ಶುಲ್ಕ:-

ಸಾಮಾನ್ಯ ಅರ್ಹತೆ, ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ	Rs. 300/-
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಅಂಗವಿಕಲ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ	Rs. 25/-

- 1) ಅಭ್ಯರ್ಥಿಗಳು ಯಾವುದೇ ತಪ್ಪು ಮಾಹಿತಿಯನ್ನು ನೀಡದೇ ಅರ್ಜಿ ಭರ್ತಿ ಮಾಡಲು On-Line ನಲ್ಲಿ ನೀಡಿರುವ ಸೂಚನೆಗಳನ್ವಯ ಭರ್ತಿ ಮಾಡತಕ್ಕದ್ದು.

- 2) ತಪ್ಪು ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಿದಲ್ಲಿ ಅಂತಹವರ ವಿರುದ್ಧ ಆಯೋಗವು ಕಾನೂನಿನನ್ವಯ ಸೂಕ್ತ ಕ್ರಮಕೈಗೊಳ್ಳುವುದು.

ನಿಗದಿತ ಶುಲ್ಕವನ್ನು ಈ ಕೆಳಕಂಡ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಅಥವಾ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಶಾಖೆಗಳಲ್ಲಿಯೇ ಪಾವತಿಸತಕ್ಕದ್ದು. ಈ ಸಂಬಂಧ ON-LINE ನಲ್ಲಿ ಅರ್ಜಿ ಸಲ್ಲಿಸಿ ಬ್ಯಾಂಕಿನ ಚಲನ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ನಿಗದಿಪಡಿಸಿದ ಮೊಬಲಗನ್ನು ಸಂಬಂಧಿಸಿದ ಬ್ಯಾಂಕ್‌ಗೆ ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಪಾವತಿಸತಕ್ಕದ್ದು. ಇದನ್ನು ಹೊರತುಪಡಿಸಿ ಯಾವುದೇ ವಿಧವಾದ ಬ್ಯಾಂಕ್ ಶುಲ್ಕ ಇತ್ಯಾದಿ ಪಾವತಿಸುವ ಅವಶ್ಯಕತೆ ಇರುವುದಿಲ್ಲ. ಡಿ.ಡಿ., ಪೋಸ್ಟಲ್ ಆರ್ಡರ್, ಮನಿ ಆರ್ಡರ್ ಇವುಗಳನ್ನು ಸ್ವೀಕರಿಸಲಾಗುವುದಿಲ್ಲ.

2.1 ಸ್ಟೇಟ್ ಬ್ಯಾಂಕ್ ಆಫ್ ಮೈಸೂರು

ಕ್ರ.ಸಂ.	ಬ್ಯಾಂಕ್ ಶಾಖೆಯ ವಿಳಾಸ ಹಾಗೂ ದೂರವಾಣಿ ಸಂಖ್ಯೆ	ಕ್ರ.ಸಂ.	ಬ್ಯಾಂಕ್ ಶಾಖೆಯ ವಿಳಾಸ ಹಾಗೂ ದೂರವಾಣಿ ಸಂಖ್ಯೆ
ಬೆಂಗಳೂರು ನಗರದ ಕೆಳಕಂಡ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಗಳ ವಿಳಾಸ ಹಾಗೂ ದೂರವಾಣಿ ಸಂಖ್ಯೆಗಳು			
1	24, 'ಲಲಿತ', 2ನೇ ಅಡ್ಡ ರಸ್ತೆ, ಸಂಪಿಗೆ ರಸ್ತೆ, ಮಲ್ಲೇಶ್ವರಂ,ಬೆಂಗಳೂರು-560003. (ದೂ.ಸಂ.:080-23462794)	2	ನಂ.28, 60 ಅಡಿ ರಸ್ತೆ, ಗೋಕುಲ್ 1ನೇ ಸ್ಟೇಜ್, 1ನೇ ಫೇಸ್, ಹೆಚ್.ಎಂ.ಟಿ. ಮುಖ್ಯರಸ್ತೆ, ಮತ್ತಿಕೆರೆ, ಬೆಂಗಳೂರು-560 054. (ದೂ.ಸಂ.: 080-23470808)
3	ಪಿ.ಬಿ.ನಂ. 1105, ನಂ.13, 9ನೇ ಮುಖ್ಯ ರಸ್ತೆ, 3ನೇ ಬ್ಲಾಕ್, ಜಯನಗರ, ಬೆಂಗಳೂರು-560011. (ದೂ.ಸಂ.: 080-26631958)	4	ಪಿ.ಬಿ.ನಂ. 1114, 9ನೇ ಮುಖ್ಯ ರಸ್ತೆ, 4ನೇ ಬ್ಲಾಕ್, ಜಯನಗರ, ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಬೆಂಗಳೂರು-560011. (ದೂ.ಸಂ.: 080-26632210)
5	ನಂ.15, ರಿಂಗ್ ರೋಡ್, ಬಿ.ಟಿ.ಎಂ.ಲೇಔಟ್, 2ನೇ ಸ್ಟೇಜ್,ಬೆಂಗಳೂರು-560076. (080-26686731)	6	ಪಿ.ಬಿ.ನಂ.484, ನಂ.49, ರಂಗರಾವ್ ರಸ್ತೆ, ಶಂಕರಪುರಂ,ಬೆಂಗಳೂರು-560004 (080-26610669)
7	ಪಿ.ಬಿ.ನಂ. 999, ಸಿಬಿಎಬಿ ಕಾಂಪ್ಲೆಕ್ಸ್ ಬಿಲ್ಡಿಂಗ್, ಕಾವೇರಿ ಭವನ, ಬೆಂಗಳೂರು-560009.(080-22211083)	8	ನಂ.103, ಗುರುಕೃಪ, ದ.ರಾ.ಬೇಂದ್ರೆ ರಸ್ತೆ, ವಿಜಯನಗರ 2ನೇ ಸ್ಟೇಜ್, ಬೆಂಗಳೂರು-560040(080-23351339)
9	ಪಿ.ಬಿ.ನಂ.1027, 14ನೇ ಅಡ್ಡರಸ್ತೆ, ನಂ.46/6, 12ನೇ ಮುಖ್ಯರಾಜಾಜಿನಗರ 1ನೇ ಬ್ಲಾಕ್, ಬೆಂಗಳೂರು-560010.(ದೂ.ಸಂ.:080-23320440)	10	ಬನ್ನೇರುಘಟ್ಟ ರಸ್ತೆ, ಹುಳಿಮಾವು, ಬೆಂಗಳೂರು-76. (ದೂ.ಸಂ.:080-26494463)
11	ಪಿ.ಬಿ.ನಂ.1906 ನಂ.20, 1ನೇ 'ಎ' ಅಡ್ಡರಸ್ತೆ, 3ನೇ ಮುಖ್ಯ ರಸ್ತೆ, ಹನುಮಂತನಗರ, ಬೆಂಗಳೂರು-560019. (ದೂ.ಸಂ.: 080-26673756)	12	ಪಿ.ಬಿ.ನಂ. 1803, ನಂ.29, 4ನೇ ಮುಖ್ಯ ರಸ್ತೆ, ಚಾಮರಾಜಪೇಟೆ, ಬೆಂಗಳೂರು-560018. (ದೂ.ಸಂ.: 080-26611704)

ಕ್ರ.ಸಂ.	ಬ್ಯಾಂಕ್ ಶಾಖೆಯ ವಿಳಾಸ ಹಾಗೂ ದೂರವಾಣಿ ಸಂಖ್ಯೆ	ಕ್ರ.ಸಂ.	ಬ್ಯಾಂಕ್ ಶಾಖೆಯ ವಿಳಾಸ ಹಾಗೂ ದೂರವಾಣಿ ಸಂಖ್ಯೆ
13	ಪಿ.ಬಿ.ನಂ. 649, ವಿ.ಬಿ.ಕಾಂಪ್ಲೆಕ್ಸ್, ಜೆ.ಪಿ.ನಗರ ಮುಖ್ಯರಸ್ತೆ, ರಾಘವೇಂದ್ರಸ್ವಾಮಿ ಟೆಂಪಲ್ ಹತ್ತಿರ, ಬೆಂಗಳೂರು-560041 (ದೂ.ಸಂ.: 080-26597950)	14	ನಂ. 353, ಚಂದನ್ ಕಾಂಪ್ಲೆಕ್ಸ್, ಪಾಪರೇಡ್ಡಿಪಾಳ್ಯ, ನಾಗರಭಾವಿ 2ನೇ ಸ್ಟೇಜ್, ಬೆಂಗಳೂರು-560072. (ದೂ.ಸಂ.: 080-23218864)
15	ವಿಶ್ವೇಶ್ವರಯ್ಯ ಟವರ್ಸ್, ಕೆಳ ಮಹಡಿ, 001, ಜಿ.ಪಿ.ಒ. ಎದುರು, ರಾಜ್ ಭವನ್ ರೋಡ್, ಬೆಂಗಳೂರು-560001. (ದೂ.ಸಂ.: 080-22867663)	16	ಪಿ.ಬಿ.ನಂ. 483, ನಂ.73, ಕೆ.ಆರ್ ರೋಡ್, ಬೆಂಗಳೂರು-560004. (ದೂ.ಸಂ.: 080-26609219)
17	ಪಿ.ಬಿ.ನಂ. 645, 1ನೇ ಮಹಡಿ, 18ನೇ ಮುಖ್ಯ, 24ನೇ ಅಡ್ಡರಸ್ತೆ, ಬಿ.ಎಸ್.ಕೆ. 2ನೇ ಸ್ಟೇಜ್, ಬೆಂಗಳೂರು-560070.(ದೂ.ಸಂ.: 080-26718759)	18	ಪಿ.ಬಿ.ನಂ. 1, 100 ಅಡಿ ರಸ್ತೆ, ಕತ್ತರಿಗುಪ್ಪೆ, ಬಿಎಸ್‌ಕೆ 3ನೇ ಹಂತ, ಹೊಸಕೆರೆಹಳ್ಳಿ, ಬೆಂಗಳೂರು-560070. (ದೂ.ಸಂ.: 080-26723411)
19	ಪಿ.ಬಿ.ನಂ.1, ನಂ.88, ಮುಖ್ಯ ರಸ್ತೆ, ವೈಟ್ ಫೀಲ್ಡ್, ಬೆಂಗಳೂರು-560066 (ದೂ.ಸಂ.: 080-28452210)	20	ನಂ.305, 40ನೇ ಅಡ್ಡರಸ್ತೆ, 2ನೇ ಮುಖ್ಯ, 8ನೇ ಬ್ಲಾಕ್, ಜಯನಗರ, ಬೆಂಗಳೂರು-560082.(080-22443296)
21	ನಂ.2, ಲೇಡಿ ಕರ್ಜನ್ ರೋಡ್, ಬೆಂಗಳೂರು-1 (ದೂ.ಸಂ.:080-25591192)	22	ನಂ. 303, ಪ್ಲಾಟೀನಂ ಜ್ಯೂಬಿಲಿ ಬಿಲ್ಡಿಂಗ್, 02ನೇ ಮಹಡಿ, ಎಸ್‌ಎಲ್‌ಎನ್ ಚಾರೀಟೀಸ್ ಆವರಣ, ಕೆ.ಆರ್.ರೋಡ್, ಬೆಂಗಳೂರು-02 (ದೂ.ಸಂ.:080-26701235)
23	ಪಿ.ಬಿ.ನಂ. 2223, ನಂ.1/4, ತುಮಕೂರು ರಸ್ತೆ, ಯಶವಂತಪುರ, ಬೆಂಗಳೂರು-560022 (ದೂ.ಸಂ.: 080-23371233)	24	ನಂ. 14-15, 1ನೇ ಮಹಡಿ, ಪ್ಲವರ್ ಗಾರ್ಡನ್, ಮೈಸೂರು ರಸ್ತೆ, ಬಿ.ಹೆಚ್.ಇ.ಎಲ್. ಎದುರು, ಬೆಂಗಳೂರು-560026 (ದೂ.ಸಂ.: 080-26742724)
25	ನಂ. 976, ಎಸ್ ಪಿ ಬಿ ವಿದ್ಯಾರಣ್ಯಪುರ ಬ್ರಾಂಚ್, ವಿದ್ಯಾರಣ್ಯಪುರ ಬಸ್ ನಿಲ್ದಾಣ ಎದುರು, ಬೆಂಗಳೂರು-560097 (ದೂ.ಸಂ.: 080-23646144)	26	ಶ್ರೀರಾಮ ಸೇವಾ ಮಂಡಳಿ ಬಿಲ್ಡಿಂಗ್, 10ನೇ ಅಡ್ಡ ರಸ್ತೆ, ವಿಲ್ಸನ್ ಗಾರ್ಡನ್, ಬೆಂಗಳೂರು-27. (ದೂ.ಸಂ.:080-22236889)
27	ಪಿ.ಬಿ.ನಂ. 2583, ರಿಚ್‌ಮಂಡ್ ರೋಡ್, ಬೆಂಗಳೂರು-27. (ದೂ.ಸಂ.:080-22211925)	28	ಪಿ.ಬಿ. ನಂ. 1, ಹಾಸ್ಪಿಟಲ್ ರೋಡ್, ಯಲಹಂಕ, ಬೆಂಗಳೂರು-560064 (ದೂ.ಸಂ.: 080-28460044)
29	ವಿಲ್ಲರ್ ರೋಡ್ ಎಕ್ಸ್‌ಟೆನ್ಷನ್, ಕುಕ್ ಟೌನ್, ಬೆಂಗಳೂರು-84. (ದೂ.ಸಂ.:080-25476062)	30	ನಂ. 70, 02ನೇ ಮುಖ್ಯ ರಸ್ತೆ, ವೈಯಾಲಿ ಕಾವಲ್, ಬೆಂಗಳೂರು-03. (ದೂ.ಸಂ.:080-23442803)
31	32/1 & 2, ಕ್ರೇಸೆಂಟ್ ಟವರ್ಸ್, ಕ್ರೇಸೆಂಟ್ ರೋಡ್, ಮಾಧವನಗರ, ಬೆಂಗಳೂರು-01 (ದೂ.ಸಂ.:080-22389236)	32	ನಂ.40/1, ನಿಟ್ಟೂರ್ ಶ್ರೀನಿವಾಸರಾವ್ ರಸ್ತೆ, ಟಾಟಾ ಸಿಲ್ಕ್ ಫಾರ್ಮ್, ಬಸವನಗುಡಿ, ಬೆಂಗಳೂರು-04. (ದೂ.ಸಂ.:080-26760290)
33	ಕನಕಪುರ ರಸ್ತೆ ಶಾಖೆ:-ನಂ. 122, 27ನೇ ಅಡ್ಡ ರಸ್ತೆ, 07ನೇ ಬ್ಲಾಕ್, ಜಯನಗರ, ಬೆಂಗಳೂರು-82. (ದೂ.ಸಂ.:080-22447382)	34	ಎನ್ ಜಿ ಇ ಎಫ್ ಶಾಖೆ:-ಎನ್‌ಜಿಇಎಫ್ ಬಿಲ್ಡಿಂಗ್, ಬೈಯಪ್ಪನ ಹಳ್ಳಿ, ಹಳೇ ಮದ್ರಾಸ್ ರಸ್ತೆ, ಬೆಂಗಳೂರು-38. (ದೂ.ಸಂ.:080-25244165)
35	ಪಿ.ಬಿ.ನಂ. 524/32/1, 46, ಎಂ.ಎಂ.ರೋಡ್, ಬೆಂಗಳೂರು ಪೂರ್ವ ರೈಲ್ವೆ ನಿಲ್ದಾಣದ ಎದುರು, ಕಾಕ್ಸ್ ಟೌನ್, ಬೆಂಗಳೂರು-560005.(080-25484392)	36	ಪಿ.ಬಿ. ನಂ. 2785, ನಂ. 110/5, ಲಾಲ್‌ಬಾಗ್ ರಸ್ತೆ, ಸುಧಾಮನಗರ, ಬೆಂಗಳೂರು-560027. (ದೂ.ಸಂ.:080-22220198)
37	ನಂ. 560/8, 04ನೇ ಮುಖ್ಯ ರಸ್ತೆ, ಮಹಾಲಕ್ಷ್ಮಿ ಲೇಔಟ್, ಬೆಂಗಳೂರು-560086. (ದೂ.ಸಂ.:080-23490909)	38	ಶೇಷಾದ್ರಿಪುರಂ ಶಾಖೆ:- ನಂ.11/1, 1ನೇ ಮಹಡಿ “ದೇವಕಿ”, ಸರ್ಪಂಟೈನ್ ರೋಡ್, ಪೂರ್ವ ಕುಮಾರ ಪಾರ್ಕ್, ಬೆಂಗಳೂರು-20. (ದೂ.ಸಂ.:080-23560391)
39	ವೆಸ್ಟ್ ಆಫ್ ಕಾರ್ಡ್ ರಸ್ತೆ ಶಾಖೆ:-ನಂ. 760/ಎ, 01ನೇ ಮಹಡಿ, ನರೇಂದ್ರ ಚೇಂಬರ್ಸ್, ಮೋದಿ ಆಸ್ಟಿಟಲ್ ರಸ್ತೆ, ಬೆಂಗಳೂರು-86.(ದೂ.ಸಂ.:080-23222193)	40	ನಂ. 13/1, ಬೆಂಗಳೂರು ಸರ್ಜಾಪುರ ರೋಡ್, ದೊಮ್ಮಸಂದ್ರ, ಅನೇಕಲ್ ತಾ , ಬೆಂಗಳೂರು ಗ್ರಾಮಾಂತರ, ಬೆಂಗಳೂರು. (ದೂ.ಸಂ.:080-7822046)

ಕ್ರ.ಸಂ.	ಬ್ಯಾಂಕ್ ಶಾಖೆಯ ವಿಳಾಸ ಹಾಗೂ ದೂರವಾಣಿ ಸಂಖ್ಯೆ	ಕ್ರ.ಸಂ.	ಬ್ಯಾಂಕ್ ಶಾಖೆಯ ವಿಳಾಸ ಹಾಗೂ ದೂರವಾಣಿ ಸಂಖ್ಯೆ
41	ನಂ. 4/56ಎ, ಸೆಂಟ್ ಥಾಮಸ್ ರೋಡ್, ಲಿಂಗರಾಜಪುರಂ, ಬೆಂಗಳೂರು-84.(ದೂ.ಸಂ.:080-25473255)	42	ಕಾವಲ್‌ಬೈರಸಂಧ್ರ ಶಾಖೆ:-ಶ್ರೀ ಅಯ್ಯಪ್ಪ ಕಾಂಪ್ಲೆಕ್ಸ್, 01ನೇ ಮಹಡಿ, ದಿಣ್ಣೂರು ಮುಖ್ಯರಸ್ತೆ, ಆರ್.ಟಿ.ನಗರ ಪೋಸ್ಟ್, ಬೆಂಗಳೂರು-22.(ದೂ.ಸಂ.:080-23332843)
43	ನಂ. 116, ಸಜ್ಜನ್ ರಾವ್ ಸರ್ಕಲ್, ಕವಿ ಲಕ್ಷ್ಮೀಶ ರಸ್ತೆ, ವಿಶ್ವೇಶ್ವರಪುರಂ, ಬೆಂಗಳೂರು-04. (ದೂ.ಸಂ.:080-26618289)	44	ನಂ. 180, 01ನೇ ಮಹಡಿ, ಸೆಂಟ್ರಲ್ ಕಾಂಪ್ಲೆಕ್ಸ್, ಎಸ್.ಸಿ.ರೋಡ್, ಬೆಂಗಳೂರು-20. (ದೂ.ಸಂ.:080-23562188)
45	ನಂ.11, ಕನ್ನಿಂಗ್ ಹ್ಯಾಂ ರೋಡ್, ಬೆಂಗಳೂರು-52. (ದೂ.ಸಂ.:080-22267103)	46	ನಂ. 3363-64, 01ನೇ ಮುಖ್ಯರಸ್ತೆ, ಗಾಯಿತ್ರಿ ನಗರ, ಬೆಂಗಳೂರು-21.(ದೂ.ಸಂ.:080-23320594)
47	ನಂ. 166, 09ನೇ ಅಡ್ಡ ರಸ್ತೆ, ಸಾರಕಿ, ಜೆ.ಪಿ.ನಗರ 01ನೇ ಹಂತ, ಬೆಂಗಳೂರು-78. (ದೂ.ಸಂ.: 080-22454300)	48	ನಂ. 2, ನಂದಿದುರ್ಗ ರೋಡ್, ಬೆನ್ಸನ್ ಟೌನ್, ಬೆಂಗಳೂರು-46.(ದೂ.ಸಂ.:080-23332145)
49	ಪಿ.ಬಿ.ನಂ. 25162, 12 & 13, ಲಾಂಗ್ ಪೋರ್ಟ್ ರೋಡ್, ಲಾಂಗ್ ಪೋರ್ಟ್ ಟೌನ್, ಬೆಂಗಳೂರು-25. (ದೂ.ಸಂ.:080-22235923)	50	ನಂ. 654, ಎ & ಬಿ, 01ನೇ ಅಡ್ಡ ರಸ್ತೆ, 05ನೇ ಮುಖ್ಯ ರಸ್ತೆ, ಸಂಪಂಗಿರಾಮನಗರ, ಬೆಂಗಳೂರು-27. (ದೂ.ಸಂ.:080-22106586)
51	ನಂ. 8/2, ಅನ್ನಪೂರ್ಣ ಎನ್‌ಕ್ಲೇವ್, ಹೂಡಿ ಸರ್ಕಲ್, ವೈಟ್‌ಫೀಲ್ಡ್ ರೋಡ್, ಮಹದೇವಪುರ ಪೋಸ್ಟ್, ಬೆಂಗಳೂರು-48.(ದೂ.ಸಂ.:080-28410176)	52	ಕಗ್ಗಲೀಪುರ, ಬೆಂಗಳೂರು ದಕ್ಷಿಣ ತಾ , ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬೆಂಗಳೂರು. (ದೂ.ಸಂ.:080-28432222)
53	ನಂ. 170, 02ನೇ ಅಡ್ಡ ರಸ್ತೆ, 07ನೇ ಮುಖ್ಯರಸ್ತೆ, 01ನೇ ಬ್ಲಾಕ್, ಕೋರಮಂಗಲ, ಬೆಂಗಳೂರು-34. (ದೂ.ಸಂ.:080-25531788)	54	ಮಲ್ಲತ್ತಹಳ್ಳಿ ಶಾಖೆ:-ನಂ. 615, 04ನೇ ಸ್ಟೇಜ್, ವಿನಾಯಕ ಲೇಔಟ್, 80 ಅಡಿ ರಸ್ತೆ, ನಾಗರಬಾವಿ, ಬೆಂಗಳೂರು-72. (ದೂ.ಸಂ.:080-23215106)
55	ನಂ. ಸಿಎ-5, ಎಸ್‌ಎಫ್‌ಹೆಚ್‌ಎಸ್., ಪೊಲೀಸ್ ಸ್ಟೇಷನ್ ಹತ್ತಿರ, ನಂದಿನ ಲೇಔಟ್, ಬೆಂಗಳೂರು-96. (ದೂ.ಸಂ.:080-23497281)	56	ನಂ. 416-ಎ, 80 ಅಡಿ ರಸ್ತೆ, ಬಿ.ಎಸ್.ಕೆ.01ನೇ ಸ್ಟೇಜ್, ಮೈಸೂರ್ ಬ್ಯಾಂಕ್ ಕಾಲೋನಿ, ಬೆಂಗಳೂರು-50. (ದೂ.ಸಂ.:080-26690054)
57	ಆರ್.ಕೆ.ಲೇಔಟ್ ಶಾಖೆ:-ನಂ. 618, ಶ್ರೀ ಕಾಂಪ್ಲೆಕ್ಸ್, ಸುಬ್ರಹ್ಮಣ್ಯ ಪುರಂ ಮುಖ್ಯರಸ್ತೆ, ಪದ್ಮನಾಭನಗರ, ಬಿಎಸ್‌ಕೆ 02ನೇ ಸ್ಟೇಜ್, ಬೆಂಗಳೂರು-70.(080-26663388)	58	ನಂ.80, 07ನೇ ಮೇನ್, 80 ಅಡಿ ರಸ್ತೆ, 01ನೇ ಬ್ಲಾಕ್, ಹೆಚ್.ಆರ್.ಬಿ.ಆರ್. ಲೇಔಟ್, ಕಲ್ಯಾಣನಗರ, ಬೆಂಗಳೂರು-43. (ದೂ.ಸಂ.:080-25459749)
59	ನಂ. 433, 27ನೇ ಮೇನ್, ಸೆಕ್ಟರ್ 01, ಹೆಚ್.ಎಸ್.ಆರ್. ಲೇಔಟ್, ಬೆಂಗಳೂರು-34. (ದೂ.ಸಂ.:080-25723516)	60	ನಂ. 01, ಎಂ508, ಹೆಣ್ಣೂರು ಮುಖ್ಯರಸ್ತೆ, ಬಿಟಿಎಸ್ ಬಸ್ ಡಿಪೋ ಹತ್ತಿರ, ಹೆಚ್.ಬಿ.ಆರ್. ಲೇಔಟ್, ಬೆಂಗಳೂರು-43. (ದೂರವಾಣಿ ಸಂಖ್ಯೆ 080-25431879)
61	ನಂ. 531, 3ನೇ ಅಡ್ಡ ರಸ್ತೆ, 02ನೇ ಮುಖ್ಯರಸ್ತೆ, ಆರ್.ಟಿ.ನಗರ, ಬೆಂಗಳೂರು-32. (ದೂ.ಸಂ.:080-23337414)	62	ನಂ. 396/1, 01ನೇ ಮಹಡಿ, ಹೋಲಿ ಪ್ರಾಮಿಲಿ ಚರ್ಚ್ ಎದುರು, ರಾಮಮೂರ್ತಿ ನಗರ ಮುಖ್ಯರಸ್ತೆ, ಬೆಂಗಳೂರು-16.(ದೂ.ಸಂ.:080-25654968)
63	ನಂ. 20, ಕೆ.ಎಸ್.ಆರ್.ಟಿ.ಸಿ. ಲೇಔಟ್, ಉತ್ತರ ಹಳ್ಳಿ ಮುಖ್ಯರಸ್ತೆ, ಬೆಂಗಳೂರು-61. (ದೂ.ಸಂ.:080-26392175)	64	ನಂ. 736, 60 ಅಡಿ ರಸ್ತೆ, ಆರ್.ಬಿ.ಐ ಕಾಲೋನಿ, ಜೆ.ಪಿ.ನಗರ 07ನೇ ಹಂತ, ಪುಟ್ಟೇನ ಹಳ್ಳಿ, ಬೆಂಗಳೂರು-78. (ದೂ.ಸಂ.:080-26850152)
65	ನಂ. 485, 08ನೇ ಮೇನ್, 03ನೇ ಹಂತ, 04ನೇ ಬ್ಲಾಕ್, ಬಸವೇಶ್ವರನಗರ, ಬೆಂಗಳೂರು-79.(ದೂ.ಸಂ.:23233373)	66	ನಂ. 843, 03ನೇ ಹಂತ, ಬಿ.ಇ.ಎಂ.ಎಲ್. ಲೇಔಟ್, ರಾಜರಾಜೇಶ್ವರಿ ನಗರ, ಬೆಂಗಳೂರು-39.(080-28601818)
67	ವಿಕ್ರಂನಗರ ಶಾಖೆ:-ನಂ. 2410, 02ನೇ ಹಂತ, ಕುಮಾರಸ್ವಾಮಿ ಲೇಔಟ್, ಬೆಂಗಳೂರು-78.(26667859)	68	ನಂ. 2383, ಇ ಬ್ಲಾಕ್, ಕಾವೇರಿ ಶಾಲೆಯ ಹತ್ತಿರ, ಸಹಕಾರಿ ನಗರ, ಬೆಂಗಳೂರು-92.(080-23636888)

ಕ್ರ.ಸಂ.	ಬ್ಯಾಂಕ್ ಶಾಖೆಯ ವಿಳಾಸ ಹಾಗೂ ದೂರವಾಣಿ ಸಂಖ್ಯೆ	ಕ್ರ.ಸಂ.	ಬ್ಯಾಂಕ್ ಶಾಖೆಯ ವಿಳಾಸ ಹಾಗೂ ದೂರವಾಣಿ ಸಂಖ್ಯೆ
69	ಚಂದ್ರಾಲೇಟಿಕ್ ಶಾಖೆ:ನಂ. 1575, 03ನೇ ಮುಖ್ಯರಸ್ತೆ, 01ನೇ ಕ್ರಾಸ್, ಗಂಗೊಂಡನಹಳ್ಳಿ ಮುಖ್ಯರಸ್ತೆ, ಬೆಂಗಳೂರು-40. (ದೂ.ಸಂ.:080-23396487)	70	ನಂ.01, ಎಸ್.ವಿ.ಎಂ. ಕಾಂಪ್ಲೆಕ್ಸ್ ಅಶ್ವತ್ಥ ನಗರ, ವರ್ತೂರು ಮುಖ್ಯರಸ್ತೆ, ಮಾರತ್‌ಹಳ್ಳಿ, ಬೆಂಗಳೂರು-37. (ದೂ.ಸಂ.:080-252277220)
71	ಗೌರಮ್ಮ ಕಾಂಪ್ಲೆಕ್ಸ್, ನಂದಗೋಕುಲ ಲೇಔಟ್, ಥಣಿಸಂದ್ರ ಮುಖ್ಯರಸ್ತೆ, ಅರೇಬಿಕ್ ಕಾಲೇಜು ಅಂಚೆ, ಬೆಂಗಳೂರು-45. (ದೂ.ಸಂ.:080-25444141)	72	ಕೆ.ಆರ್.ಪುರಂ. ಶಾಖೆ:-ಕೃಷ್ಣರಾಜಪುರ ಗೃಹ ನಿರ್ಮಾಣ ಸಂಘ ನಿಯಮಿತದ ಕಟ್ಟಡ, ವೆಂಕಟರಮಣಪ್ಪ ಸ್ಮಾರಕ ಭವನ, ಹಳೇ ಮದ್ರಾಸ್ ರಸ್ತೆ, ಬೆಂಗಳೂರು-36.(25612755)
73	ಪುಟ್ಟಪ್ಪನ ಗುಡಿ ಬೀದಿ, ದೇವನಹಳ್ಳಿ, ಬೆಂಗಳೂರು-562110, (ದೂ.ಸಂ.:27682443)	74	ನಂ. 18, 1ನೇ ಮೈನ್, ಔಟರ್ ರಿಂಗ್ ರೋಡ್, ಸಂಪಿಗೆ ಶ್ರೀನಿವಾಸ ದೇವಸ್ಥಾನ ಹಿಂಭಾಗ, ಕೆ.ಹೆಚ್.ಬಿ.ಕಾಲೋನಿ ಹತ್ತಿರ, ಕೆಂಗೇರಿ ಸ್ಯಾಟಲೈಟ್ ಟೌನ್, ಬೆಂಗಳೂರು-560060 (ದೂ.ಸಂ.:28484686)
75	ಕ್ಲೀವ್‌ಲ್ಯಾಂಡ್ ಟೌನ್ ಶಾಖೆ:-51/2 PROMONADE ROAD, ಬೆಂಗಳೂರು-560005. (ದೂ.ಸಂ.:080-25554668)	76	ಪಿ.ಟಿ.ನಂ. ಜ್ಞಾನಭಾರತಿ ಬೆಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್, ಬೆಂಗಳೂರು-560056. (ದೂ.ಸಂ.:080-23215056)
77	ರಾಜಾಜಿನಗರ 04ನೇ ಬ್ಲಾಕ್, ಬೆಂಗಳೂರು. (ದೂ.ಸಂ.:080-23152480)	78	ಹೆಚ್.ಎ.ಎಲ್. 02ನೇ ಹಂತ, ಇಂದಿರಾನಗರ, ಬೆಂಗಳೂರು. (ದೂ.ಸಂ.:080-25283525)
79	ಬೈರೋಲೆಟ್ಟೆಗೆರೆ, ಬೆಂಗಳೂರು. (ದೂ.ಸಂ.:080-28467144)	80	ಯಲಹಂಕ ನ್ಯೂ ಟೌನ್, ಬೆಂಗಳೂರು. (ದೂ.ಸಂ.:080-28461515)
81	ನಂ. 435, ಉದ್ದಾನೇಶ್ವರ ಕಾಂಪ್ಲೆಕ್ಸ್, ಎನ್‌ಹೆಚ್-4, ದಾಬಸ್‌ಪೇಟೆ. (ದೂ.ಸಂ.:080-27735382)	82	ಪಿ.ಬಿ.ನಂ.1 17/1, ಪೋಸ್ಟ್ ಆಫೀಸ್ ರೋಡ್, ದೊಡ್ಡಬಳ್ಳಾಪುರ-561203 (ದೂ.ಸಂ.:7628318)
83	ಶ್ರೀ ಸನ್ನಿಧಿ ಕಾಂಪ್ಲೆಕ್ಸ್, ನಂ.4115-4116 ಕೆ.ಆರ್. ರೋಡ್, ಹೊಸಕೋಟೆ, ಬೆಂಗಳೂರು-562114.(ದೂ.ಸಂ.:7931272)	84	ಪರಮಣ್ಣು ಲೇಔಟ್, ಬಿ.ಹೆಚ್. ರೋಡ್, ನೆಲಮಂಗಲ, ಬೆಂಗಳೂರು-562123(7722140)
85	ಪಿ.ಬಿ.ನಂ.1, ನರಸಿಂಹರಾಜ ರೋಡ್, ಅನೇಕಲ್-562106 (ದೂ.ಸಂ.:080-7829236)		
ಕೆಳಕಂಡ ಜಿಲ್ಲೆಗಳ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಗಳ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳು			
ರಾಮನಗರ ಜಿಲ್ಲೆ			
86	ಪಿ.ಬಿ.ನಂ.2, ನಂ.2290, ಬೆಂಗಳೂರು-ಮೈಸೂರು ರಸ್ತೆ, ಚನ್ನಪಟ್ಟಣ-571501. (08113-725228)	87	ಪಿ.ಬಿ.ನಂ.1, ನಂ.5, ಮುನಿಸಿಫಲ್ ಹೈಸ್ಕೂಲ್ ರೋಡ್ ರಸ್ತೆ, ಕನಕಪುರ-562117. (ದೂ.ಸಂ.:080-7522446)
88	ಪಿ.ಬಿ.ನಂ.1, ನಂ.387, ಬಜಾರ್ ರಸ್ತೆ, ಮಾಗಡಿ-562120.(ದೂ.ಸಂ.:080-27745232)	89	ಪಿ.ಬಿ.ನಂ.1, ನಂ.1501, ಷರೀಫ್ ಕಾಂಪ್ಲೆಕ್ಸ್, ಹಳೆ ಬಸ್ ಸ್ಟಾಂಡ್, ರಾಮನಗರಂ-571511.(ದೂ.ಸಂ.:080-27271242.)
90	ಬಿಡದಿ ಪೊಲೀಸ್ ಸ್ಟೇಷನ್ ಹತ್ತಿರ, ಬೆಂಗಳೂರು-ಮೈಸೂರು ರಸ್ತೆ, ಬಿಡದಿ-562169.(7288121)		
ಮೈಸೂರು ಜಿಲ್ಲೆ			
91	ಪಿ.ಬಿ.ನಂ.71, ನಂ.190-ಎಂ-67, ಸಯ್ಯಾಜಿ ರಾವ್ ರಸ್ತೆ, ಮೈಸೂರು-570001. (0821-2445691)	92	ಪಿ.ಬಿ.ನಂ.5, ನಂ.2, ವಿ.ಎಂ.ಡಬ್ಲ್ಯು ರೋಡ್, ಕುವೆಂಪುನಗರ, ಮೈಸೂರು-570023. (ದೂ.ಸಂ.:0821-2543427)
93	ಪಿ.ಬಿ.ನಂ.59, ನಂ.4645, ಶಿವಾಜಿ ರಸ್ತೆ, ಎನ್.ಆರ್.ಮೊಹಲ್ಲಾ, ಮೈಸೂರು-570007. (ದೂ.ಸಂ.:0821-2493481)	94	ಪಿ.ಬಿ.ನಂ.19, ನಂ.1134, ಪ್ರಿನ್ಸ್ ಆಫ್ ವೇಲ್ಸ್ ರಸ್ತೆ, ಮೈಸೂರು-570004 (ದೂ.ಸಂ.:0821-2332449)

ಕ್ರ.ಸಂ.	ಬ್ಯಾಂಕ್ ಶಾಖೆಯ ವಿಳಾಸ ಹಾಗೂ ದೂರವಾಣಿ ಸಂಖ್ಯೆ	ಕ್ರ.ಸಂ.	ಬ್ಯಾಂಕ್ ಶಾಖೆಯ ವಿಳಾಸ ಹಾಗೂ ದೂರವಾಣಿ ಸಂಖ್ಯೆ
95	ವಿಶ್ವೇಶ್ವರನಗರ ಶಾಖೆ: ಪಿ.ಬಿ.ನಂ.1, ನಂ.341-ಎಫ್-63, ಪಿ.ಬಿ.ಕ್ಲಾಸ್, 1ನೇ ಸ್ಟೇಜ್, ಇಂಡಸ್ಟ್ರಿಯಲ್ ಸರ್ಬನ್, ಮೈಸೂರು-570008. (0821-2485752)	96	ಸಿದ್ಧಾರ್ಥ ಲೇಔಟ್ ಶಾಖೆ: ನಂ.450, ಶ್ರೀಲಕ್ಷ್ಮಿ, ಡಿ.ಎಫ್.ಆರ್.ಎಲ್.ಎದುರು ಟೆನರಸೀಪುರ ರಸ್ತೆ, ಮೈಸೂರು-570001. (ದೂ.ಸಂ.:0821-2472052)
97	ಪಿ.ಬಿ.ನಂ.94, ಕಾರ್ಪೊರೇಷನ್ ಬಿಲ್ಡಿಂಗ್, ಹೊಸ ಸಯ್ಯಾಜಿ ರಾವ್ ರಸ್ತೆ, ಮೈಸೂರು-570001.(0821-2520578)	98	ನಂ.42/ಎ, ವಸಂತ ಮಹಲ್, 1ನೇ ಮುಖ್ಯ ರಸ್ತೆ, ಯಾದವಗಿರಿ, ಮೈಸೂರು-570020. (ದೂ.ಸಂ.:0821-2514036)
99	ಪಿ.ಬಿ.ನಂ.1, ಹುಣಸೂರು-ಬೇಗೂರ್ ರೋಡ್, ಹೆಗ್ಗಡ ದೇವನಕೋಟೆ-571114 (08228-255322)	100	ಪಿ.ಬಿ.ನಂ.3, ಸಿಲ್ವರ್ ಜೂಬಿಲಿ ರೋಡ್, ಹುಣಸೂರು-571105 (ದೂ.ಸಂ.:08222-252027)
101	ಪಿ.ಬಿ.ನಂ.1, ನಂ.2177/ಎ, ಮೈಸೂರು-ಕೆ.ಆರ್.ನಗರ ರೋಡ್, ಕೆ.ಆರ್.ನಗರ-571602 (08223-262427)	102	ಪಿ.ಬಿ.ನಂ.3, ಪಾಠಶಾಲಾ ಸ್ಟ್ರೀಟ್, ನಂಜನಗೂಡು-571301 (ದೂ.ಸಂ.:08221-226686)
103	ಪಿ.ಬಿ.ನಂ.9, ನಂ.104/2, ಬಿ.ಎಂ.ರೋಡ್, ಪಿರಿಯಾಪಟ್ಟಣ-571107 (08223-274265)	104	ಪಿ.ಬಿ.ನಂ.1, ಕಾಲೇಜ್ ರೋಡ್, ಟೆನರಸೀಪುರ - 571124 (ದೂ.ಸಂ.:08227-261243)
105	ಕಾನಲ್ ಸ್ಟ್ರೀಟ್, ಸಾಲಿಗ್ರಾಮ-571604, ಕೆ.ಆರ್.ನಗರ ತಾ ಮೈಸೂರು.(08223-283325)	106	ನಂ. 01, ಬಿಳಿಗಿರಿ ಕಟ್ಟಡ, ನ್ಯೂ ಸ್ಟ್ರೀಟ್, ತಲಕಾಡು-571122. (ದೂ.ಸಂ.:08227-273119)
107	ಗುರುಪುರ-571188, ಹುಣಸೂರು ತಾ (ದೂ.ಸಂ.:08222-246001)	108	ಸು-81(2), ಮೈಸೂರು-ಮಳವಳ್ಳಿ ರಸ್ತೆ, ಬನ್ನೂರು-571101. (ದೂ.ಸಂ.:08227-275682)
109	ಕೆ.ಆರ್.ಪುರಂ ಶಾಖೆ:-ಪಿ.ಬಿ.ನಂ. 19, ನಂ. 1134, ಪ್ರಿನ್ಸ್ ಆಫ್ ವಾಲ್ಸ್ ರಸ್ತೆ, ಮೈಸೂರು-570004. (ದೂ.ಸಂ.:0821-2332449)	110	ಪಿ.ಬಿ.ನಂ. 78, ನಂ. 1259-1260, ಶಿವರಾಮಪೇಟೆ, “ಪದ್ಮಾಲಯ”, ವಿನೋಬ ರಸ್ತೆ, ಮೈಸೂರು-570001. (ದೂ.ಸಂ.:0821-2421274)
111	ಸಾಲಿಗ್ರಾಮ ಶಾಖೆ: ಕ್ಯಾನಲ್ ಸ್ಟ್ರೀಟ್, ಸಾಲಿಗ್ರಾಮ, ಕೆ.ಆರ್.ನಗರ ತಾ .(ದೂ.ಸಂ.:08223-283325)	112	ಪಿ.ಬಿ.ನಂ.01, 105/1ಎ, ಕೋಟೆ ಮೊಹಲ್ಲಾ, ವಿ.ವಿ.ಮಾರ್ಕೆಟ್, ಮೈಸೂರು-570004.(ದೂ.ಸಂ.:0821-2521469)
113	ಪಿ.ಬಿ.ನಂ.303, 986, 02ನೇ ಮೇನ್, ವಿದ್ಯಾರಣ್ಯಪುರ, ಮೈಸೂರು-570008.(0821-2481998)	114	ಪಿ.ಬಿ.ನಂ. 1701, ಬಿ.ಎಸ್.ಸ್ಟ್ರೀಟ್, ಮಂಡಿ ಮೊಹಲ್ಲಾ, ಮೈಸೂರು-570021. (ದೂ.ಸಂ.:0821-2443504)
115	ಒಂಟಿಕೊಪ್ಪಲು ಶಾಖೆ:ಪಿ.ಬಿ.ನಂ. 60, ದೇವಸ್ಥಾನ ರಸ್ತೆ, ನಂ. 2754 ಮಿಥಿಲ,ವಿ.ವಿ.ಮೊಹಲ್ಲಾ, 05ನೇ ಮುಖ್ಯರಸ್ತೆ, ಮೈಸೂರು-570002. (0821-2513468)	116	ಜೆ.ಎಸ್.ಎಸ್. ಕಾಲೇಜು ಶಾಖೆ: ರಾಮಾನುಜ ರಸ್ತೆ, ಮೈಸೂರು-570004. (ದೂ.ಸಂ.:0821-22521461)
117	ಬೃಂದಾವನ ಎಕ್ಸ್‌ಟೆಂಷನ್ ಶಾಖೆ:-ಪಿ.ಬಿ.ನಂ. 02, 4/ಡಿ-1 ಮೇನ್, ಕೆ.ಆರ್.ಎಸ್. ಮುಖ್ಯರಸ್ತೆ, ಕುಂಬಾರ ಕೊಪ್ಪಲು ಟೋಲ್‌ಗೇಟ್ ಹತ್ತಿರ, ಮೈಸೂರು-570020. (ದೂ.ಸಂ.:0821-2413338)	118	ಜಯನಗರ ಶಾಖೆ:ಸಿಹೆಬ್-6, 12ನೇ ಅಡ್ಡ ರಸ್ತೆ, 02 ನೇ ಮುಖ್ಯರಸ್ತೆ, ಜಯನಗರ ಎಕ್ಸ್‌ಟೆಂಷನ್, ಚಾಮರಾಜ ಮೊಹಲ್ಲಾ, ಮೈಸೂರು-570014. (ದೂ.ಸಂ.:0821-2567190)
119	ನಂ. 46, 03ನೇ ಬ್ಲಾಕ್, ಜಯಲಕ್ಷ್ಮಿಪುರಂ, ಮೈಸೂರು-570012. (ದೂ.ಸಂ.:0821-2511462)	120	ಪಿ.ಬಿ.ನಂ. 05, 161, ಜಿ.ಎಂ.ಎಲ್. ಕಾಂಪ್ಲೆಕ್ಸ್, ಟ್ಯಾಂಕ್ ಬಂಡ್ ರಸ್ತೆ, ಇಟ್ಟಿಗೆಗೂಡು, ಮೈಸೂರು-570010. (0821-2520377)
121	8, ರಾಜೇಂದ್ರನಗರ ಮುಖ್ಯರಸ್ತೆ, ಕೆಪಿಟಿಸಿಎಲ್ ಎದುರು, ಸಮುದಾಯ ಭವನ, ಮೈಸೂರು-570007. (ದೂ.ಸಂ.:0821-2491203)	122	ಎಂ.ಬ್ಲಾಕ್ ಕುವೆಂಪುನಗರ ಶಾಖೆ:ನಂ. 571/ಇ, ಮುಖ್ಯ ರಸ್ತೆ, ‘ಎಂ.’ ಬ್ಲಾಕ್, ನೃಪತುಂಗ ರಸ್ತೆ, ಮೈಸೂರು-570023. (ದೂ.ಸಂ.:0821-2462600)
123	219, 09ನೇ ಅಡ್ಡ ರಸ್ತೆ, 02ನೇ ಮುಖ್ಯರಸ್ತೆ, ಗೋಕುಲಂ 03ನೇ ಹಂತ, ಮೈಸೂರು-570002. (ದೂ.ಸಂ.:0821-2500250)	124	ತೋಣಚಿಕೊಪ್ಪಲು ಶಾಖೆ:ಸಾಹುಕಾರ್ ಚನ್ನಯ್ಯ ರಸ್ತೆ, ಟಿ.ಕೆ.ಜಿ. ಲೇಔಟ್, ಕುವೆಂಪುನಗರ, ಮೈಸೂರು-570009. (ದೂ.ಸಂ.:0821-2540204)

ಕ್ರ.ಸಂ.	ಬ್ಯಾಂಕ್ ಶಾಖೆಯ ವಿಳಾಸ ಹಾಗೂ ದೂರವಾಣಿ ಸಂಖ್ಯೆ	ಕ್ರ.ಸಂ.	ಬ್ಯಾಂಕ್ ಶಾಖೆಯ ವಿಳಾಸ ಹಾಗೂ ದೂರವಾಣಿ ಸಂಖ್ಯೆ
125	ನಂ. 762, ಬಿ ಬ್ಲಾಕ್, ವಿಜಯನಗರ 03ನೇ ಹಂತ, ಮೈಸೂರು-570017. (0821-2515000)		
ತುಮಕೂರು ಜಿಲ್ಲೆ			
126	ಪಿ.ಬಿ.ನಂ.5, ನಂ.97-1, ಬ್ಯಾಂಕ್ ರಸ್ತೆ, ತುಮಕೂರು-572101. (ದೂ.ಸಂ.:0816-2272395)	127	ಪಿ.ಬಿ.ನಂ.1, ಟಿ.ಬಿ.ಎಕ್ಸ್‌ಟೆನ್ಷನ್, 3366, ಕೆ.ಹೆಚ್. ರಸ್ತೆ, ಚಿಕ್ಕನಾಯಕನಹಳ್ಳಿ ತುಮಕೂರು-572214 (08133-267238)
128	ಪಿ.ಬಿ.ನಂ.1, ರೈಲ್ವೆ ಸ್ಟೇಷನ್ ರಸ್ತೆ, ಗುಬ್ಬಿ-572216. (ದೂ.ಸಂ.:08131-222230)	129	ನಂ.465, ತುಮಕೂರು-ಮಧುಗಿರಿ ರಸ್ತೆ, ಕೊರಟಗೆರೆ-572129.(ದೂ.ಸಂ.:08138-232145)
130	ನಂ.485-851, ಬಿ.ಹೆಚ್. ರಸ್ತೆ, ಕುಣಿಗಲ್-572130. (ದೂ.ಸಂ.:08132-220222)	131	ಹೈಸ್ಕೂಲ್ ರಸ್ತೆ, ಮಧುಗಿರಿ-572132. (ದೂ.ಸಂ.:08137-284194)
132	ಪಿ.ಬಿ.ನಂ.1, ನಂ.694, ಕುವೆಂಪು ರಸ್ತೆ, ಪಾವಗಡ-561202. (ದೂ.ಸಂ.:08136-244227)	133	ಪಿ.ಬಿ.ನಂ.4,ನಂ.2427, ತಾಲ್ಲೂಕ್ ಆಫೀಸ್ ರಸ್ತೆ, ಸಿರಾ-572137. (ದೂ.ಸಂ.:08135-275229)
134	ಪಿ.ಬಿ.ನಂ..25, ನಂ.2328, ಸ್ಟೇಷನ್ ರಸ್ತೆ, ತಿಪಟೂರು-572201 (ದೂ.ಸಂ.:08134-251032)	135	ನಂ.6/1, ಸುಬ್ರಮಣ್ಯನಗರ ಎಕ್ಸ್‌ಟೆನ್ಷನ್, ತುರುವೇಕೆರೆ-572227(ದೂ.ಸಂ.:08139-287323)
136	ಪಿ.ಬಿ.ನಂ. 01, ಬಿರ್ಲಾ ವೃತ್ತ, ಆದಿತ್ಯ ಪಟ್ಟಿ, ಅಮ್ಮಸಂದ್ರ-572211. (ದೂ.ಸಂ.:08139-278330)	137	ಪಿ.ಬಿ.ನಂ. 01, ನಂ. 06, ಸಿದ್ಧಲಿಂಗೇಶ್ವರ ನಗರ, ಯಡಿಯೂರು-572142, ಕುಣಿಗಲ್ ತಾ . (ದೂ.ಸಂ.:08132-228227)
138	ವಿನಾಯಕನಗರ ಶಾಖೆ:ಪಿ.ಬಿ.ನಂ. 43, ಬಿ.ಹೆಚ್.ರಸ್ತೆ, ವಿನಾಯಕನಗರ ಎಕ್ಸ್‌ಟೆನ್ಷನ್, ತುಮಕೂರು-572101. (ದೂ.ಸಂ.:081162-278137)	139	ಸಿದ್ಧಗಂಗಾ ಎಕ್ಸ್‌ಟೆನ್ಷನ್ ಶಾಖೆ:ಪಿ.ಬಿ.ನಂ. 120, ಬಿ.ಹೆಚ್.ರಸ್ತೆ, ತುಮಕೂರು-572102. (ದೂ.ಸಂ.:0816-2278843)
140	ಹೀರೇಹಳ್ಳಿ ಇಂಡಸ್ಟ್ರಿಯಲ್ ಎಸ್ಟೇಟ್ ಕಾಂಪ್ಲೆಕ್ಸ್, ಹೀರೇಹಳ್ಳಿ-572168. (ದೂ.ಸಂ.:0816-2243253)	141	ಶಿರಾ ಗೇಟ್ ಶಾಖೆ:ಹಳೆ ತಾಲ್ಲೂಕು ಕಛೇರಿ ರಸ್ತೆ, ತುಮಕೂರು-572106. (08116-2272377)
142	ರಾಘವೇಂದ್ರ ನಗರ ಶಾಖೆ:01ನೇ 'ಎ' ಅಡ್ಡರಸ್ತೆ, ಕೈಲಾಶ ಆಶ್ರಮದ ಹತ್ತಿರ, ಶೆಟ್ಟಿಹಳ್ಳಿ ಮುಖ್ಯರಸ್ತೆ, ತುಮಕೂರು-572102. (ದೂ.ಸಂ.:08116-2291173)	143	ನಂ. 197/2955, ಎಸ್‌ಜಿಆರ್ ಕಾಂಪ್ಲೆಕ್ಸ್, ದೇವಗೌಡ ಲೇಔಟ್, ಕುಣಿಗಲ್ ರಸ್ತೆ, ಸದಾಶಿವನಗರ, ತುಮಕೂರು-572102.(ದೂ.ಸಂ.:0816-2200686)
ಕೋಲಾರ ಜಿಲ್ಲೆ			
144	ಪಿ.ಬಿ.ನಂ.3, ಸ್ಪಾರ್ಟ್ಸ್ ರಸ್ತೆ, ಗೌರಿಪೇಟೆ, ಕೋಲಾರ-563101.(ದೂ.ಸಂ.:08152-222010)	145	ಪಿ.ಬಿ.ನಂ.11, ನಂ.782, ಮಾದಯ್ಯ ರಸ್ತೆ, ಬಂಗಾರಪೇಟೆ -561207.(08150-265256)
146	ಪಿ.ಬಿ.ನಂ.1, ತಿರುಮಲ ಕಾಂಪ್ಲೆಕ್ಸ್, ಎಂ.ಜಿ. ರಸ್ತೆ, ಶ್ರೀನಿವಾಸಪುರ-563135.(08157-246235)	147	ಪಿ.ಬಿ.ನಂ.3, ನ್ಯೂಮೋಸ್ಟ್ ಆಫೀಸ್ ರಸ್ತೆ, ನೆಹರು ಎಕ್ಸ್‌ಟೆನ್ಷನ್, ಮಾಲೂರು-563130(ದೂ.ಸಂ.:08151-232228)
148	ಪಿ.ಬಿ.ನಂ.1 ಅಂಜನೇಯ ಟೆಂಪಲ್ ಸ್ಟ್ರೀಟ್, ಮುಳಬಾಗಿಲು-563131(ದೂ.ಸಂ.:08159-242059)	149	ಬಿ.ಇ.ಎಂ.ಎಲ್.ನಗರ ಅಂಚೆ, ಕೋಲಾರ ಗೋಲ್ಡ್ ಫೀಲ್ಡ್-563115 , ಬಂಗಾರಪೇಟೆ ತಾ .(08153-263100)
ಚಿಕ್ಕಬಳ್ಳಾಪುರ ಜಿಲ್ಲೆ			
150	ಪಿ.ಬಿ.ನಂ.2 ಎನ್.ಹೆಚ್.7, ಆರ್.ವಿ.ವಿ.ಕಾಂಪ್ಲೆಕ್ಸ್, ಬೆಂಗಳೂರು-ಬಳ್ಳಾರಿ ರಸ್ತೆ, ಚಿಕ್ಕಬಳ್ಳಾಪುರ-562101. (ದೂ.ಸಂ.:08156-272645)	151	ಪಿ.ಬಿ.ನಂ.5, ಡಿ.ನಂ.1748, ಎನ್.ಆರ್.ಎಕ್ಸ್‌ಟೆನ್ಷನ್ ಚಿಂತಾಮಣಿ-563125. (ದೂ.ಸಂ.:08154-252154)
152	ನಂ.ಸಿ-421, ರೈಲ್ವೆ ಸ್ಟೇಷನ್ ರಸ್ತೆ,, ಗೌರಿಬಿದನೂರು-561208.(08155-286456)	153	ಪಿ.ಬಿ.ನಂ.1,ನಂ.ಡಿ 662, ಮೈಸೂರು ಬ್ಯಾಂಕ್ ರಸ್ತೆ, ಬಾಗೇಪಲ್ಲಿ-561207.(ದೂ.ಸಂ.:08150-282237)

ಕ್ರ.ಸಂ.	ಬ್ಯಾಂಕ್ ಶಾಖೆಯ ವಿಳಾಸ ಹಾಗೂ ದೂರವಾಣಿ ಸಂಖ್ಯೆ	ಕ್ರ.ಸಂ.	ಬ್ಯಾಂಕ್ ಶಾಖೆಯ ವಿಳಾಸ ಹಾಗೂ ದೂರವಾಣಿ ಸಂಖ್ಯೆ
154	ಪಿ.ಬಿ.ನಂ.1, ಗುಡಿಬಂಡೆ ರಾಮಪಟ್ಟಣ ರಸ್ತೆ, ಗುಡಿಬಂಡೆ-561209(ದೂ.ಸಂ.:08156-261026)	155	ಪಿ.ಬಿ.ನಂ.1, ಖಾಜಿ ರಸ್ತೆ, ಶಿಡ್ಲಘಟ್ಟ-562105. (ದೂ.ಸಂ.:08158-256266)
ಚಿತ್ರದುರ್ಗ ಜಿಲ್ಲೆ			
156	ನಂ. 693, ನೆಹರು ಸರ್ಕಲ್ ಹತ್ತಿರ, ಚಳ್ಳಕೆರೆ -577522 (ದೂ.ಸಂ.:08195-251111)	157	ಪಿ.ಬಿ.ನಂ.7, ನಂ. 2726, ಬೆಂಗಳೂರು-ಧಾರವಾಡ ರಸ್ತೆ, ಚಿತ್ರದುರ್ಗ-571455.(ದೂ.ಸಂ.:08194-222471)
158	ಪಿ.ಬಿ.ನಂ.1, ಬಸ್ ಸ್ಟಾಂಡ್ ಹತ್ತಿರ, ಹೊಳಲ್ಕೆರೆ 577526 (ದೂ.ಸಂ.:08191-275224)	159	ಪಿ.ಬಿ.ನಂ.1 ವಿಜಯನಗರ ಎಕ್ಸ್‌ಟೆನ್ಷನ್, ಕಾಲೇಜು ರಸ್ತೆ, ಹೊಸದುರ್ಗ-577527.(08199-230232)
160	ಪಿ.ಬಿ.ನಂ.1., ನಂ.892-893, ರಾಯದುರ್ಗ ರೋಡ್ ಮೊಳಕಾಲ್ಮೂರು-573535.(08198-229222)	161	ಪಿ.ಬಿ.ನಂ.3, ಪೂನಾ-ಬೆಂಗಳೂರು ರಸ್ತೆ, ತಾಲ್ಲೂಕು ಆಫೀಸ್ ರೋಡ್, ಹಿರಿಯೂರು-572143. (08193-227292)
162	ಮೇನ್ ರೋಡ್, ನಾಗಸಮುದ್ರ-577572 ಮೊಳಕಲ್ಮುರು ತಾ .(08198-264008)	163	ಪಿ.ಬಿ.ನಂ. 01, ಮೇನ್ ರೋಡ್, ಶ್ರೀರಾಮಪುರ-577542.(08199-242632/33)
164	ನಂ. 120, 1ನೇ ಮಹಡಿ, ಜೆ.ಸಿ.ಆರ್. ಎಕ್ಸ್‌ಟೆನ್ಷನ್, ಚಿತ್ರದುರ್ಗ-571455.(ದೂ.ಸಂ.:08194-230364)		
ದಾವಣಗೆರೆ ಜಿಲ್ಲೆ			
165	ಪಿ.ಬಿ.ನಂ.6, 6-119 ಮಂಡಿಪೇಟೆ, ದಾವಣಗೆರೆ-577001. (ದೂ.ಸಂ.:08192-258898)	166	ಪಿ.ಬಿ.ನಂ.8, ಹೆಚ್ ನಂ.584, ಶ್ರೀ ಸೋಮ ಕೃಪ ಪೂನಾ-ಬೆಂಗಳೂರು ರೋಡ್, ಹರಿಹರ- 577601.(08192-241354)
167	ನಂ. 182/1, ಶಿವಮೊಗ್ಗ-ಚಿತ್ರದುರ್ಗ ರಸ್ತೆ, ಚನ್ನಗಿರಿ-577213.(ದೂ.ಸಂ.:08189-228032)	168	ನಂ. 52/77, ನ್ಯಾಮತಿ ರಸ್ತೆ, ಹೊನ್ನಾಳಿ-577212 (ದೂ.ಸಂ.:08188-251258)
169	ಪಿ.ಬಿ.ನಂ.1, ನಂ.54/55, ಹೊಸಪೇಟೆ ರೋಡ್, ಹರಪನಹಳ್ಳಿ, (ದೂ.ಸಂ.:08398-280334)	170	ನಂ.984, ಮುನಿಸಿಫಲ್ ಮೈನ್ ರೋಡ್, ಜಗಳೂರು-577528. (ದೂ.ಸಂ.:08196-227334)
171	ಎ.ಡಿ.ಬಿ.ಶಾಖೆ:ಪಿ.ಬಿ.ನಂ. 214, ಸಿ-260, 04ನೇ ಮುಖ್ಯರಸ್ತೆ:ಪಿ.ಜೆ.ಎಕ್ಸ್‌ಟೆನ್ಷನ್, ದಾವಣಗೆರೆ-577002. (ದೂ.ಸಂ.:0822-258001)	172	ನಂ. 2/467, ನೆಹರು ರಸ್ತೆ, ನ್ಯಾಮತಿ-577223. ಹೊನ್ನಾಳಿ ತಾಲ್ಲೂಕು.(ದೂ.ಸಂ.:08188-265364)
173	ಮುಖ್ಯ ರಸ್ತೆ, ಜಿಂಕೆ ಉದ್ಯಾನವನ ರಸ್ತೆ, ಬಸವೇಶ್ವರ ವೃತ್ತದ ಹತ್ತಿರ, ಕೊಂಡಜಿ-577589. (ದೂ.ಸಂ.:08192-281833)	174	ಪಿ.ಜೆ.ಎಕ್ಸ್‌ಟೆನ್ಷನ್ ಶಾಖೆ: ಪಿ.ಬಿ.ನಂ. 316, 2663/1, ಎಸ್.ಜೆ.ಜೆ.ಎಂ. ಕಾಲೇಜು ಎದುರು, 1ನೇ ಮುಖ್ಯರಸ್ತೆ, ಎಂ.ಸಿ.ಸಿ. “ಬಿ” ಬ್ಯಾಕ್, ದಾವಣಗೆರೆ-577004.(08192- 221206)
175	ನಿಟ್ಟುವಳ್ಳಿ ಎಕ್ಸ್‌ಟೆನ್ಷನ್ ಶಾಖೆ: ನಂ. 2838/2, ನಿಟ್ಟುವಳ್ಳಿ ಮುಖ್ಯರಸ್ತೆ, ದಾವಣಗೆರೆ-577004. (08192-264329)	176	ನಂ. 913, ಶಿವಮೊಗ್ಗ-ಹರಿಹರ ರಸ್ತೆ, ಮಳೆಬೆನ್ನೂರು-577530.(0891-298764)
ಶಿವಮೊಗ್ಗ ಜಿಲ್ಲೆ			
177	ಪಿ.ಬಿ.ನಂ.103, ನ್ಯೂ ಟೌನ್ ರೋಡ್, ಭದ್ರಾವತಿ-577301. (ದೂ.ಸಂ.:08282-266315)	178	ಪಿ.ಬಿ.ನಂ.1, ನಂ.520, ನೆಹರು ರೋಡ್, ಹೊಸನಗರ-577418.(ದೂ.ಸಂ.:08185-221201)
179	ಪಿ.ಬಿ.ನಂ.1, ವರದಾ ರೋಡ್, ಸಾಗರ-577401. (ದೂ.ಸಂ.:08183-226006)	180	ನಂ.153/ಎ, ಮಿಡಲ್ ಸ್ಕೂಲ್ ರೋಡ್, ಶಿಕಾರಿಪುರ -577427.(ದೂ.ಸಂ.:08187-222224)
181	ಪಿ.ಬಿ.ನಂ.7, ಬಿ.ಹೆಚ್.ರಸ್ತೆ, ಶಿವಮೊಗ್ಗ - 577201. (ದೂ.ಸಂ.:08182-222307)	182	ಪಿ.ಬಿ.ನಂ.1, ನಂ.75/ಬಿ-3, ಮೈನ್ ರೋಡ್, ಸೊರಬ-577429 (ದೂ.ಸಂ.:08184-272238)

ಕ್ರ.ಸಂ.	ಬ್ಯಾಂಕ್ ಶಾಖೆಯ ವಿಳಾಸ ಹಾಗೂ ದೂರವಾಣಿ ಸಂಖ್ಯೆ	ಕ್ರ.ಸಂ.	ಬ್ಯಾಂಕ್ ಶಾಖೆಯ ವಿಳಾಸ ಹಾಗೂ ದೂರವಾಣಿ ಸಂಖ್ಯೆ
183	ಅಜಾದ್ ರೋಡ್, ತೀರ್ಥಹಳ್ಳಿ - 577432. (ದೂ.ಸಂ.:08181-228247)	184	ಪಿ.ಬಿ.ನಂ. 59, ನಂ. 32, ಜ್ಯೋತಿ ಕಾಂಪ್ಲೆಕ್ಸ್, ಗಾಂಧೀ ಬಜಾರ್, ಶಿವಮೊಗ್ಗ-577202.(08182-222438)
185	ಬಸವೇಶ್ವರ ವೃತ್ತ, ಓಲ್ಡ್ ಟೌನ್, ಭದ್ರಾವತಿ-577301 (ದೂ.ಸಂ.:08282-266237)	186	ನಂ. 142/1 ಮುಖ್ಯರಸ್ತೆ, ಮೇಘರಹಳ್ಳಿ-577424, ತೀರ್ಥಹಳ್ಳಿ ತಾ , ಶಿವಮೊಗ್ಗ.(ದೂ.ಸಂ.:08181-277629)
187	ಪಿ.ಬಿ.ನಂ. 03, ಎಸ್.ವಿ.ಪಿ. ಕಾಲೋನಿ, ಜೋಗ ಜಲಪಾತ-577435, ಸಾಗರ ತಾ .(08186-244731)	188	ಪಿ.ಬಿ.ನಂ. 01, ಬಿ.ಆರ್. ಪ್ರಾಜೆಕ್ಟ್ 577115, ಶಿವಮೊಗ್ಗ.(ದೂ.ಸಂ.:08282-256242)
189	ಪಿ.ಬಿ.ನಂ. 108 ಮುಖ್ಯರಸ್ತೆ, ರವೀಂದ್ರನಗರ ಎಕ್ಸ್ಟೆನ್ಷನ್, ಶಿವಮೊಗ್ಗ-577201.(08182-220185)	190	ಪೇರಲೈಟ್ ಇಂಡಸ್ಟ್ರಿಯಲ್ ಎಸ್ಟೇಟ್ ಶಾಖೆ:ಪಿ.ಬಿ.ನಂ. 78, ಮಾರುತಿ ಕಾಲೋನಿ,ಹೊಸ ತೀರ್ಥಹಳ್ಳಿ ರಸ್ತೆ, ಶಿವಮೊಗ್ಗ-577201.(ದೂ.ಸಂ.:08182-223485)
191	ವಿನೋಬನಗರ ಶಾಖೆ: ಪಿ.ಬಿ.ನಂ. 129, ನಂ. 03 ಮುಖ್ಯರಸ್ತೆ, "ಗೀತಾ ಕೃಪ", ಶಿವಮೊಗ್ಗ-577201.(08182-255693)	192	ಗೋಪಾಲಗೌಡ ಎಕ್ಸ್ಟೆನ್ಷನ್ ಶಾಖೆ:ಹೆಚ್‌ಐಬಿ-1-ಕೆಹೆಚ್‌ಬಿ ಕಾಲೋನಿ, 60 ಅಡಿ ಮುಖ್ಯರಸ್ತೆ, ಗೋಪಾಲ 03ನೇ ಹಂತ, ಶಿವಮೊಗ್ಗ-577204(ದೂ.ಸಂ.:08182-223400)
193	ನಂ. 81 & 82, ಓಲ್ಡ್ ಟೌನ್, ಹೊಳೆಹೊನ್ನೂರು ರಸ್ತೆ ಎಕ್ಸ್ಟೆನ್ಷನ್,ಭದ್ರಾವತಿ-577301.(08282-262140)		
ಚಾಮರಾಜನಗರ ಜಿಲ್ಲೆ			
194	ಪಿ.ಬಿ.ನಂ.1, ಕಾರ್ ಸ್ಟ್ರೀಟ್, ಚಾಮರಾಜನಗರ-571313.(ದೂ.ಸಂ.:0826-222044)	195	ಪಿ.ಬಿ.ನಂ.2, ನಂ.32, ಬಿ.ಎನ್.ರೋಡ್, ಗುಂಡ್ಲುಪೇಟ್-571111 (ದೂ.ಸಂ.:08229-222227)
196	ನಂ.7/454ಡಿ, ನ್ಯೂ ಬಸ್ ಸ್ಟಾಂಡ್ ರೋಡ್, ಸದರನ್ ಎಕ್ಸ್ಟೆನ್ಷನ್, ಕೊಳ್ಳೇಗಾಲ-571440 (ದೂ.ಸಂ.:08224-252052)	197	ನಂ.180, ಕೊಳ್ಳೇಗಾಲ ರೋಡ್, ಯಳಂದೂರು-571441 (ದೂ.ಸಂ.:08226-240049)
198	ಡಿಸ್ಟ್ರಿಕ್ಟ್ ಆಫೀಸ್ ಕಾಂಪ್ಲೆಕ್ಸ್ ಶಾಖೆ, ಚಾಮರಾಜನಗರ. (ದೂ.ಸಂ.:08226-222461)		
ಮಡಿಕೇರಿ ಜಿಲ್ಲೆ			
199	ಪಿ.ಬಿ.ನಂ.34, ಅನುಶ್ರೀ ಕಾಂಪ್ಲೆಕ್ಸ್, ಕಾಲೇಜ್ ರಸ್ತೆ, ಮಡಿಕೇರಿ-571201.(08272-228636)	200	ಪಿ.ಬಿ.ನಂ.4,ನಂ.530, ಮುಖ್ಯ ರಸ್ತೆ, ಸೋಮವಾರಪೇಟೆ-571236. (ದೂ.ಸಂ.:08276-282031)
201	ಪಿ.ಬಿ.ನಂ.5, ಸಿ.ಪಿ.ಕುಶಾಲಪ್ಪ ರಸ್ತೆ, ಬಸ್ ಸ್ಟಾಂಡ್ ಹತ್ತಿರ, ಪೊನ್ನಂಪೇಟೆ-571216.(08274-249025)	202	ನಂ. 04, 32/2, ಬೆಂಗಳೂರು-ಮೈಸೂರು ರಸ್ತೆ, ಕುಶಾಲನಗರ-571234. (ದೂ.ಸಂ.:08276-272271)
203	01ನೇ ಮಹಡಿ, ಕಾವೇರಿ ಕಾಂಪ್ಲೆಕ್ಸ್, ಎಫ್.ಎಂ.ಸಿ.ರಸ್ತೆ, ವಿರಾಜಪೇಟೆ-571218.(08274-257884)		
ಮಂಡ್ಯ ಜಿಲ್ಲೆ			
204	ಪಿ.ಬಿ.ನಂ.1, ನಂ.259, ಮುಖ್ಯ ರಸ್ತೆ, ಕೆ.ಆರ್.ಪೇಟೆ-571426 (ದೂ.ಸಂ.:08230-262238)	205	ಪಿ.ಬಿ.ನಂ.1, ನಂ.443/418, ಎಸ್.ಬಿ.ಎಂ.ಸ್ಟ್ರೀಟ್, ಮದ್ದೂರು-571428. (ದೂ.ಸಂ.:08232-232582)
206	ಪಿ.ಬಿ.ನಂ.1, ಮೈಸೂರು ರೋಡ್, ಮಳವಳ್ಳಿ-571430. (ದೂ.ಸಂ.:08231-244351)	207	ಪಿ.ಬಿ.ನಂ.1, ವಿಶ್ವೇಶ್ವರಯ್ಯ ರಸ್ತೆ, ಮಂಡ್ಯ-571401. (ದೂ.ಸಂ.:08232-220028)
208	ನಂ.1755, ಮೈಸೂರು-ಬೆಂಗಳೂರು ರಸ್ತೆ, ನಾಗಮಂಗಲ-571432(ದೂ.ಸಂ.:08234-286037)	209	ಪಿ.ಬಿ.ನಂ.1, ನಂ.35, ಬಸ್ ಸ್ಟಾಂಡ್ ರೋಡ್, 1ನೇ ಅಡ್ಡರಸ್ತೆ, ಪಾಂಡವಪುರ-571434 (ದೂ.ಸಂ.:08236-255162)
210	ಪಿ.ಬಿ.ನಂ.1, ನಂ.19, ಶ್ರೀರಂಗನಾಥಸ್ವಾಮಿ ಟೆಂಪಲ್ ಸ್ಟ್ರೀಟ್, ಶ್ರೀರಂಗಪಟ್ಟಣ-571438.(08236-252039)	211	ನಂ. 20, ಮಾರಿಗುಡಿ ಸ್ಟ್ರೀಟ್, ಮೇಲುಕೋಟೆ-571431 ಪಾಂಡವಪುರ ತಾ , (ದೂ.ಸಂ.:08236-298745)

ಕ್ರ.ಸಂ.	ಬ್ಯಾಂಕ್ ಶಾಖೆಯ ವಿಳಾಸ ಹಾಗೂ ದೂರವಾಣಿ ಸಂಖ್ಯೆ	ಕ್ರ.ಸಂ.	ಬ್ಯಾಂಕ್ ಶಾಖೆಯ ವಿಳಾಸ ಹಾಗೂ ದೂರವಾಣಿ ಸಂಖ್ಯೆ
212	ಕೆ.ಆರ್.ಎಸ್. ಮುಖ್ಯರಸ್ತೆ, ಬೆಳಗೊಳ-571606, ಶ್ರೀರಂಗಪಟ್ಟಣ ತಾ , (08236-257263)	213	ಪಿ.ಬಿ.ನಂ.01, ನಂ. ಡಿ-17, ಎಸ್.ಎನ್.ಪಿ.ಲೈನ್, ಶಿವನಸಮುದ್ರ-571437. (ದೂ.ಸಂ.:08231-235527)
214	ಹೊಳಲು, ಮಂಡ್ಯ-571402. (ದೂ.ಸಂ.:08232-277146)	215	ನಂ.ಡಿ-2/1849/366, 1ನೇ ಮೇನ್, ಬಂಡಿಗೌಡ ಲೇಔಟ್, ಮಂಡ್ಯ-571401. (ದೂ.ಸಂ.:08232-220583)
216	ಪಾಲಹಳ್ಳಿ-571438, ಶ್ರೀರಂಗಪಟ್ಟಣ ತಾ , (ದೂ.ಸಂ.:08236-292907)	217	ರಿಜೆಂಟ್ ಕಾಂಪ್ಲೆಕ್ಸ್, ಗುತ್ತಲು ರಸ್ತೆ, ಮಂಡ್ಯ-571403 (ದೂ.ಸಂ.:08232-220916)
ಉಡುಪಿ ಜಿಲ್ಲೆ			
218	ಪಿ.ಬಿ.ನಂ.15, ನಂ.120/1, ಮುಖ್ಯ ರಸ್ತೆ, ಸಾಲ್ ಮಾರ್, ಕಾರ್ಕಳ-574104(ದೂ.ಸಂ.:08258-230206)	219	ಪಿ.ಬಿ.ನಂ.14, ನಂ.2-158, ಶಂಕರ್ ಶೇಟ್ ಟವರ್, ಮುಖ್ಯ ರಸ್ತೆ, ಕುಂದಾಪುರ-576201.(08254-230315)
220	ಪಿ.ಬಿ.76, ರೆಹಮಾನ್ ಕಮರ್ಷಿಯಲ್ ಕಾಂಪ್ಲೆಕ್ಸ್, ನೇತಾಜಿ ಕ್ರಾಸ್ ರೋಡ್, ನ್ಯೂ ಸರ್ವಿಸ್ ಬಸ್ ಸ್ಟಾಂಡ್, ಉಡುಪಿ-576101. (ದೂ.ಸಂ.:0820-2524251)	221	ಸಮೀರ್ ಕಮರ್ಷಿಯಲ್ ಕಾಂಪ್ಲೆಕ್ಸ್, ಎನ್.ಹೆಚ್.-17, ಬ್ರಹ್ಮಾವರ-576213.(ದೂ.ಸಂ.:0820-2561989)
222	ಜೋಸಪ್ಪನ್ ಆರ್ಕೆಡ್, 01ನೇ ಮಹಡಿ, ಮಾರ್ಕೆಟ್ ವೃತ್ತ, ಶಿರವ-574116.(ದೂ.ಸಂ.:08250-2554001)		
ಹಾಸನ ಜಿಲ್ಲೆ			
223	ನಂ.1-19, ಬೆಂಗಳೂರು-ಮಂಗಳೂರು ರೋಡ್, ಆಲೂರು-573213(ದೂ.ಸಂ.:08170-218230)	224	ಪಿ.ಬಿ.ನಂ.1, ನಂ.961, ಪೇಟೆ ಮುಖ್ಯ ರಸ್ತೆ, ಅರಕಲಗೂಡು-573102(ದೂ.ಸಂ.: 08175-220230)
225	ಪಿ.ಬಿ.ನಂ.8, ನಂ.14, ಹಾಸನ ರೋಡ್, ಅರಸೀಕೆರೆ-573103.(ದೂ.ಸಂ.:08174-232202)	226	ನಂ.1600, ಶ್ರೀ ವೈ.ಡಿ.ನಂಜೇ ಗೌಡ ಕಾಂಪ್ಲೆಕ್ಸ್, ಟೆಂಪಲ್ ರೋಡ್, ಬೇಲೂರು-573115.(0817-222241)
227	ಪಿ.ಬಿ.ನಂ.1, ನಂ.102/1, ಬೆಂಗಳೂರು-ಮಂಗಳೂರು ರೋಡ್, ಚನ್ನರಾಯಪಟ್ಟಣ-573116.(08176-252228)	228	ಪಿ.ಬಿ.ನಂ.27, ನಂ. 3291, ನರಸಿಂಹರಾಜ ಸರ್ಕಲ್, ಹಾಸನ -573201. (ದೂ.ಸಂ.:08172-268407)
229	ಪಿ.ಬಿ.ನಂ.6, ನಂ. 1611, ಅರಕಲಗೂಡು ರೋಡ್, ಹೊಳೇನರಸೀಪುರ-573211. (08175-273230)	230	ಪಿ.ಬಿ.ನಂ.3, ಬೆಂಗಳೂರು-ಮಂಗಳೂರು ರೋಡ್, ಸಕಲೇಶಪುರ -573134. (08173-244027)
231	ಪಿ.ಬಿ.ನಂ.01,ಶಮಾ ಆರ್ಕೆಡ್, ಕೆಎಸ್ಆರ್‌ಟಿಸಿ ಬಸ್‌ನಿಲ್ದಾಣದ ಹಿಂಭಾಗ, ಕೋಣನೂರು-573130(08175-226230)	232	ಪಿ.ಬಿ.ನಂ.01, ಬಿ.ಎಂ.ರಸ್ತೆ, ಹಿರಿಸವೆ-573124, ಚನ್ನರಾಯಪಟ್ಟಣ ತಾ , (08176-226033)
233	ಪಿ.ಬಿ.ನಂ.01, ಬೆಂಗಳೂರು-ಮಂಗಳೂರು ರಸ್ತೆ, ಶಾಂತಿಗ್ರಾಮ-573220. (08172-258821)	234	ಪಿ.ಬಿ.ನಂ.58, ಶಂಕರಪುರ ರಸ್ತೆ, ಕೃಷ್ಣರಾಜಪುರ, ಹಾಸನ-573201. (ದೂ.ಸಂ.:08172-268653)
235	ನಂ. 16, ಕನಕಟ್ಟೆ-573144, ಅರಸೀಕೆರೆ ತಾ (ದೂ.ಸಂ.:08174-2465940)	236	2/5, ಸಲಗಮೇ ರಸ್ತೆ, ಹರಳಹಳ್ಳಿ-573201 (ದೂ.ಸಂ.:08172-245216)
237	ಬಜಾರ್ ಶಾಖೆ: ಪಿ.ಬಿ.ನಂ. 01, ಟಿ.ಎಂ.ಸಿ. ವೃತ್ತ, ಗಣಪತಿ ಪೆಂಡಾಲ್ ಸ್ಟೀಟ್, ಅರಸೀಕೆರೆ-573103. (08172-232977)		
ಚಿಕ್ಕಮಗಳೂರು ಜಿಲ್ಲೆ			
238	ಪಿ.ಬಿ.ನಂ.14, ಮೈಸೂರು ಬ್ಯಾಂಕ್ ರೋಡ್, ಹೊಸ ಮನೆ ಎಕ್ಸ್‌ಟೆನ್ಷನ್ ಚಿಕ್ಕಮಗಳೂರು-577101.(08262-235423)	239	ಪಿ.ಬಿ.ನಂ.1, ನಂ.135, ಕಡೂರು-ಮಂಗಳೂರು ರೋಡ್, ಕಡೂರು-577548. (ದೂ.ಸಂ.:08267-221216)
240	ಪಿ.ಬಿ.ನಂ.8, ಸುಭಾಷ್ ರೋಡ್, ಬಸ್ ಸ್ಟಾಂಡ್ ಹತ್ತಿರ, ಕೊಪ್ಪ-577126.. (ದೂ.ಸಂ.:08265-221065)	241	ಪಿ.ಬಿ.ನಂ.10, ಸ್ಟೇಟ್ ಬ್ಯಾಂಕ್ ರೋಡ್, ಮೂಡಿಗೆರೆ-577132. (ದೂ.ಸಂ.:08263-220247)
242	ಟಿ.ಎಂ.ರೋಡ್, ನರಸಿಂಹರಾಜಪುರ-577134. (ದೂ.ಸಂ.:08266-220123)	243	ಪಿ.ಬಿ.ನಂ.1, ಹರಿಹರ ಸ್ಟ್ರೀಟ್, ಶೃಂಗೇರಿ-577139. (ದೂ.ಸಂ.:08265-250149)
244	ಪಿ.ಬಿ.ನಂ.1, ನಂ. 2720, ಎಂ.ಜಿ.ಸರ್ಕಲ್, ಬಸ್ ಸ್ಟಾಂಡ್, ತರೀಕೆರೆ-577228. (ದೂ.ಸಂ.:08261-222231)	245	ನಂ. 72, ಬಿ.ಹೆಚ್. ರೋಡ್, ಬೀರೂರು-577116. ಕಡೂರು ತಾಲ್ಲೂಕು. (08267-255646)

ಕ್ರ.ಸಂ.	ಬ್ಯಾಂಕ್ ಶಾಖೆಯ ವಿಳಾಸ ಹಾಗೂ ದೂರವಾಣಿ ಸಂಖ್ಯೆ	ಕ್ರ.ಸಂ.	ಬ್ಯಾಂಕ್ ಶಾಖೆಯ ವಿಳಾಸ ಹಾಗೂ ದೂರವಾಣಿ ಸಂಖ್ಯೆ
246	ಇಂದಿರಾಗಾಂಧೀ ರಸ್ತೆ ಶಾಖೆ: ಪಿ.ಬಿ.ನಂ. 88, ಗಾಂಧಡಖಾನ್ ಕಾಂಪ್ಲೆಕ್ಸ್, ನೆಲಮಹಡಿ, ಐ.ಜಿ.ರಸ್ತೆ, ಚಿಕ್ಕಮಗಳೂರು-577101. (ದೂ.ಸಂ.:08262-235785)		
ದಕ್ಷಿಣ ಕನ್ನಡ ಜಿಲ್ಲೆ			
247	1ನೇ ಮಹಡಿ, ಪ್ರಜ್ವಲ್ ಕಾಂಪ್ಲೆಕ್ಸ್, ಸಂತೇಕಟ್ಟೆ, ರಾಮನಗರ, ಬೆಳ್ತಂಗಡಿ ಮುಖ್ಯ ರಸ್ತೆ, ಬೆಳ್ತಂಗಡಿ-574214.(ದೂ.ಸಂ.:08256-232741)	248	ಬಿ.ಸಿ.ರೋಡ್ ಶಾಖೆ:ಡಿ.ನಂ. 12/168, ಉಪೇಂದ್ರ ಸೌಧ, ಜೋಡುಕಟ್ಟೆ, ಬಿ.ಸಿ.ರೋಡ್-574219, ಬಂಟ್ವಾಳ ತಾಲ್ಲೂಕ್. (ದೂ.ಸಂ.:08255-233880)
249	ಪಿ.ಬಿ.ನಂ. 93, ಜಿ.ಹೆಚ್.ಎಸ್.ರಸ್ತೆ, 4ನೇ ವಿಂಗ್, 1ನೇ ಮಹಡಿ, ಜನತಾ ಬಜಾರ್ ಬಿಲ್ಡಿಂಗ್, ಮಂಗಳೂರು-575001. (ದೂ.ಸಂ.:0824-2441671)	250	ಗಜಾನನ ಟವರ್, 1ನೇ ಮಹಡಿ, ಕೋರ್ಟ್ ರೋಡ್, ಪೊಲೀಸ್ ಕ್ವಾರ್ಟರ್ಸ್ ಎದುರು, ಪುತ್ತೂರು-574201.(ದೂ.ಸಂ.:08251-230367)
251	ಆಟೋ ವರ್ಲ್ಡ್ ಟವರ್, ನಂ. 1/5/402/24/21, ಎನ್.ಹೆಚ್.17, ಪಿ.ಬಿ.1303.ಕೊಟ್ಟಾರ ಚೌಕಿ-575006. (ದೂ.ಸಂ.:0824-2453074)	252	ನಂ. 17-7-464/12 & 17-7-464/13, ಬೆಳುವೆ ಅಪಾರ್ಟ್‌ಮೆಂಟ್ಸ್, ರೋಶನಿ ನಿಲಯ ಎದುರು, ವಲೇಶಿಯ, ಕನ್ನನಾಡಿ-575002. (ದೂ.ಸಂ.:0824-2439935)
253	ಪಿ.ಬಿ.ನಂ.1, ಶ್ರೀರಾಮ್ ಪೇಟ್, ಸಾಯಿರಾಂ ಕಾಂಪ್ಲೆಕ್ಸ್, ಮುಖ್ಯ ರಸ್ತೆ, ಸುಳ್ಯ-574239.(ದೂ.ಸಂ.:08257-230385)	254	ನಂ. 15, 13-690/2, ಕೆನರಾ ಕ್ಲಬ್ ಎದುರು, ಕದ್ರಿ ಶೀವಬಾಗ್-575002.(0824-2225166)
ಬೆಳಗಾಂ ಜಿಲ್ಲೆ			
255	ಶ್ರೀಮತಿ ಉಷಾತಾಯು ಗೋಗಟೆ ಗರ್ಲ್ಸ್ ಹೈಸ್ಕೂಲ್ ಬಿಲ್ಡಿಂಗ್, ನಂ.853, ಪಾಟೀಲ್ ಗಲ್ಲಿ, ಬೆಳಗಾಂ -590001. (ದೂ.ಸಂ.:0831-2460062)	256	ಪಿ.ಬಿ.ನಂ.2, ನಂ.2360/ಬಿ (8 ಅಂಡ್ 9) ದಶರಥ ಕೃಪ, ಬೆಳಗಾಂ ರೋಡ್, ಹುಕ್ಕೇರಿ-591309. (ದೂ.ಸಂ.:0836-2364607)
257	ಪ್ಲಾಟ್ ನಂ. 2464, ಸೆಕ್ಟರ್ 12, ಮಾಲಾಮೂರ್ತಿ ಎಕ್ಸ್‌ಟೆನ್ಷನ್, ಬೆಳಗಾಂ-590016. (ದೂ.ಸಂ.:0831-2458106)	258	ಪ್ಲಾಟ್ ನಂ. 217/ಎ/7, ಸುಭಾಷ್ ಮಾರ್ಕೆಟ್, ಡಾ ಎಸ್.ರಾಧಾಕೃಷ್ಣ ರೋಡ್, ಹಿಂಡವಾಡಿ-590011. (ದೂ.ಸಂ.:0831-2467385)
259	ಪಿ.ಬಿ.ನಂ.01, ವರ್ಧಮಾನ್‌ಪೇಟೆ, ಮೀರಜ್ ಜಮಖಂಡಿ ರೋಡ್, ಶೀದ್ವಾಲ್-591315.(ದೂ.ಸಂ.:08339-264646)	260	ಪಿ.ಬಿ.ನಂ.10, ಸಿ.ಟಿ.ಎಸ್.ನಂ.2980/2982, ಜುನಿ ಪೇಟೆ, ರಾಮದುರ್ಗ-591123.(ದೂ.ಸಂ.:08335-243113)
261	ಪಿ.ಬಿ.ನಂ.01, ನಂ.470, ಬಜಾರ್ ಗಲ್ಲಿ, ವಡಗಾಂ, ಬೆಳಗಾಂ-590005. (ದೂ.ಸಂ.:0831-2496189)		
ಬಾಗಲಕೋಟೆ ಜಿಲ್ಲೆ			
262	ಪಿ.ಬಿ.ನಂ.50, ಸಿ.ಟಿ.ಎಸ್.ನಂ.292/4, ನೆಲ್ಲಿಗಿರಿ ಕಾಂಪ್ಲೆಕ್ಸ್, 1ನೇ ಮಹಡಿ, ಕಲಡಗಿ ರೋಡ್, ಬಾಗಲಕೋಟೆ-587101. (ದೂ.ಸಂ.:08354-220649)	263	ನಂ. 5309, ಕುಡಚಿ, ಜಮಖಂಡಿ ರಸ್ತೆ, ಕೆ.ಎಸ್.ಆರ್.ಟಿ.ಸಿ. ಬಸ್ ಸ್ಟಾಂಡ್ ಎದುರು, ಜಮಖಂಡಿ-587301.(ದೂ.ಸಂ.:08353-222493)
264	ಪಿ.ಬಿ.18, ದಾನಮ್ಮ ದೇವಿಹಿಂಪಲ್, ಕುಡಚಿ ರೋಡ್ ರಬಕವಿ-587314, ಬಾಗಲಕೋಟೆ ಜಿಲ್ಲೆ (ದೂ.ಸಂ.:08353-230244)	265	ಸಿಟಿಎಸ್ 4614, 3/158, ಕೆಎಸ್‌ಆರ್‌ಟಿ‌ಸಿ ಬಸ್ ಸ್ಟಾಂಡ್, ಮೇನ್ ರೋಡ್, ಇಳಕಲ್-587125 (ದೂ.ಸಂ.:08351-270208)
266	ಕುಳಗೇರಿ ಕ್ರಾಸ್, ಬಾದಾಮಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ (ದೂ.ಸಂ.:08357-236028)	267	ನವನಗರ ಶಾಖೆ, ಬಾಗಲಕೋಟೆ. (ದೂ.ಸಂ.:08354-235114/115)
ಧಾರವಾಡ ಜಿಲ್ಲೆ			
268	ಪಿ.ಬಿ.ನಂ.40, ಅಂಜುಮಾನ್ ಕಾಂಪ್ಲೆಕ್ಸ್, ಮೈಸೂರು ಬ್ಯಾಂಕ್ ಸರ್ಕಲ್, ಧಾರವಾಡ-580001.(ದೂ.ಸಂ.:0836-2447926)	269	ಪಿ.ಬಿ.ನಂ.508, ಯು.ಎಸ್.ಎ.ಟವರ್, ಕೊಯಿನ್ ರೋಡ್, ಹುಬ್ಬಳ್ಳಿ-580020.(ದೂ.ಸಂ.:0836-2367367)

ಕ್ರ.ಸಂ.	ಬ್ಯಾಂಕ್ ಶಾಖೆಯ ವಿಳಾಸ ಹಾಗೂ ದೂರವಾಣಿ ಸಂಖ್ಯೆ	ಕ್ರ.ಸಂ.	ಬ್ಯಾಂಕ್ ಶಾಖೆಯ ವಿಳಾಸ ಹಾಗೂ ದೂರವಾಣಿ ಸಂಖ್ಯೆ
270	ಆದರ್ಶನಗರ ಶಾಖೆ:ಪಿ.ಬಿ.ನಂ. 20, ಶಾಂತಿ ಮಾನ್‌ಷನ್, ಪ್ಲಾಟ್ ನಂ. 20, 02ನೇ ಅಡ್ಡರಸ್ತೆ, ಹುಬ್ಬಳ್ಳಿ-580032. (ದೂ.ಸಂ.:0836-2352207)	271	3445, ಜಂತಗಲ್ ಬಿಲ್ಡಿಂಗ್, ಸಿದ್ಧೇಶ್ವರ ನಗರ, ಉನ್‌ಕಲ್ ಕ್ರಾಸ್, ಹುಬ್ಬಳ್ಳಿ-580031. (ದೂ.ಸಂ.:0836-2372207)
272	“ಶಾಖಾಂಭರಿ ಆರ್ಟ್”, ನಂ. 163/48, ಹೆಬ್ಬಾರ್ ಆಸ್ಪತ್ರೆ ಎದುರು, 3ನೇ ಮುಖ್ಯರಸ್ತೆ, ದೇಶಪಾಂಡೆ ನಗರ, ಹುಬ್ಬಳ್ಳಿ-580029. (ದೂ.ಸಂ.:0836-2352578)	273	ಅತ್ತಿಕೋಲ್ ಶಾಖೆ:09ನೇ ಅಡ್ಡರಸ್ತೆ, ಶರಣ ಬಿಲ್ಡಿಂಗ್, ಕಲ್ಯಾಣ ನಗರ,ಬಸ್‌ಸ್ಟಾಂಡ್ ಹತ್ತಿರ, ಧಾರವಾಡ-580007. (ದೂ.ಸಂ.:0836-2440743)
274	ಪ್ಲಾಟ್ ನಂ. 14, ನೆಹರು ನಗರ, ಗೋಕುಲ ರಸ್ತೆ, ಹುಬ್ಬಳ್ಳಿ-580030. (ದೂ.ಸಂ.:0836-2333152)	275	ನಂ.6, ಪಿ & ಟಿ ವಸಂತನಗರ ಕಾಲೋನಿ, ಕುಸುಗಲ್ ರಸ್ತೆ, ಕೇಶವಪುರ, ಹುಬ್ಬಳ್ಳಿ-580023. (ದೂ.ಸಂ.:0836-2368458)
276	ನಂ. 43, ಶಿರೂರ್ ಪಾರ್ಕ್, 80 ಅಡಿ ಮುಖ್ಯ ರಸ್ತೆ, ವಿದ್ಯಾನಗರ, ಹುಬ್ಬಳ್ಳಿ-580031.(0836-2376207)		
ಬಿಜಾಪುರ ಜಿಲ್ಲೆ			
277	ಪಿ.ಬಿ.ನಂ.26, ಎಸ್.ಎಸ್.ಫ್ರಂಟ್ ರೋಡ್, ಬಿಜಾಪುರ - 586101 (ದೂ.ಸಂ.:08352-250515)	278	ಪಿ.ಬಿ.ನಂ. 21, ಸಿಟಿಎಸ್ ನಂ. 1/48, ಎಂ.ಜಿ.ರಸ್ತೆ, ಮಾರ್ಕೆಟ್ ಯಾರ್ಡ್, ತಾಳಿಕೋಟೆ-586214. (ದೂ.ಸಂ.:08356-266309)
ಗದಗ್ ಜಿಲ್ಲೆ			
279	ಪಿ.ಬಿ.ನಂ.40, ನಂ.1631/2, ಸಿದ್ಧಲಿಂಗೇಶ್ವರ ಕಾಂಪ್ಲೆಕ್ಸ್, ಸ್ಟೇಷನ್ ರೋಡ್, ಗದಗ್ -582101 (08372-238545)	280	ಪಿ.ಬಿ.ನಂ. 01, ನಂ. 896, ಜಡಮಾಲಿ ಬಿಲ್ಡಿಂಗ್ ಮುಖ್ಯರಸ್ತೆ, ಹೊಳೆ ಆಲೂರು-582203.(08381-266045)
281	ಗುಜಮಾಗಡಿ-582102, ರೋಣ ತಾಲ್ಲೂಕು, ಗದಗ್ ಜಿಲ್ಲೆ. (ದೂ.ಸಂ.:08381-254905)		
ಹಾವೇರಿ ಜಿಲ್ಲೆ			
282	ಪಿ.ಬಿ.ನಂ.3, ಪುತ್ತಾಲಕರ್ ಬಿಲ್ಡಿಂಗ್, ಹೈಸ್ಕೂಲ್ ರೋಡ್, ಹಾವೇರಿ-581110. (ದೂ.ಸಂ.:08375-236397)	283	ಬಾಬಾಜಿ ಬಿಲ್ಡಿಂಗ್, ಇನ್ಸ್‌ಪೆಕ್ಷನ್ ಬಂಗ್ಲೆ, ಪಿ.ಬಿ.ರೋಡ್, ರಾಣಿಬೆನ್ನೂರು-581115.(08373-266172)
284	ಪಿ.ಬಿ.9, ನಂ.234, ಮುಖ್ಯ ರಸ್ತೆ, ಬ್ಯಾಡಗಿ (ದೂ.ಸಂ.:08375-228426)	285	ಕೊಪ್ಪರಸಿಕೊಪ್ಪ -581104, ಹಾನಗಲ್ ತಾಲ್ಲೂಕು, ಹಾವೇರಿ ಜಿಲ್ಲೆ. (ದೂ.ಸಂ.:08379-262233)
286	ಪುಣೆ-ಬೆಂಗಳೂರು ರಸ್ತೆ, ನಲವಾಗಲ ಪೋಸ್ಟ್, ಕುಮಾರಪಟ್ಟಣ-581123.(08373-242252)		
ಉತ್ತರ ಕನ್ನಡ ಜಿಲ್ಲೆ			
287	ಮಹಾಲೆ ಕಾಂಪ್ಲೆಕ್ಸ್, ಪ್ರಭಾತ್ ಕ್ರಾಸ್ ರೋಡ್, ಎನ್.ಹೆಚ್.17, ಹೊನ್ನಾವರ್-581334. (08387-220042)	288	ಪಿ.ಬಿ.ನಂ.4, ಸಿದ್ಧಿ ಸದನ, ನಂ.458, ಸಿವಿಲ್ ಕೋರ್ಟ್ ರೋಡ್, ಕಾರವಾರ-581301 (08382-226242)
289	ಶಾಂತೇರಿ ಕಾಮಾಕ್ಷಿ ಆರ್ಟ್, ಸುಭಾಷ್ ರೋಡ್, ಕುಮಟಾ - 581343 (ದೂ.ಸಂ.:08386-223199)	290	ದನಗಾರ ಗೌಳಿಗಾರ ಸಂಘ ಕಾಂಪ್ಲೆಕ್ಸ್, ಹುಬ್ಬಳ್ಳಿ ಸಿರ್ಸಿ ರೋಡ್, ಮುಂಡುಗೋಡ್ -581349 (08301-222080)
291	ಪಿ.ಬಿ.ನಂ.18, ನಂ.4/315, ಜೋಗ್-ಸಿರ್ಸಿ ರಸ್ತೆ, ಸಿದ್ಧಾಪುರ - 581355 (ದೂ.ಸಂ.:08389-230158)	292	ಅನ್ನಪೂರ್ಣ, ಲೋಕ ದ್ವನಿ ಆಫೀಸ್ ಎದುರು, ಯಲ್ಲಾಪುರ ರೋಡ್, ಸಿರ್ಸಿ-581402 (08384-237655)
293	ಸಿ-19, ಗಣೇಶ್ ಗುಡಿ ಕಾಲೋನಿ, ಸೂಪಾ ಪ್ರಾಜೆಕ್ಟ್ ಏರಿಯಾ, ಗಣೇಶಗುಡಿ, ಸೂಪಾ - 581365 (08383-256543)	294	ಪಿ.ಬಿ.ನಂ.21 ಕಾರವಾರ -ಬಳ್ಳಾರಿ ರೋಡ್, ಯಲ್ಲಾಪುರ 581350 (ದೂ.ಸಂ.:08419-261115)
295	ಪಿ.ಬಿ.ನಂ. 11, ಲೆನಿನ್ ರಸ್ತೆ, ಬಸ್‌ಸ್ಟಾಂಡ್ ಸ್ಟೇಷನ್, ದಾಂಡೇಲಿ-581325.(ದೂ.ಸಂ.:08284-231263)	296	ಮುಖ್ಯರಸ್ತೆ, (ಕಾರವಾರ-ದಾಂಡೇಲಿ), ಕುಂಬಾರವಾಡ-581187, ಸೂಪ ತಾ (ದೂ.ಸಂ.:08383-250017)

ಕ್ರ.ಸಂ.	ಬ್ಯಾಂಕ್ ಶಾಖೆಯ ವಿಳಾಸ ಹಾಗೂ ದೂರವಾಣಿ ಸಂಖ್ಯೆ	ಕ್ರ.ಸಂ.	ಬ್ಯಾಂಕ್ ಶಾಖೆಯ ವಿಳಾಸ ಹಾಗೂ ದೂರವಾಣಿ ಸಂಖ್ಯೆ
ಗುಲ್ಬರ್ಗಾ ಜಿಲ್ಲೆ			
297	ಪಿ.ಬಿ.ನಂ.32, ಪ್ಲಾಟ್ ನಂ. 67, ಸೂಪರ್ ಮಾರ್ಕೆಟ್ ಕಾಂಪ್ಲೆಕ್ಸ್, ಎಸ್.ಪಿ.ಸಿ.ರೋಡ್, ಗುಲ್ಬರ್ಗಾ-585101 (ದೂ.ಸಂ.:08472-221502)	298	ರಾಮ್ ಮಂದಿರ ರಸ್ತೆ ಶಾಖೆ, 01ನೇ ಮಹಡಿ, ಪಿ & ಟಿ ಕಾಲೋನಿ, ದರ್ಶನ್ ಅಪಾರ್ಟ್‌ಮೆಂಟ್, ಹಳೆ ಜೇವರ್ಗಿ ರಸ್ತೆ, ಗುಲ್ಬರ್ಗಾ-585102. (ದೂ.ಸಂ.:271535)
ಬೀದರ್ ಜಿಲ್ಲೆ			
299	ಪಿ.ಬಿ.ನಂ.27, ಬಸವೇಶ್ವರ ಸರ್ಕಲ್, ಎಲ್.ಎನ್. ರೋಡ್, ಬೀದರ್-585401 (ದೂ.ಸಂ.:08482-226294)		
ಕೊಪ್ಪಳ ಜಿಲ್ಲೆ			
300	ಡೋರ್ ನಂ.7-7-714/52, ಹೋಟೆಲ್ ಮಲ್ಲಿಕಾ ಕಾಂಪ್ಲೆಕ್ಸ್, ಬಸವೇಶ್ವರ ಸರ್ಕಲ್, ಹೊಸಪೇಟೆ ರೋಡ್, ಕೊಪ್ಪಳ-583231. (ದೂ.ಸಂ.:08539-220872)	301	ಪ್ಲಾಟ್ ನಂ.1/46, 1ನೇ ಮಹಡಿ, ಪಂಚಮ ಕಾಂಪ್ಲೆಕ್ಸ್, ಕನಕದಾಸ ಸರ್ಕಲ್, ಕುಪ್ಪಗಿ-584121, ಕೊಪ್ಪಳ ಜಿಲ್ಲೆ (ದೂ.ಸಂ.:8436-267660)
302	ಮಲ್ಲೇಶ್ವರ ಕಾಂಪ್ಲೆಕ್ಸ್, ಕೊಪ್ಪಳ ರೋಡ್, ಗಂಗಾವತಿ-583227.(ದೂ.ಸಂ.:08533-273670)	303	ಪಿ.ಬಿ.ನಂ. 01, ಪ್ರಾಕ್ಟರಿ ರಸ್ತೆ, ಮುನಿರಾಬಾದ್-583234, (ದೂ.ಸಂ.:08539-270247)
ಬಳ್ಳಾರಿ ಜಿಲ್ಲೆ			
304	ಪಿ.ಬಿ.ನಂ. 17, ಎಸ್.ಬಿ.ಎಂ.ಬಿಲ್ಡಿಂಗ್, ಸ್ಟೇಷನ್ ರೋಡ್, ಬಳ್ಳಾರಿ-583 101 (ದೂ.ಸಂ.:08392-276444)	305	ಪಿ.ಬಿ.ನಂ.1, ನಂ.258, ವಾರ್ಡ್ 6, ಕೆಂಚನಗುಡ್ಡ ರೋಡ್, ಸಿರುಗುಪ್ಪ-583121 (ದೂ.ಸಂ.:08396-220225)
306	ಪಿ.ಬಿ.ನಂ.44, ತಾಲ್ಲೂಕ್ ಆಫೀಸ್ ಕಾಂಪೌಂಡ್, ಹೊಸಪೇಟೆ-583201 (ದೂ.ಸಂ.:08394-225273)	307	ಪಿ.ಬಿ.ನಂ.1, ನಂ.1/135, ಹೊಸಪೇಟೆ ರೋಡ್, ಕೂಡ್ಲಿಗಿ-583 135 (ದೂ.ಸಂ.:08391-221113)
308	ಪಿ.ಬಿ.ನಂ.1, ಹೊಸಪೇಟೆ-ಹರಿಹರ ರೋಡ್, ಹಗರಿಬೊಮ್ಮನಹಳ್ಳಿ-583212 (08397-238265)	309	ಪಿ.ಬಿ.ನಂ.4, ನಂ.ಸಿ-1-153,ಬಳ್ಳಾರಿ-ಕೂಡ್ಲಿಗಿ ರೋಡ್, ಸಂಡೂರು-583119 (ದೂ.ಸಂ.:08395-260253)
310	ಶೇಷ ಪ್ಲಾಜಾ, ಜಿ.ಬಿ.ಆರ್.ಕಾಲೇಜ್ ಎದುರು, ಮುಖ್ಯ ರಸ್ತೆ, 4ನೇ ವಾರ್ಡ್, ಹೂವಿನ ಹಡಗಲಿ-583219 (ದೂ.ಸಂ.:08399-240232)	311	ನಂ. 71/ಎ, ನೆಲಮಹಡಿ, “ಶರಣ್ ಪ್ಲಾಜಾ”, ಡಾಮ್ ರೋಡ್, ವಾರ್ಡ್ ನಂ. 29, ಹೊಸಪೇಟೆ-583203. (ದೂ.ಸಂ.:08394-231755)
312	ಮೇನ್ ಬಜಾರ್ ಶಾಖೆ:ಪಿ.ಎನ್.7129/120, ಟೌನ್ ರೀಡಿಂಗ್ ರೂಮ್ ಬಿಲ್ಡಿಂಗ್,ಹಳೇ ಬಸ್‌ನಿಲ್ದಾಣ ರಸ್ತೆ, ಹೊಸಪೇಟೆ-583201.(ದೂ.ಸಂ.:08394-228238)	313	ಪಿ.ಬಿ.ನಂ.01, ಶಿರಗುಪ್ಪ ರೋಡ್, ಕುರುಗೋಡು-583116. (ದೂ.ಸಂ.:08393-263422)
314	ಪಿ.ಬಿ.ನಂ.01, ಬಳ್ಳಾರಿ-ಹೊಸಪೇಟೆ ಮೇನ್ ರೋಡ್, ತೋರಣಗಲ್ಲು-583123.(08395-250622)	315	ದೋಣಿಮಲಾಯಿ ಟೌನ್‌ಶಿಪ್-583118, ಸಂಧೂರ್ ತಾ , (ದೂ.ಸಂ.:08395-274632)
316	ಪಿ.ಬಿ.ನಂ.01, 01ನೇ ಮುಖ್ಯರಸ್ತೆ, ಹೊಳಲು-583217, ಹೂವಿನಡಗಲಿ ತಾ (ದೂ.ಸಂ.:08399-254417)	317	ಪಿ.ಬಿ.ನಂ.02, 70/1 & 70/2, ಜವಾನ್ ರೋಡ್, ಕೌಲ್ ಬಜಾರ್, ಬಳ್ಳಾರಿ-583102.(08391-240992)
318	ಪಿ.ಬಿ.ನಂ.50, ಕೊಪ್ಪಗಲ್ ರೋಡ್, ಗಾಂಧಿನಗರ, ಬಳ್ಳಾರಿ-583101. (ದೂ.ಸಂ.:08392-256378)	319	ಪಿ.ಬಿ.ನಂ.01, ನಂ. 213, ವಾರ್ಡ್ ನಂ. 04, ಕಾರ್ ಸ್ಟ್ರೀಟ್, ಕೊಟ್ಟೂರು-583134.(08391-2263230)
320	ನಂ. 05, 01ನೇ ಅಡ್ಡ ರಸ್ತೆ, ಸತ್ಯನಾರಾಯಣ ಪೇಟೆ, ರಾಘವೇಂದ್ರ ಕಾಲೋನಿ,ಬಳ್ಳಾರಿ-583101.(08392-272340)	321	ಬಜಾರ್ ಶಾಖೆ:ಪಿ.ಬಿ.ನಂ. 65, ವೈ. ಚೆಂಗಲಪ್ಪ ಬಿಲ್ಡಿಂಗ್, ಕಾರ್ ಸ್ಟ್ರೀಟ್, ಬಳ್ಳಾರಿ-583101. (08392-273703)
322	19/20ಎ, 25ನೇ ವಾರ್ಡ್, ಮೆಡಿಕಲ್ ಕಾಲೇಜ್ ಆವರಣ, ಕಂಟೋನ್‌ಮೆಂಟ್,ಬಳ್ಳಾರಿ-583102. (ದೂ.ಸಂ.:08392-240784)		

ಕ್ರ.ಸಂ.	ಬ್ಯಾಂಕ್ ಶಾಖೆಯ ವಿಳಾಸ ಹಾಗೂ ದೂರವಾಣಿ ಸಂಖ್ಯೆ	ಕ್ರ.ಸಂ.	ಬ್ಯಾಂಕ್ ಶಾಖೆಯ ವಿಳಾಸ ಹಾಗೂ ದೂರವಾಣಿ ಸಂಖ್ಯೆ
ರಾಯಚೂರು ಜಿಲ್ಲೆ			
323	ಪಿ.ಬಿ.ನಂ.3, ಮಹಾವೀರ್ ಚೌಕ್ ಹತ್ತಿರ, ನಂ.11-1-90/1 ಮತ್ತು 3, ಬ್ರೆಸ್ತವಾರ್ಪೇಟ್, ರಾಯಚೂರು-584101 (ದೂ.ಸಂ.:08532-231620)	324	ಡೋರ್ ನಂ.6-1-1622, ಸಿಂಧನೂರು-ಗಂಗಾವತಿ ರೋಡ್, ಸಿಂಧನೂರು-584128 (08535-221327)
325	ನಂ.5-1-188/13, 1ನೇ ಮಹಡಿ, ನಾಗರಗುಂಡ ಕ್ರಾಸ್, ಮುಖ್ಯ ರಸ್ತೆ, ದೇವದುರ್ಗ-584111. (08531-260066)	326	ಶಾಪಿಂಗ್ ಕಾಂಪ್ಲೆಕ್ಸ್, ಬಸ್ ನಿಲ್ದಾಣದ ಹತ್ತಿರ, ಶಕ್ತಿನಗರ-584170.(ದೂ.ಸಂ.:08532-246159)
327	ನಂ. 13-150, 01ನೇ ಮಹಡಿ, ಆರ್.ಕೆ. ಕಮಲಮ್ಮ ಕಾಂಪ್ಲೆಕ್ಸ್, ಮುಖ್ಯರಸ್ತೆ, ಶಿರವಾರ-584129.(08538-270291)		

2.2 ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್:-

ಕ್ರ.ಸಂ.	ಬ್ಯಾಂಕ್ ಶಾಖೆಯ ವಿಳಾಸ ಹಾಗೂ ದೂರವಾಣಿ ಸಂಖ್ಯೆ	ಕ್ರ.ಸಂ.	ಬ್ಯಾಂಕ್ ಶಾಖೆಯ ವಿಳಾಸ ಹಾಗೂ ದೂರವಾಣಿ ಸಂಖ್ಯೆ
1	ತಹಶೀಲ್ದಾರ್ ಪ್ರಿಮಿಸೀಸ್, ಹುಮುನಾಬಾದ್(08483-270057)	2	ಚಿಂಚೋಳಿ (08475-273036)
3	ಡಿ.ನಂ.4-6-144, ತಹಶೀಲ್ದಾರ್ ಆಫೀಸ್ ಹತ್ತಿರ, ಭಾಲ್ಕಿ-585328.(08484-262216)	4	ಹೆಚ್.ನಂ.169, ನಾಲ್ವಾರ್, ಚಿತ್ತಾಪುರ ತಾಲ್ಲೂಕ್ (08476-227433)
5	ನಂ.1-2-58, ಜಾಫರ್ ಗುಂಜ್, ಚಿತ್ತಾಪುರ (08474-236126)	6	ನಂ.2-110, ಸ್ಟೇಷನ್ ರೋಡ್, ಶಹಾಬಾದ್. (08474-204427)
7	ಗುರುಮಿಠಲ್ (08473-225022)	8	ನಂ.3-3-117, ಮುಖ್ಯ ರಸ್ತೆ, ಯಾದಗಿರಿ(08473-252339)
9	ರೈಲ್ವೆ ಸ್ಟೇಷನ್ ಎದುರು, ವಾಡಿ(08476-202245)	10	ಅಪ್ಪಲ್ಪುರ (08470-283022)
11	ತಹಶೀಲ್ ಪ್ರಿಮಿಸೀಸ್, ಆಳಂದ (08477-202430)	12	ಔರಾದ್ (08485-280027)
13	ಬಸವಕಲ್ಯಾಣ,(08481-250358)	14	ಮುಖ್ಯ ರಸ್ತೆ, ಸೇಡಂ-585222, (08442-276037)
15	ಜೇವಾರ್ಗಿ (08442-236021)	16	ಲಿಂಗಸುಗೂರ್, ರಾಯಚೂರು ಜಿಲ್ಲೆ.(08537-257235)
17	ರಾಯಚೂರು-ಸಿಂಧನೂರು ರೋಡ್, ಮಾನ್ವಿ (08538-220237)	18	ತಹಶೀಲ್ ಪ್ರಿಮಿಸೀಸ್, ಯಲಬುರ್ಗಾ, ಯಲಬುರ್ಗಾ-584236 (08534-220135)
19	ತಹಶೀಲ್ ಪ್ರಿಮಿಸೀಸ್ ಶಹಾಪುರ (08479-243339)	20	ತಾವರೇಕೆರೆ ತಾ , ಕುಪ್ಪಳಿ, ಕೊಪ್ಪಳ.(08536-275567)
21	ಹೆಚ್.ನಂ.411-4, ದುರ್ಗಾ ಸರ್ಕಲ್, ಗಜೇಂದ್ರಪುರ-582114. (08321-262206)	22	ಶಿವನಗರ ಶಾಖೆ: ಪ್ಲಾಟ್ ನಂ. 07, ಸ.ನಂ. 69/ಎ, ಶಿವನಗರ, ಬೀದರ್. (08482-229130)
23	ಕರಟಗಿ ಗಂಗಾವತಿ ತಾ -583229,ಕೊಪ್ಪಳ (08533-275235)	24	ಡಿ.ನಂ.130, ವಾರ್ಡ್ ನಂ.5, ಗೋವಿಂದಪುರ ಗಲ್ಲಿ, ಮುಧೋಳ್-587313 (08752-244206)
25	ನೆಹರುಗುಂಜ್, ಗುಂಜ್, ಗುಲ್ಬರ್ಗಾ.(08472-220007)	26	ಸೈದಾಪುರ, ಯಾದಗಿರಿ.(08473-224234)
27	ಜಬ್ ಶೆಟ್ಟಿ ಕಾಂಪ್ಲೆಕ್ಸ್, ಗಾಂಧೀ ಗುಂಜ್ ರಸ್ತೆ, ಬೀದರ್-585401.(08482-222253)	28	ಕಮಲ್ ನಗರ, ಔರಾದ್ ತಾ , ಬೀದರ್. (08485-285227)
29	1-44, ರಾಜೇಶ್ವರಿ,ಬಸವಕಲ್ಯಾಣ,ಬೀದರ್.(08481-258028)	30	ಕುರ್ಕುಂಟ, ಸೇಡಂ, ಗುಲ್ಬರ್ಗಾ.(08441-228524)
31	ಧರ್ಮಶಾಲಾ ಕಟ್ಟಡ, ಗಾಣೀಗಾಪುರ, ಅಫಜಲ್ಪುರ, ಗುಲ್ಬರ್ಗಾ. (08470-274324)	32	10-2-61, ಸಂಗಮೇಶ್ವರನಗರ ಕಾಲೋನಿ, ಗುಲ್ಬರ್ಗಾ. (08472-220437)
33	1/1/74,ಸ್ಟೇಷನ್ ರಸ್ತೆ ಶಾಖೆ,ರಾಯಚೂರು.(08532-228896)	34	ನಾರಾಯಣಪುರ,ಶೋರಾಪುರ,ಗುಲ್ಬರ್ಗಾ. (08444-229642)
35	ಸಿಂಧನೂರು. (08535-222665)	36	ಕೌತಾಲ್, ಮಾನ್ವಿ ತಾ .(08538-252026)

ಕ್ರ.ಸಂ.	ಬ್ಯಾಂಕ್ ಶಾಖೆಯ ವಿಳಾಸ ಹಾಗೂ ದೂರವಾಣಿ ಸಂಖ್ಯೆ	ಕ್ರ.ಸಂ.	ಬ್ಯಾಂಕ್ ಶಾಖೆಯ ವಿಳಾಸ ಹಾಗೂ ದೂರವಾಣಿ ಸಂಖ್ಯೆ
37	ಬಳಗನೂರು, ಸಿಂಧನೂರು ತಾ , ರಾಯಚೂರು ಜಿ (08535-258622)	38	ಆನೇಗುಂದಿ, ಗಂಗಾವತಿ ತಾ , ಕೊಪ್ಪಳ ಜಿ (08533-240226)
39	ಕನಕಗಿರಿ, ಗಂಗಾವತಿ ತಾ , ಕೊಪ್ಪಳ ಜಿ (08533-240226)	40	ಗುಂಜಳ್ಳಿ, ರಾಯಚೂರು ಜಿ , (08532-282036)
41	ತಾವರಗೇರಿ, ಕುಷ್ಟಗಿ ತಾ , ಕೊಪ್ಪಳ ಜಿ (08536-275567)	42	ಮಳ್ಳೇಡ, ಸೇಡಂ ತಾ , ಗುಲ್ಬರ್ಗಾ ಜಿ (08441-280340)
43	ಗುಲ್ಬರ್ಗಾ, (08472-220066)	44	ಬೀದರ್ (08482-233311)
45	ಹನುಮಸಾಗರ, ಕುಷ್ಟಗಿ ತಾ , ಕೊಪ್ಪಳ ಜಿಲ್ಲೆ (08536-270323)	46	ಎಡಿಬಿ ರಂಗಂಪೇಟೆ, ಶೋರಾಪುರ ತಾ , ಗುಲ್ಬರ್ಗಾ ಜಿ (08443-256861)
47	ಮೇನ್ ರೋಡ್, ಹುಣಸಗಿ, ಶೋರಾಪುರ ತಾ ಗುಲ್ಬರ್ಗಾ ಜಿ (08444-200351)	48	ವಿದ್ಯಾನಗರ ಶಾಖೆ, ಎಂಎಸ್‌ಕೆ ಮಿಲ್ ರಸ್ತೆ, ಕೆ.ಎಸ್.ಆರ್.ಟಿ.ಸಿ. ಡಿಪೋ ಕ್ರಾಸ್, ಗುಲ್ಬರ್ಗಾ. (08472-255599)
49	KABRAJ BAZAR, BUKHARI MASJID, BIJAPUR (08352-257346)	50	ಹುಲಿಹೈದರ್, ಗಂಗಾವತಿ ತಾ , ಕೊಪ್ಪಳ ಜಿ (08533-269212)
51	ಕೋಟೆ ರಸ್ತೆ, ಬೆಳಗಾಂ. (0831-2468421)	52	ದರ್ಗಾ ಶಾಖೆ, ದರ್ಗಾ ರಸ್ತೆ, ಗುಲ್ಬರ್ಗಾ. (08472-223415)
53	ಮಂಡೇವಾಳ್, ಜೇವರ್ಗಿ ತಾ , ಗುಲ್ಬರ್ಗಾ ಜಿ (08442-228721)	54	ಆಶ್ರಮ ರಸ್ತೆ ಶಾಖೆ:ನಂ. 16-3, ಶ್ರೀ ಮಹಾವೀರ ವಿದ್ಯಾ ಸೇವಾ ಸಂಘ, ಬಿಜಾಪುರ. (08352-263183)
55	ಶೋರಾಪುರ್ ಬ್ರಾಂಚ್, ಗುಲ್ಬರ್ಗಾ ಜಿ (08443-256044)	56	ಎಸ್.ಪಿ.ಕಾಂಪ್ಲೆಕ್ಸ್, ಜೆ.ಟಿ.ಮಠ ರಸ್ತೆ, ಗದಗ. (08372-252311)
57	ಜವಹರ್‌ನಗರ, ರಾಯಚೂರು ಜಿ: 584101 (08532-241222)		

3. ಆನ್-ಲೈನ್ (On-line) ಮುಖಾಂತರ ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು ಆಯೋಗದ ಅಧಿಕೃತ ವೆಬ್‌ಸೈಟ್ "<http://kpsc.kar.nic.in>" ನ್ನು ತೆರೆದ ಕೂಡಲೇ ಕಂಪ್ಯೂಟರ್ ಪರದೆಯ ಬಲ ಭಾಗದಲ್ಲಿ "Apply" ಎಂಬುದು "Blink" ಆಗುತ್ತಿದ್ದು, ಅದರ ಮೇಲೆ ಕ್ಲಿಕ್ ಮಾಡಿದ ಕೂಡಲೇ "Select Notification" ಎಂಬುದು ಮೂಡುತ್ತದೆ. ಅದರಲ್ಲಿ ಅಧಿಸೂಚನೆ ಮತ್ತು ಹುದ್ದೆಗಳ ವಿವರಗಳು ಲಭ್ಯವಾಗಿದ್ದು ನಂತರ, ಅದರಲ್ಲಿ ಅಭ್ಯರ್ಥಿಗಳ ವಿದ್ಯಾರ್ಹತೆಗೆ ಅನ್ವಯವಾಗುವ ಹುದ್ದೆಯನ್ನು ಅಂದರೆ ಪ್ರಥಮ ದರ್ಜೆ ಸಹಾಯಕ/ ದ್ವಿತೀಯ ದರ್ಜೆ ಸಹಾಯಕರ ಹುದ್ದೆಯನ್ನು ಆಯ್ಕೆ ಮಾಡತಕ್ಕದ್ದು. ಈ ರೀತಿ ಆಯ್ಕೆಮಾಡಿದ ನಂತರ ಅರ್ಜಿಯನ್ನು ಭರ್ತಿಮಾಡುವ ಸೂಚನೆಗಳು ಲಭ್ಯವಾಗಿದ್ದು, ಅವುಗಳನ್ನು ತಪ್ಪದೇ ಓದಿಕೊಂಡು ಅದರಂತೆ ಅರ್ಜಿಯನ್ನು ಭರ್ತಿ ಮಾಡತಕ್ಕದ್ದು. ಅಭ್ಯರ್ಥಿಯು ಇತ್ತೀಚೆಗಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಒಂದು ಹಾಳೆಯ ಮೇಲಿಟ್ಟು ಅದರ ಕೆಳಗೆ ಕಪ್ಪು ಶಾಹಿಯ ಸ್ಕೆಚ್/ಮಾರ್ಕರ್ ಪೆನ್‌ನಲ್ಲಿ ಸಹಿಯನ್ನು ಮಾಡಿ ಇದನ್ನು ಸ್ಕ್ಯಾನ್ ಮಾಡಿ ಅರ್ಜಿಗೆ Upload ಮಾಡಬೇಕು. ಭರ್ತಿ ಮಾಡಿದ ಆನ್-ಲೈನ್ ಅರ್ಜಿಯ ಪ್ರತಿಯನ್ನು ಪ್ರಿಂಟ್ ಮಾಡಿ ತಮ್ಮೊಂದಿಗೆ ಮಾಹಿತಿಗಾಗಿ ಇಟ್ಟುಕೊಳ್ಳತಕ್ಕದ್ದು. ಯಾವುದೇ ಕಾರಣಕ್ಕೂ ಭಾವಚಿತ್ರದ ಮೇಲೆ ಸಹಿ ಮಾಡಬಾರದು.

ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡುವ ಮೊದಲು ಈ ಸೂಚನೆಗಳನ್ನು ಕಡ್ಡಾಯವಾಗಿ ತಿಳಿದುಕೊಳ್ಳತಕ್ಕದ್ದು. ಈ ಸೂಚನೆಗಳನ್ನು ಓದಿದ ನಂತರ

Open application Form ಮೇಲೆ ಕ್ಲಿಕ್ ಮಾಡಿ, ಅರ್ಜಿ ಭರ್ತಿಮಾಡತಕ್ಕದ್ದು.

- 3.1 ಅಭ್ಯರ್ಥಿಯು On-lineನಲ್ಲಿ ಅರ್ಜಿಯನ್ನು ಭರ್ತಿ ಮಾಡಿದ ನಂತರ review ಮೇಲೆ ಕ್ಲಿಕ್ ಮಾಡಿದ ಕೂಡಲೇ ಅಭ್ಯರ್ಥಿಯು ಅರ್ಜಿಯಲ್ಲಿ ಭರ್ತಿ ಮಾಡಿದ ಎಲ್ಲಾ ವಿವರಗಳು ಪರದೆಯ ಮೇಲೆ ಮೂಡುತ್ತವೆ, ಅಭ್ಯರ್ಥಿಯ ವಿವರಗಳು ಪರದೆ ಮೇಲೆ ಮೂಡಿದ ಕೂಡಲೇ ಎಲ್ಲಾ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ, ಏನಾದರೂ ತಪ್ಪುಗಳಾಗಿದ್ದಲ್ಲಿ ಅದನ್ನು ಸರಿಪಡಿಸಲು edit ಮೇಲೆ ಕ್ಲಿಕ್ ಮಾಡಿ ನಂತರ ಅಗತ್ಯ ತಿದ್ದುಪಡಿಗಳನ್ನು ಮಾಡಬಹುದು. ಆನಂತರ ಅರ್ಜಿಯಲ್ಲಿ ಭರ್ತಿ ಮಾಡಿರುವ ಎಲ್ಲಾ ವಿವರಗಳು ಸರಿಯಾಗಿರುತ್ತವೆಯೆಂದು ಮನದಟ್ಟು ಮಾಡಿಕೊಂಡು, Submit ಕ್ಲಿಕ್ ಮಾಡಿದಲ್ಲಿ ಶುಲ್ಕ ಪಾವತಿಸಲು ಚಲನ್ ಮಾತ್ರ Print ಆಗುತ್ತದೆ. ಈ ಚಲನ್ ತೆಗೆದುಕೊಂಡು ಅಭ್ಯರ್ಥಿಗಳು ಆಯೋಗದಿಂದ ಅಧಿಸೂಚಿಸಿದ SBM/SBH ಬ್ಯಾಂಕ್‌ಗಳಲ್ಲಿಯೇ ಶುಲ್ಕ ಪಾವತಿಸತಕ್ಕದ್ದು. ಶುಲ್ಕ ಪಾವತಿಸಿದ ನಂತರ ಬ್ಯಾಂಕ್‌ನವರು ನೀಡುವ ಚಲನ್ ಪ್ರತಿಯನ್ನು ತೆಗೆದುಕೊಂಡು ಮತ್ತೆ ಆಯೋಗದ ವೆಬ್‌ಸೈಟ್ ತೆರೆದು ಅದರಲ್ಲಿ "Click here to enter Bank Journal Number for having paid the fee" ಇದರ ಮೇಲೆ click ಮಾಡಿದ ಕೂಡಲೇ ಶುಲ್ಕ ಪಾವತಿಸಿದ ವಿವರಗಳನ್ನು ಭರ್ತಿ ಮಾಡಲು ಒಂದು ನಮೂನೆಯು (format) ಕಂಪ್ಯೂಟರ್ ಪರದೆಯ ಮೇಲೆ ಮೂಡುತ್ತದೆ. ಆ ಕೂಡಲೇ ಅಭ್ಯರ್ಥಿಯು ತನ್ನ ಅರ್ಜಿಯ ID Number ಅನ್ನು ಭರ್ತಿ ಮಾಡತಕ್ಕದ್ದು (Bank Challanನಲ್ಲಿ ID Number ಮುದ್ರಿತವಾಗಿರುತ್ತದೆ). ಆ ನಂತರ Challanನಲ್ಲಿ ನಮೂದಿಸಿರುವ Bank Journal Numberಅನ್ನು ನಮೂದಿಸತಕ್ಕದ್ದು. ಈ Bank Journal Number ನಮೂದಿಸಿದಲ್ಲಿ

ಮಾತ್ರ ಅರ್ಜಿಯು ಪರಿಗಣಿಸಲ್ಪಡುತ್ತದೆ ಅದರ ಹೊರತು ಅರ್ಜಿಯು ಪರಿಗಣಿಸಲ್ಪಡುವುದಿಲ್ಲ. ಆದ್ದರಿಂದ, ಅಭ್ಯರ್ಥಿಗಳು ಶುಲ್ಕ ಪಾವತಿಸಿದ ನಂತರ ಈ Journal Number ನಮೂದಿಸುವುದು ಕಡ್ಡಾಯವಾಗಿರುತ್ತದೆ. ಆನಂತರ Accept & Print the Preview ಮೇಲೆ ಕ್ಲಿಕ್ ಮಾಡಿದ ಕೂಡಲೇ ಅರ್ಜಿಯ ಪ್ರತಿ ಲಭ್ಯವಾಗುತ್ತದೆ. ಈ ಅರ್ಜಿಯ ಪ್ರತಿಯನ್ನು ಕಡ್ಡಾಯವಾಗಿ ಅಭ್ಯರ್ಥಿಗಳು ತಮ್ಮೊಂದಿಗೆ ಇಟ್ಟು ಕೊಳ್ಳತಕ್ಕದ್ದು. ನಿಗದಿತ ಬ್ಯಾಂಕುಗಳ ಪಟ್ಟಿಯನ್ನು ಆಯೋಗದ ವೆಬ್‌ಸೈಟ್‌ನಲ್ಲಿ ನೋಡಿಕೊಳ್ಳಬಹುದು. ಒಂದು ವೇಳೆ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸದಿದ್ದಲ್ಲಿ ಅಂತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

3.2 ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದವರೆಗೂ ವಿಳಂಬ ಮಾಡದೆ ಮುಂಚಿತವಾಗಿ ಅರ್ಜಿಗಳನ್ನು ಸಲ್ಲಿಸತಕ್ಕದ್ದು. ಒಮ್ಮೆ ಪರೀಕ್ಷಾ ಶುಲ್ಕವನ್ನು ಪಾವತಿಸಿದ ನಂತರ ಅದನ್ನು ಯಾವುದೇ ಸಂದರ್ಭದಲ್ಲಿಯೂ ಹಿಂದಿರುಗಿಸಲಾಗುವುದಿಲ್ಲ. ಅಥವಾ ಅದನ್ನು ಇತರೆ ಯಾವುದೇ ಪರೀಕ್ಷೆ ಅಥವಾ ನೇಮಕಾತಿಗಳಿಗೆ ಹೊಂದಿಸಿಕೊಳ್ಳಲಾಗುವುದಿಲ್ಲ.

ವಿ.ಸೂ:- ಅಭ್ಯರ್ಥಿಯು ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕರ ಎರಡೂ ಹುದ್ದೆಗಳಿಗೂ ಅರ್ಜಿ ಸಲ್ಲಿಸ ಬಯಸಿದಲ್ಲಿ ಪ್ರತ್ಯೇಕವಾಗಿ ಅರ್ಜಿ ಮತ್ತು ಶುಲ್ಕ ಪಾವತಿಸತಕ್ಕದ್ದು.

- ➡ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 07-02-2011.
- ➡ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08-03-2011.
- ➡ ಪರೀಕ್ಷಾ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 09-03-2011.
- ➡ ಶುಲ್ಕ ಪಾವತಿಸಲಾದ Journal Number ನಮೂದಿಸಲು ಕೊನೆಯ ದಿನಾಂಕ: 10-03-2011.

ವಿಶೇಷ ಸೂಚನೆ: On-line ಮೂಲಕ ಅರ್ಜಿಯನ್ನು ಭರ್ತಿಮಾಡುವ ಸಂದರ್ಭದಲ್ಲಿ ತಾಂತ್ರಿಕ ತೊಂದರೆ ಅಥವಾಸಮಸ್ಯೆ ಎದುರಾದಲ್ಲಿ ಸಹಾಯವಾಣಿ (Help line) 9036353926/27 ಅನ್ನು ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು.

4. ಅರ್ಹತಾ ಪರಶುಗಳು:

- ಅ) ಭಾರತೀಯ ನಾಗರಿಕನಾಗಿರತಕ್ಕದ್ದು
- ಆ) ಒಬ್ಬ ಜೀವಂತ ಪತ್ನಿಯ ಹೆಚ್ಚು ಮಂದಿ ಪತ್ನಿಯರನ್ನು ಹೊಂದಿರುವ ಪುರುಷ ಅಭ್ಯರ್ಥಿ ಮತ್ತು ಈಗಾಗಲೇ ಇನ್ನೊಬ್ಬ ಹೆಂಡತಿ ಇರುವ ವ್ಯಕ್ತಿಯನ್ನು ಮದುವೆಯಾಗಿರುವ ಮಹಿಳಾ ಅಭ್ಯರ್ಥಿಯು ಸರ್ಕಾರದಿಂದ ಪೂರ್ವಾನುಮತಿಯನ್ನು ಪಡೆಯದೇ ನೇಮಕಾತಿಗೆ ಅರ್ಹರಾಗುವುದಿಲ್ಲ.
- ಇ) ಅಭ್ಯರ್ಥಿಗಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಬೇಕು ಮತ್ತು ಅವರ ನೇಮಕಾತಿಯು ಕರ್ತವ್ಯಗಳ ದಕ್ಷ ನಿರ್ವಹಣೆಗೆ ಆತಂಕವನ್ನುಂಟು ಮಾಡುವ ಸಂಭವ ಇರುವ ಯಾವುದೇ ದೈಹಿಕ ನ್ಯೂನತೆಯಿಂದ ಮುಕ್ತರಾಗಿರಬೇಕು.

5. ಶೈಕ್ಷಣಿಕ ವಿದ್ಯಾರ್ಹತೆ:-

ಅ) ಸಹಾಯಕ / ಪ್ರಥಮ ದರ್ಜೆ ಸಹಾಯಕರ ಹುದ್ದೆಗಳಿಗೆ:

ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಯಾವುದೇ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಅಥವಾ ಸರ್ಕಾರವು ಅಂತಹ ಪರೀಕ್ಷೆಗೆ ಸಮಾನವೆಂದು ಅಂಗೀಕರಿಸಿದ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಟಿಪ್ಪಣಿ: ಡಿಪ್ಲೊಮಾ, ಹಿಂದಿ ಸಭಾಗಳಿಂದ ಪಡೆದ ರತ್ನಾ, ವಿಶಾರದ, ಪಂಡಿತ್ ಇತ್ಯಾದಿ ವಿದ್ಯಾರ್ಹತೆಗಳನ್ನು ಪದವಿಗೆ ತತ್ಸಮಾನವೆಂದು KCS (Recruitment to the Ministerial Post) Rule 1978ರ ನಿಯಮಗಳಲ್ಲಿ ಅಧಿಸೂಚಿಸಿರುವುದಿಲ್ಲವಾದ್ದರಿಂದ, ಇವು ಪದವಿಗೆ ಸಮಾನವಾಗುವುದಿಲ್ಲ. ಆದ್ದರಿಂದ ಈ ವಿದ್ಯಾರ್ಹತೆಯ ಅಭ್ಯರ್ಥಿಗಳು ಸದರಿ ಹುದ್ದೆಗೆ ಅರ್ಹರಾಗುವುದಿಲ್ಲ.

ಆ) ಕಿರಿಯ ಸಹಾಯಕ / ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ:

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ಸೂಚನೆ:- (ಅ) ಮತ್ತು (ಆ) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಈ ಮೇಲಿನ ನಿಗದಿತ ವಿದ್ಯಾರ್ಹತೆಯ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.

6. ಹುದ್ದೆಗಳ ವರ್ಗೀಕರಣ:-

(ಅ) ಸಹಾಯಕ / ಪ್ರಥಮ ದರ್ಜೆ ಸಹಾಯಕರ ಹುದ್ದೆಗಳಿಗೆ:

ಈ ಹುದ್ದೆಗಳ ವರ್ಗೀಕರಣದ ವಿವರವನ್ನು ಅನುಬಂಧ-1ರಲ್ಲಿ ತೋರಿಸಿದೆ.

(ಆ) ಕಿರಿಯ ಸಹಾಯಕ / ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ:

ಈ ಹುದ್ದೆಗಳ ವರ್ಗೀಕರಣದ ವಿವರವನ್ನು ಅನುಬಂಧ-2ರಲ್ಲಿ ತೋರಿಸಿದೆ.

ಅನುಬಂಧದಲ್ಲಿ ತೋರಿಸಿರುವ ವಿವಿಧ ನೇಮಕಾತಿ ಪ್ರಾಧಿಕಾರಗಳಲ್ಲಿ ಖಾಲಿಯಿರುವ ಸಹಾಯಕ/ಪ್ರಥಮ ದರ್ಜೆ ಸಹಾಯಕರ ಮತ್ತು ಕಿರಿಯ ಸಹಾಯಕ/ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ಸಂಖ್ಯೆ ಮತ್ತು ವರ್ಗೀಕರಣವು ಅನಿವಾರ್ಯ ಸಂದರ್ಭಗಳಲ್ಲಿ ಬದಲಾವಣೆಗೆ ಒಳಪಟ್ಟಿರುತ್ತದೆ, ಹುದ್ದೆಗಳ ಸಂಖ್ಯೆ ಮತ್ತು ವರ್ಗೀಕರಣದಲ್ಲಿ ಬದಲಾವಣೆಯಾದಲ್ಲಿ ಅಂದರೆ ಕಡಿಮೆಯಾದಲ್ಲಿ ತಿದ್ದುಪಡಿ ಮತ್ತು ಹೆಚ್ಚಾದಲ್ಲಿ ಸೇರ್ಪಡೆ ಅಧಿಸೂಚನೆಯು

ಮೂಲಕ ಪ್ರಕಟಿಸಲಾಗುವುದು. ಅಂತಿಮವಾಗಿ ಆಯ್ಕೆ ಹಂತಕ್ಕೆ ಬರುವ ಅಭ್ಯರ್ಥಿಗಳಿಗೆ, ಅವರುಗಳು ಇಲಾಖಾ ಆದ್ಯತೆಯನ್ನು ನೀಡುವ ಸಲುವಾಗಿ ಅಂತಹ ಅಭ್ಯರ್ಥಿಗಳಿಗೆ ಮಾತ್ರ ಹುದ್ದೆಗಳ ವರ್ಗೀಕರಣವನ್ನು ಒದಗಿಸಲಾಗುವುದು.

7. ವೇತನ ಶ್ರೇಣಿ :-

ಅ) ಸಹಾಯಕರ ಹುದ್ದೆಗಳಿಗೆ:

Rs. 8000-200-8600-225-9500-250-10500-300-12300-350-14400-400- 14800

ಆ) ಪ್ರಥಮ ದರ್ಜೆ ಸಹಾಯಕರ ಹುದ್ದೆಗಳಿಗೆ:

Rs.7275-175-7800-200-8600-225-9500-250-10500-300-12300-350-13350

ಇ) ಕಿರಿಯ ಸಹಾಯಕ / ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ:

Rs.5800-100-6000-125-6500-150-7100-175-7800-200-8600-225-9500-250-10500

ಪಿಂಚಣಿ ಸೌಲಭ್ಯ: ಸರ್ಕಾರದ ಆದೇಶ ಸಂಖ್ಯೆ: ಎಫ್‌ಡಿ(ಎಸ್‌ಪಿಎಲ್) 04 ಪಿಇಟಿ 2005, ದಿನಾಂಕ:31.03.2006ರಂತೆ.

8. ವಯೋಮಿತಿ:- ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು

ಅ) ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು

ಆ) ಗರಿಷ್ಠ ವಯೋಮಿತಿ :

ಸಾಮಾನ್ಯ ವರ್ಗ	35 ವರ್ಷ
2ಎ,2ಬಿ,3ಎ,3ಬಿ	38 ವರ್ಷ
ಪ.ಜಾ/ಪ.ಪಂ/ಪ್ರ-1	40 ವರ್ಷ

ಅಭ್ಯರ್ಥಿಗಳ ಜನ್ಮ ದಿನಾಂಕವನ್ನು ಅವರ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯ ಪ್ರಮಾಣ ಪತ್ರ, ವರ್ಗಾವಣೆ ಪ್ರಮಾಣ ಪತ್ರ (ಟಿ.ಸಿ) ಕ್ಯುಮುಲೇಟಿವ್ ರೆಕಾರ್ಡ್‌ನಲ್ಲಿ ನಮೂದಿಸಿರುವಂತೆ ಪರಿಗಣಿಸಲಾಗುವುದು. ಇವುಗಳನ್ನು ಹೊರತುಪಡಿಸಿ ಇತರೆ ಯಾವುದೇ ದಾಖಲೆಗಳನ್ನು ಪರಿಗಣಿಸಲಾಗುವುದಿಲ್ಲ.

ಈ ಮುಂದಿನ ಸಂದರ್ಭಗಳಲ್ಲಿ ನೇಮಕಾತಿಯ ಗರಿಷ್ಠ ವಯೋಮಿತಿಯನ್ನು ಈ ಕೆಳಗೆ ತಿಳಿಸಿರುವಷ್ಟರ ಮಟ್ಟಿಗೆ ಹೆಚ್ಚಿಸಲಾಗುವುದು.

- ಅಭ್ಯರ್ಥಿಯು ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಅಥವಾ ಸ್ಥಳೀಯ ಪ್ರಾಧಿಕಾರದಲ್ಲಿ ಅಥವಾ ರಾಜ್ಯ ಅಧಿನಿಯಮ ಅಥವಾ ಕೇಂದ್ರ ಅಧಿನಿಯಮದ ಮೂಲಕ ಸ್ಥಾಪನೆಯಾದ ಅಥವಾ ರಾಜ್ಯ ಅಧಿನಿಯಮ ಅಥವಾ ಕೇಂದ್ರ ಅಧಿನಿಯಮದ ಮೂಲಕ ಸ್ಥಾಪನೆಗೊಂಡು ಕರ್ನಾಟಕ ರಾಜ್ಯ ಸರ್ಕಾರದ ಸ್ವಾಮ್ಯ ಅಥವಾ ನಿಯಂತ್ರಣದಲ್ಲಿರುವ ನಿಗಮದಲ್ಲಿ ಹುದ್ದೆ ಹೊಂದಿರುವ ಅಥವಾ ಹಿಂದೆ ಹೊಂದಿದ್ದಲ್ಲಿ ಗರಿಷ್ಠ ವಯೋಮಿತಿಯನ್ನು ಅವನು/ಅವಳು ಎಷ್ಟು ವರ್ಷಗಳ ಅವಧಿಗೆ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವರೋ ಅಥವಾ ಹಿಂದೆ ಸಲ್ಲಿಸಿದ್ದರೋ ಅಷ್ಟು ವರ್ಷಗಳು ಅಥವಾ 10 ವರ್ಷಗಳ ಅವಧಿ ಅದರಲ್ಲಿ ಯಾವುದು ಕಡಿಮೆಯೋ ಅಷ್ಟು ವರ್ಷಗಳು.
- ಅಭ್ಯರ್ಥಿಯು ಕರ್ನಾಟಕ ರಾಜ್ಯದಲ್ಲಿರುವ ಭಾರತ ಸರ್ಕಾರದ ಜನಗಣತಿ ಸಂಸ್ಥೆಯಲ್ಲಿ ಈಗ ಹುದ್ದೆಯನ್ನು ಹೊಂದಿದ್ದರೆ ಅಥವಾ ಹಿಂದೆ ಹೊಂದಿದ್ದ ಪಕ್ಷದಲ್ಲಿ ಗರಿಷ್ಠ ವಯೋಮಿತಿಯನ್ನು ಅಭ್ಯರ್ಥಿಯು ಎಷ್ಟು ವರ್ಷಗಳ ಅವಧಿಗೆ ಆ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವರೋ ಅಥವಾ ಹಿಂದೆ ಸಲ್ಲಿಸಿದ್ದರೋ ಅಷ್ಟು ವರ್ಷಗಳ ಅಥವಾ ಐದು ವರ್ಷಗಳ ಅವಧಿ ಅದರಲ್ಲಿ ಯಾವುದು ಕಡಿಮೆಯೋ ಅಷ್ಟು ವರ್ಷಗಳು.
- ಅಭ್ಯರ್ಥಿಯು ಮಾಜಿ ಸೈನಿಕನಾಗಿದ್ದಲ್ಲಿ ಅವನು ಸಶಸ್ತ್ರದಳಗಳಲ್ಲಿ ಎಷ್ಟು ವರ್ಷ ಸೇವೆ ಸಲ್ಲಿಸಿರುವನೋ ಆ ವರ್ಷಗಳಿಗೆ ಮೂರು ವರ್ಷಗಳನ್ನು ಸೇರಿಸಿದರೆ ಎಷ್ಟು ವರ್ಷಗಳಾಗುವುದೋ ಅಷ್ಟು ವರ್ಷಗಳು.

ವಿವರಣೆ: (ಎ) ಮಾಜಿ ಸೈನಿಕ ಎಂದರೆ ಸಶಸ್ತ್ರದಳಗಳಾದ ನಿಯಮಿತ ಭೂದಳ, ನೌಕಾದಳ ಮತ್ತು ವಾಯುದಳದಲ್ಲಿ ಯಾವುದೇ ಶ್ರೇಣಿಯಲ್ಲಿ (ಯೋಧ ಅಥವಾ ಯೋಧರಲ್ಲದ ಹುದ್ದೆಗಳಲ್ಲಿ) ಸೇವೆ ಸಲ್ಲಿಸಿದ ವ್ಯಕ್ತಿ. ಆದರೆ ಡಿಫೆನ್ಸ್ ಸೆಕ್ಯೂರಿಟಿ ಕೋರ್ಸ್, ಜನರಲ್ ರಿಸರ್ವ್ ಇಂಜಿನಿಯರಿಂಗ್ ಫೋರ್ಸ್, ಲೋಕಸಹಾಯಕ ಸೇನಾ ಮತ್ತು ಪ್ಯಾರಾ ಮಿಲಿಟರಿ ದಳದಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿ ಸೇರ್ಪಡೆಯಾಗುವುದಿಲ್ಲ; ಮತ್ತು (ಬಿ) ಕೇಂದ್ರ ಸಶಸ್ತ್ರದಳಗಳಲ್ಲಿ ಸೇವೆ ಸಲ್ಲಿಸುವಾಗ ಹತರಾದ ಅಥವಾ ಶಾಶ್ವತವಾಗಿ ದೈಹಿಕ ವಿಕಲತೆ ಹೊಂದಿದ ವ್ಯಕ್ತಿಗಳ ಕುಟುಂಬದವರು (ಸಂದರ್ಭಾನುಸಾರ ಹೆಂಡತಿ ಅಥವಾ ಗಂಡ ಮತ್ತು ಮಕ್ಕಳು ಮತ್ತು ಮಲ ಮಕ್ಕಳು) ಮಾಜಿ ಸೈನಿಕ ಮೀಸಲಾತಿಗೆ ಅರ್ಹರಾಗಿರುತ್ತಾರೆ. ಆದರೆ ಅಂತಹವರುಗಳಿಗೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗುವುದಿಲ್ಲ.

(ಆ) ಮೇಲ್ಕಂಡ ದಳದ ಸೇನೆಯಿಂದ ನಿವೃತ್ತಿ ಹೊಂದಿದ ನಂತರ ನಿವೃತ್ತಿ ವೇತನ ಪಡೆಯುತ್ತಿರುವ

ಅಥವಾ

(ಆ) ವೈದ್ಯಕೀಯ ಕಾರಣಗಳಿಂದ ಮಿಲಿಟರಿ ಸೇವೆಯಿಂದ ಬಿಡುಗಡೆಯಾದ ಅಥವಾ ವೈದ್ಯಕೀಯಹಿತಕ್ಕಾಗಿ ಮೀರಿದ ಪರಿಸ್ಥಿತಿಗಳಿಂದ ಮತ್ತು ವೈದ್ಯಕೀಯ ಅಥವಾ ಅಸಾಮರ್ಥ್ಯದ ಪಿಂಚಣಿ ಪಡೆದು ಸೇವೆಯಲ್ಲಿ ಬಿಡುಗಡೆಯಾದವನು

ಅಥವಾ

(ಇ) ಸ್ವಂತ ಕೋರಿಕೆ ಹೊರತುಪಡಿಸಿ ಸಿಬ್ಬಂದಿ ಕಡಿತದ ಪರಿಣಾಮದಿಂದ ಅಂತಹ ಸೇನೆಯಿಂದ ಬಿಡುಗಡೆ ಹೊಂದಿದ ವ್ಯಕ್ತಿ.

ಅಥವಾ

(ಈ) ತನ್ನ ಸ್ವಂತ ಕೋರಿಕೆ ಮೇರೆಗೆ ಅಥವಾ ದುರ್ನಡತೆ ಅಥವಾ ಅಸಾಮರ್ಥ್ಯದ ಕಾರಣದಿಂದಾಗಿ ತೆಗೆದು ಹಾಕಿರುವ ಅಥವಾ ಕರ್ತವ್ಯದಿಂದ ವಜಾ ಮಾಡಿದ ವ್ಯಕ್ತಿಗಳನ್ನು ಹೊರತುಪಡಿಸಿ, ನಿರ್ದಿಷ್ಟ ಅವಧಿಯನ್ನು ಪೂರೈಸಿದ ತರುವಾಯ ಬಿಡುಗಡೆ ಹೊಂದಿದ ವ್ಯಕ್ತಿ ಮತ್ತು ಗ್ರಾಚ್ಯುಟಿ ಪಡೆಯುತ್ತಿರುವ ವ್ಯಕ್ತಿ ಮತ್ತು ಪ್ರಾಂತೀಯ ಸೇವೆಯ ಈ ಕೆಳಗೆ ಹೆಸರಿಸಿದ ವರ್ಗದ ಸಿಬ್ಬಂದಿಯವರು.

1. ನಿರಂತರ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪಿಂಚಣಿದಾರರು
2. ಮಿಲಿಟರಿ ಸೇವೆಯಿಂದಾಗಿ ಉಂಟಾದ ದೈಹಿಕ ಅಸಾಮರ್ಥ್ಯ ಹೊಂದಿ ಬಿಡುಗಡೆಯಾದ ವ್ಯಕ್ತಿ.
3. ಗ್ಯಾಲಂಟ್ರಿ ಪ್ರಶಸ್ತಿ ವಿಜೇತರು

ಈ ಮೇಲ್ಕಂಡ ವರ್ಗದ ಅಭ್ಯರ್ಥಿಗಳು ಮಾಜಿ ಸೈನಿಕ ಮೀಸಲಾತಿಗೆ ಅರ್ಹರಿರುತ್ತಾರೆ.

ವಿವರಣೆ: ಕೇಂದ್ರ ಸಶಸ್ತ್ರದಳದ ಸೇವೆಯಲ್ಲಿ ವ್ಯಕ್ತಿಗಳು ಸೇವೆಯಿಂದ ನಿವೃತ್ತಿಹೊಂದಿದ ನಂತರ ಮಾಜಿ ಸೈನಿಕರ ವರ್ಗದಡಿ ಬರುವ ವ್ಯಕ್ತಿಗೆ ಒಪ್ಪಂದವು ಪೂರ್ಣವಾಗಲು ಒಂದು ವರ್ಷಕ್ಕೆ ಮುನ್ನ ಉದ್ಯೋಗಕ್ಕೆ ಅರ್ಜಿ ಹಾಕಿಕೊಳ್ಳಲು ಹಾಗೂ ಅವರಿಗೆ ಮಾಜಿಸೈನಿಕರಿಗೆ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಹೊಂದಲು ಅನುಮತಿ ನೀಡಲಾಗಿದೆ. ಆದರೆ, ಸಮವಸ್ತ್ರವನ್ನು ತ್ಯಜಿಸಲು ಅನುಮತಿ ನೀಡುವ ವರೆಗೆ ರಾಜ್ಯ ನಾಗರಿಕ ಸೇವೆ ಅಥವಾ ಹುದ್ದೆಗಳಿಗೆ ನೇಮಕ ಹೊಂದುವಂತಿಲ್ಲ.

- ಅಭ್ಯರ್ಥಿಯು ನ್ಯಾಷನಲ್ ಕೆಡೆಟ್ ಕಾರ್ಪ್ಸ್‌ನಲ್ಲಿ ಪೂರ್ಣ ಕಾಲಿಕ ಪರಿವೀಕ್ಷಕರಾಗಿ ಸೇವೆ ಸಲ್ಲಿಸಿ ಬಿಡುಗಡೆಯಾಗಿರುವ ವ್ಯಕ್ತಿಯಾಗಿದ್ದರೆ ಅಂತಹ ಕ್ಯಾಡೆಟ್ ಪರಿವೀಕ್ಷಕನಾಗಿ ಸೇವೆ ಸಲ್ಲಿಸಿದಷ್ಟು ವರ್ಷಗಳು.
- ಅಭ್ಯರ್ಥಿಯು ರಾಜ್ಯ ಸರ್ಕಾರದಿಂದ ಪುರಸ್ಕೃತವಾದ ಗ್ರಾಮೀಣ ಔದ್ಯಮೀಕರಣ ಯೋಜನೆಯ ಮೇರೆಗೆ ನೇಮಕಗೊಂಡು ಗ್ರಾಮಸಮೂಹ ಪರಿಶೀಲಕರಾಗಿ ಈಗ ಕೆಲಸಮಾಡುತ್ತಿದ್ದರೆ, ಅಥವಾ ಹಿಂದೆಯಿದ್ದ ಪಕ್ಷದಲ್ಲಿ ಅಂತಹ ಗ್ರಾಮ ಸಮೂಹ ಪರಿಶೀಲಕರಾಗಿ ಸೇವೆ ಸಲ್ಲಿಸಿದಷ್ಟು ವರ್ಷಗಳು
- ಅಭ್ಯರ್ಥಿಯು ವಿಧವೆಯಾಗಿದ್ದಲ್ಲಿ 10 ವರ್ಷಗಳು
- ಅಭ್ಯರ್ಥಿಯು ಜೀತಕಾರ್ಮಿಕ ನಾಗಿದ್ದ ಪಕ್ಷದಲ್ಲಿ 10 ವರ್ಷಗಳು ಜೀತ ಕಾರ್ಮಿಕನಾಗಿದ್ದ ಅಭ್ಯರ್ಥಿಯು ವಯೋಮಿತಿ ಸಡಲಿಕೆ ಪಡೆಯಲು ಸದರಿ ಅಧಿನಿಯಮ ಅಥವಾ 1957ರ ಕರ್ನಾಟಕ ಜೀತಕಾರ್ಮಿಕ ಪದ್ಧತಿ (ರದ್ದಿಯಾತಿ) ಆದೇಶದ ಮೇರೆಗೆ ಜೀತ ಸಾಲವನ್ನು ಸಂದಾಯ ಮಾಡುವ ಹೊಣೆಯಿಂದ ಬಿಡುಗಡೆಯಾಗಿದ್ದಾನೆಂದು ಪ್ರಮಾಣ ಪತ್ರವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ರಿಂದ ಪಡೆದಿಟ್ಟುಕೊಂಡಿರತಕ್ಕದ್ದು.
- ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳು

9. ಸ್ಪರ್ಧಾತ್ಮಕ ಪರೀಕ್ಷೆ:-

ಕರ್ನಾಟಕ ನಾಗರಿಕ ಸೇವೆಗಳು (ಲಿಖಿತ ಹುದ್ದೆಗಳ ನೇಮಕಾತಿ) ನಿಯಮಗಳು 1978ರ ಮತ್ತು ತಿದ್ದುಪಡಿ ಅಧಿಸೂಚನೆಗಳನ್ವಯ ನಡೆಸುವ ಈ ಪರೀಕ್ಷೆಯು ವಸ್ತುನಿಷ್ಠ ಬಹು ಆಯ್ಕೆ ಮಾದರಿಯ ಪತ್ರಿಕೆಗಳನ್ನು ಹೊಂದಿರುತ್ತದೆ.

ಪ್ರಶ್ನೆ ಪತ್ರಿಕೆ - 1 : ಸಾಮಾನ್ಯ ಜ್ಞಾನ : 150 ಅಂಕಗಳು - 2 ಗಂಟೆಗಳ ಅವಧಿ

ಪ್ರಶ್ನೆ ಪತ್ರಿಕೆ - 2 : ಸಾಮಾನ್ಯ ಕನ್ನಡ ಅಥವಾ

ಸಾಮಾನ್ಯ ಇಂಗ್ಲೀಷ್ : 150 ಅಂಕಗಳು - 2 ಗಂಟೆಗಳ ಅವಧಿ

ಸದರಿ ಹುದ್ದೆಗಳ ನೇಮಕಾತಿಗಾಗಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯ ಪಠ್ಯಕ್ರಮವನ್ನು ಅನುಬಂಧ-3 ಮತ್ತು ಅನುಬಂಧ-4ರಲ್ಲಿ ತೋರಿಸಲಾಗಿದೆ.

ವಿ.ಸೂ:- ಪತ್ರಿಕೆ-2ರ ಸಾಮಾನ್ಯ ಕನ್ನಡ ಅಥವಾ ಇಂಗ್ಲೀಷ್ ಇವುಗಳಲ್ಲಿ ಯಾವುದಾದರೂ ಒಂದಕ್ಕೆ ಮಾತ್ರ ಉತ್ತರಿಸಬೇಕಿರುವುದರಿಂದ, ಅಭ್ಯರ್ಥಿಗಳು ಸಾಮಾನ್ಯ ಕನ್ನಡ ಅಥವಾ ಸಾಮಾನ್ಯ ಇಂಗ್ಲೀಷ್ ಎದುರುಗಿರುವ ಎರಡು ವೃತ್ತಗಳಲ್ಲಿ ಅಥವಾ ವಿಷಯ ಸಂಕೇತಗಳಲ್ಲಿ ತಾವು ಉತ್ತರಿಸುವ ವಿಷಯದ ಎದುರಿನ ಒಂದು ವೃತ್ತ ಅಥವಾ ಸಂಕೇತವನ್ನು ನಮೂದಿಸತಕ್ಕದ್ದು.

10. ಸ್ಪರ್ಧಾತ್ಮಕ ಪರೀಕ್ಷೆಯನ್ನು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮತ್ತು ಆಯೋಗವು ನಿಗದಿಪಡಿಸುವ ಇತರೆ ಯಾವುದೇ ಕೇಂದ್ರಗಳಲ್ಲಿ ನಡೆಸಲಾಗುವುದು. ಅಭ್ಯರ್ಥಿಗಳು ಅರ್ಜಿಯಲ್ಲಿ ಅವರು ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಲು ಇಚ್ಛಿಸುವ ಕೇಂದ್ರವನ್ನು ನಮೂದಿಸತಕ್ಕದ್ದು. ಆದರೂ, ತಾಲ್ಲೂಕು ಕೇಂದ್ರಗಳಲ್ಲಿ ಪರೀಕ್ಷೆ ನಡೆಸುವ ಸನ್ನಿವೇಶ ಎದುರಾದಲ್ಲಿ ಅರ್ಜಿಯಲ್ಲಿ ಅಭ್ಯರ್ಥಿಗಳು ನೀಡಿರುವ ವಿಳಾಸವನ್ನಾಧರಿಸಿ ತಾಲ್ಲೂಕು ಕೇಂದ್ರಗಳಲ್ಲಿಯೂ ಸಹ ಪರೀಕ್ಷೆ ನಡೆಸಲಾಗುವುದು. ಪರೀಕ್ಷಾ ಕೇಂದ್ರವನ್ನು ನಿಗದಿಪಡಿಸುವುದು ಆಯೋಗದ ಅಂತಿಮ ತೀರ್ಮಾನವಾಗಿರುತ್ತದೆ. ಪರೀಕ್ಷೆಗಳ ದಿನಾಂಕವನ್ನು ಮುಂದೆ ಜಾಹೀರಾತು ಪಡಿಸಲಾಗುವುದು ಹಾಗೂ ಆಯೋಗದ ವೆಬ್ ಸೈಟ್ "<http://kpsc.kar.nic.in>" ನಲ್ಲಿ ಬಿತ್ತರಿಸಲಾಗುವುದು. ಪರೀಕ್ಷೆಗಳ ದಿನಾಂಕಗಳನ್ನು ಅಧಿಸೂಚಿಸಿದಾಗ ಪ್ರವೇಶ ಪತ್ರಗಳನ್ನು ಆಯೋಗದ ಅಂತರ್ಜಾಲದಿಂದ ಅಭ್ಯರ್ಥಿಗಳು ಡೌನ್ ಲೋಡ್ ಮಾಡಿಕೊಳ್ಳಬೇಕು. ಅಭ್ಯರ್ಥಿಗಳಿಗೆ ಪ್ರವೇಶ ಪತ್ರಗಳನ್ನು ಪ್ರತ್ಯೇಕವಾಗಿ ರವಾನಿಸಲಾಗುವುದಿಲ್ಲ.

11. ನೇಮಕಾತಿ ವಿಧಾನ:

ಕರ್ನಾಟಕ ನಾಗರಿಕ ಸೇವೆಗಳು (ಲಿಖಿತ ಹುದ್ದೆಗಳ ನೇಮಕಾತಿ) ನಿಯಮಗಳು 1978 ಮತ್ತು ಅದರ ತಿದ್ದುಪಡಿ ಅಧಿಸೂಚನೆ ಸಂಖ್ಯೆ: ಡಿಪಿಎಆರ್ 90 ಎಸ್‌ಸಿಆರ್ 85 ದಿನಾಂಕ: 27-02-1992ರಂತೆ ಆಯೋಗವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳ ಜೇಷ್ಠತೆ ಮತ್ತು ಕಾಲಕಾಲಕ್ಕೆ ಜಾರಿಯಲ್ಲಿರುವ ನಿಯಮಗಳನುಸಾರ ಇರುವ ಮೀಸಲಾತಿಯನ್ವಯ ಅಂತಿಮವಾಗಿ ಲಭ್ಯವಾಗುವ ಖಾಲಿ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ಆಯ್ಕೆ ಪಟ್ಟಿ ತಯಾರಿಸಲಾಗುವುದು.

ವಿಶೇಷ ಸೂಚನೆ: ಈ ಮೇಲ್ಕಂಡ ಹುದ್ದೆಗಳ ಆಯ್ಕೆಗೆ ಮೌಖಿಕ ಪರೀಕ್ಷೆ ಇರುವುದಿಲ್ಲ.

12. ಪ್ರಮುಖ ಸೂಚನೆಗಳು:

12.1. ಜಾತಿ ಮೀಸಲಾತಿ ಪ್ರಮಾಣ ಪತ್ರಗಳು:

ಜಾತಿ ಮೀಸಲಾತಿ ಕೋರಬಯಸುವ

- ➔ ಪ.ಜಾ/ಪ.ಪಂ. ಅಭ್ಯರ್ಥಿಗಳು ನಮೂನೆ 'ಡಿ' ರಲ್ಲಿ
- ➔ ಪ್ರವರ್ಗ-1ರ ಅಭ್ಯರ್ಥಿಗಳು ನಮೂನೆ 'ಇ' ನಲ್ಲಿ ಹಾಗೂ
- ➔ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು ನಮೂನೆ 'ಎಫ್' ನಲ್ಲಿ ಸಂಬಂಧಿತ ತಹಶೀಲ್ದಾರರಿಂದ ಪ್ರಮಾಣ ಪತ್ರವನ್ನು ಪಡೆದಿರಬೇಕು. ಈ ಪ್ರಮಾಣ ಪತ್ರವು, ಈ ಹುದ್ದೆಗೆ ಅರ್ಜಿ ಸಲ್ಲಿಸಲು ನಿಗದಿ ಪಡಿಸಿರುವ ಕೊನೆಯ ದಿನಾಂಕದೊಳಗೆ ಪಡೆದಿರಬೇಕು ಹಾಗೂ ಕೊನೆಯ ದಿನಾಂಕದಂದು ಜಾರಿಯಲ್ಲಿರಬೇಕು. ಅಂದರೆ, ಹಿಂದುಳಿದ ವರ್ಗಗಳ ಪ್ರ-2ಎ, ಪ್ರ-2ಬಿ, ಪ್ರ-3ಎ ಮತ್ತು ಪ್ರ-3ಬಿ ವರ್ಗದ ಮೀಸಲಾತಿ ಪ್ರಮಾಣ ಪತ್ರಗಳನ್ನು ಪಡೆದ ದಿನಾಂಕದಿಂದ ಅರ್ಜಿಗಳನ್ನು ಸಲ್ಲಿಸಲು ನಿಗದಿ ಪಡಿಸಿದ ಕೊನೆಯ ದಿನಾಂಕದವರೆಗೆ 05 ವರ್ಷಗಳ ಅವಧಿಯಲ್ಲಿರಬೇಕು. ಈ ಪ್ರಮಾಣ ಪತ್ರಗಳ ನಮೂನೆಗಳನ್ನು ಅಧಿಸೂಚನೆಯ ಕೊನೆಯಲ್ಲಿ ನೀಡಲಾಗಿರುತ್ತದೆ.

12.2. ಗ್ರಾಮೀಣ ಅಭ್ಯರ್ಥಿ:

- ➔ ಗ್ರಾಮೀಣ ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು ಪ್ರಸ್ತುತ ಜಾರಿಯಲ್ಲಿರುವ ನಿಯಮಗಳ ರೀತ್ಯಾ ಗ್ರಾಮೀಣ ಮೀಸಲಾತಿಗೆ ಒಳಪಡುವ ಪ್ರದೇಶಗಳಲ್ಲಿ 1 ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡಿ ಉತ್ತೀರ್ಣರಾಗಿರುವವರು ಈ ಮೀಸಲಾತಿಯನ್ನು ಪಡೆಯಲು ಅರ್ಹರು. ಈ ಪ್ರಮಾಣ ಪತ್ರಗಳು ಅರ್ಜಿ ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಸಿಂಧುವಾಗಿರಬೇಕು ಮತ್ತು ಪರಿಶೀಲನೆಯ ಸಮಯದಲ್ಲಿ ಹಾಜರುಪಡಿಸತಕ್ಕದ್ದು.
- ➔ ಗ್ರಾಮೀಣ ಮೀಸಲಾತಿಯನ್ನು ಕೋರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, 2ಎ, 2ಬಿ, 3ಎ, 3ಬಿ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ನಮೂನೆ 2 ರಲ್ಲಿ ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರವನ್ನು ಪಡೆದಿಟ್ಟು ಕೊಂಡಿರತಕ್ಕದ್ದು.
- ➔ ಗ್ರಾಮೀಣ ಮೀಸಲಾತಿ ಕೋರುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು ನಮೂನೆ-2ರ ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರದ ಜೊತೆಗೆ ನಮೂನೆ-1 ರಲ್ಲಿ ಅವರು ಮೇಲುಸ್ತರಕ್ಕೆ ಸೇರಿಲ್ಲದಿರುವ ಬಗ್ಗೆ ಪ್ರಮಾಣ ಪತ್ರವನ್ನು ಸಂಬಂಧಿಸಿದ ತಹಶೀಲ್ದಾರ್ ರವರಿಂದ ಪಡೆದಿರತಕ್ಕದ್ದು.
- ➔ ಗ್ರಾಮೀಣ ಮೀಸಲಾತಿ ಕೋರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, 2ಎ, 2ಬಿ, 3ಎ, 3ಬಿ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳ ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರಗಳು ತಿರಸ್ಕೃತಗೊಂಡಲ್ಲಿ ಅವರು ಗ್ರಾಮೀಣ ಮೀಸಲಾತಿಗೆ ಅನರ್ಹರಾಗುತ್ತಾರೆ.

ಸೂಚನೆ: ಗ್ರಾಮೀಣ ಮೀಸಲಾತಿಗೆ ಸಂಬಂಧಿಸಿದಂತೆ ನಮೂನೆ-2ರ ಪ್ರಮಾಣ ಪತ್ರವನ್ನು ಅಭ್ಯರ್ಥಿಗಳು ತಾವು ವ್ಯಾಸಂಗ ಮಾಡಿದ ಶಾಲೆಯ ಮುಖ್ಯೋಪಾಧ್ಯಾಯರಿಂದ ಪಡೆದು ಅದಕ್ಕೆ ಸಂಬಂಧಿತ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲು ರುಜು ಪಡೆದಿರತಕ್ಕದ್ದು.

12.3. ಕನ್ನಡ ಮಾಧ್ಯಮ ಅಭ್ಯರ್ಥಿ:

ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳಿಗೆ ಮೀಸಲಿರಿಸಿದ ಹುದ್ದೆಗಳ ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು 1ನೇ ತರಗತಿಯಿಂದ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ ಬಗ್ಗೆ ಸಂಬಂಧ ಪಟ್ಟ ಶಾಲೆಯ ಮುಖ್ಯೋಪಾಧ್ಯಾಯರ ಸಹಿ ಮತ್ತು ಮೊಹರಿನೊಂದಿಗೆ ಪ್ರಮಾಣ ಪತ್ರವನ್ನು ಪಡೆದಿರಬೇಕು.

12.4. ಅಂಗವಿಕಲ ಅಭ್ಯರ್ಥಿ :

ಸರ್ಕಾರಿ ಅಧಿಸೂಚನೆ ಸಂಖ್ಯೆ: ಡಿಪಿಎಆರ್ 50 ಎಸ್‌ಆರ್‌ಆರ್ 2000, ದಿನಾಂಕ: 03.09.2005 ರಲ್ಲಿ ಅಂಗವಿಕಲರೆಂದು ಗುರುತಿಸಿರುವ ಕ್ರಮ ಸಂಖ್ಯೆ: iii ರಿಂದ vii ರವರೆಗಿನ (Leprosy cured, Hearing impairment, Locomotor disability, Mental retardation & Mental illness) ನ್ಯೂನತೆಯಲ್ಲಿ ಶೇ.40ಕ್ಕೆ ಕಡಿಮೆ ಇಲ್ಲದಂತೆ ಬಳಲುತ್ತಿರುವ ವ್ಯಕ್ತಿಗಳು.

ಅಂಗವಿಕಲರಿಗೆ ಮೀಸಲಿರಿಸಿದ ಹುದ್ದೆಗಳನ್ನು ಕೋರುವ ಅಭ್ಯರ್ಥಿಗಳು ವೈದ್ಯಕೀಯ ಪ್ರಮಾಣ ಪತ್ರವನ್ನು ದಿನಾಂಕ: 19.11.2005ರ ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ:ಸಿಆಸುಇ 115 ಸೆನೆನಿ 2005ರಲ್ಲಿ ನಿಗದಿಪಡಿಸಿದ ನಮೂನೆಯಲ್ಲಿ, ಅಂಗವಿಕಲತೆಯ ಬಗ್ಗೆ ಜಿಲ್ಲಾಮಟ್ಟದ ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರವನ್ನು ಪಡೆದಿಟ್ಟುಕೊಂಡಿರತಕ್ಕದ್ದು. ಇತರೆ ಯಾವುದೇ ನಮೂನೆಯಲ್ಲಿ ಅಂಗವಿಕಲತೆಯ ಬಗ್ಗೆ ಪಡೆಯಲಾಗಿರುವ ಪ್ರಮಾಣ ಪತ್ರಗಳನ್ನು ಪರಿಗಣಿಸುವುದಿಲ್ಲ.

ಈ ಅಂಗವಿಕಲ ಮೀಸಲಾತಿಯಡಿ ಆಯ್ಕೆ ಹೊಂದುವ ಅಭ್ಯರ್ಥಿಗಳು ಸಹ ಈ ನ್ಯೂನತೆಯನ್ನು ಹೊಂದಿದ್ದರೂ ಸದರಿ ಹುದ್ದೆಯ ಕರ್ತವ್ಯ ನಿರ್ವಹಣೆಗೆ ಅಡ್ಡಿ ಉಂಟಾಗದೆಂದು ತಿಳಿಸುವ ದೈಹಿಕ ಅರ್ಹತೆಯ ಪ್ರಮಾಣ ಪತ್ರವನ್ನು ಕರ್ತವ್ಯಕ್ಕೆ ಸೇರುವ ಮುನ್ನ ನೀಡಬೇಕಾಗುತ್ತದೆ.

(ಅಂಧತ್ವ ಹಾಗೂ ಕಡಿಮೆ ದೃಷ್ಟಿ ಹೊಂದಿರುವ ಕಾರಣದ ಮೇರೆಗೆ ಅಂಗವಿಕಲ ಮೀಸಲಾತಿ ಕೋರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ)

12.5 ಯೋಜನಾ ನಿರಾಶ್ರಿತ ಅಭ್ಯರ್ಥಿ :

ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 23 ಸೆನೆನಿ 99, ದಿನಾಂಕ: 23-11-2000ರನ್ವಯ ಯೋಜನೆಗಳಿಂದ ನಿರ್ವಹಿಸಲಾದ (ಈ ನಿಯಮಗಳು ಜಾರಿಯಾಗುವ 20 ವರ್ಷಕ್ಕೆ ಮುನ್ನ ನಿರ್ವಹಿಸಲಾದ ಕುಟುಂಬದ ಅಭ್ಯರ್ಥಿಗಳು ಈ ಮೀಸಲಾತಿಗೆ ಅನ್ವಯವಾಗುವುದಿಲ್ಲ) ಕುಟುಂಬದ ಅಭ್ಯರ್ಥಿಗಳಿಗೆ ಮೀಸಲಿರಿಸಿದ ಹುದ್ದೆಗಳನ್ನು ಕೋರುವ ಅಭ್ಯರ್ಥಿಗಳು ಸಂಬಂಧಿಸಿದ ತಹಶೀಲ್ದಾರ್ ರವರಿಂದ ನಿಗದಿತ ನಮೂನೆಯಲ್ಲಿ ಪ್ರಮಾಣ ಪತ್ರವನ್ನು ಪಡೆದಿರಬೇಕು.

ಸೂಚನೆ: 1) ಈ ಮೇಲಿನ ಎಲ್ಲಾ ಪ್ರಮಾಣ ಪತ್ರಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ಪಡೆದಿರಬೇಕು ಹಾಗೂ ಕೊನೆಯ ದಿನಾಂಕದಂದು ಚಾಲ್ತಿಯಲ್ಲಿರಬೇಕು.

2) ಈ ಮೇಲೆ ನಮೂದಿಸಿರುವ ಎಲ್ಲಾ ಮೀಸಲಾತಿ ಪ್ರಮಾಣ ಪತ್ರಗಳ ನಮೂನೆಗಳನ್ನು ಅಧಿಸೂಚನೆಯ ಕೊನೆಯಲ್ಲಿ ನೀಡಲಾಗಿರುತ್ತದೆ.

13. ಅಭ್ಯರ್ಥಿಗಳು ON-LINE ಅರ್ಜಿ ಸಲ್ಲಿಸುವುದರಿಂದ ಯಾವುದೇ ಪ್ರಮಾಣ ಪತ್ರಗಳನ್ನು ಅರ್ಜಿಯೊಂದಿಗೆ ಲಗತ್ತಿಸಲು ಅವಕಾಶ ಇರುವುದಿಲ್ಲ. ಆದರೆ ಈ ಕೆಳಕಂಡ ಪ್ರಮಾಣ ಪತ್ರಗಳನ್ನು/ದಾಖಲಾತಿಗಳನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ಅಂದರೆ, ದಿನಾಂಕ: 08-03-2011ರ ಒಳಗೆ ಪಡೆದಿರಬೇಕು ಇಲ್ಲವೇ ಸಿಂಧುವಾಗಿರಬೇಕು, ಹಾಗೂ ಆಯೋಗವು ಪರಿಶೀಲನೆಗಾಗಿ ಹಾಜರುಪಡಿಸಲು ಸೂಚಿಸಿದಾಗ ಅರ್ಜಿಯಲ್ಲಿ ನಮೂದಿಸಿರುವ ಮೀಸಲಾತಿಯ ಪ್ರಮಾಣ ಪತ್ರಗಳ ಮೂಲ ಪ್ರತಿಗಳನ್ನು ತಪ್ಪದೇ ಹಾಜರುಪಡಿಸತಕ್ಕದ್ದು, ತಪ್ಪಿದಲ್ಲಿ ಕೆಳಕಂಡಂತೆ ಕ್ರಮ ಕೈಗೊಳ್ಳಲಾಗುವುದು.

- 1) ಕಡ್ಡಾಯವಾಗಿ ಹಾಜರು ಪಡಿಸಬೇಕಾದ ವಿದ್ಯಾರ್ಹತೆ/ ಜನ್ಮ ದಿನಾಂಕ ಪ್ರಮಾಣ ಪತ್ರಗಳನ್ನು ಹಾಜರು ಪಡಿಸದಿದ್ದಲ್ಲಿ : ಅಭ್ಯರ್ಥಿಯ ಅಭ್ಯರ್ಥಿತ್ವವನ್ನು ರದ್ದುಪಡಿಸಲಾಗುವುದು.
- 2) ವಿವಿಧ ಮೀಸಲಾತಿ ಕೋರಿ ಹಾಜರು ಪಡಿಸಬೇಕಾದ ಪ್ರಮಾಣ ಪತ್ರಗಳನ್ನು ಹಾಜರು ಪಡಿಸದಿದ್ದಲ್ಲಿ: ಆ ಮೀಸಲಾತಿಯನ್ನು ರದ್ದು ಪಡಿಸಿ ಸಾಮಾನ್ಯ ಅರ್ಹತೆಯಲ್ಲಿ ಅರ್ಹತೆಯನ್ನು ಹೊಂದಿದ್ದಲ್ಲಿ ಮಾತ್ರ, ಸಾಮಾನ್ಯ ಅರ್ಹತೆಯ ಅಭ್ಯರ್ಥಿಯೆಂದು ಪರಿಗಣಿಸಲಾಗುವುದು.

13.1 ಕಡ್ಡಾಯವಾಗಿ ಹಾಜರುಪಡಿಸಬೇಕಾದ ಪ್ರಮಾಣ ಪತ್ರಗಳು :

1. ಸಹಾಯಕ / ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ನಿಗದಿಪಡಿಸಲಾದ ವಿದ್ಯಾರ್ಹತೆಯಾದ ಪದವಿಯ ಪ್ರಮಾಣ ಪತ್ರಗಳು ಅಥವಾ ತತ್ಸಮಾನ ವಿದ್ಯಾರ್ಹತೆಯ ಅಂಕಪಟ್ಟಿಗಳು.
2. ಕಿರಿಯ ಸಹಾಯಕ / ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ನಿಗದಿಪಡಿಸಲಾದ ವಿದ್ಯಾರ್ಹತೆಯಾದ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯ ಅಂಕಪಟ್ಟಿಗಳು.
3. ಜನ್ಮ ದಿನಾಂಕವನ್ನು ನಮೂದಿಸಿರುವ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯ ಪ್ರಮಾಣ ಪತ್ರ/ವರ್ಗಾವಣೆಯ ಪ್ರಮಾಣ ಪತ್ರ (ಟಿ.ಸಿ)/ಜನ್ಮ ದಿನಾಂಕವನ್ನು ತೋರಿಸುವ ಸಂಚಿತ ದಾಖಲೆಯ ಉದ್ಘಾತಭಾಗ (Extract of Cumulative Record)
4. ವಿವಿಧ ಮೀಸಲಾತಿಗಳನ್ನು ಕೋರಿದ್ದಲ್ಲಿ, ಮೀಸಲಾತಿ ಪ್ರಮಾಣ ಪತ್ರಗಳು.

13.2 ಮೀಸಲಾತಿ ಹಾಗೂ ವಯೋಮಿತಿ ರಿಯಾಯಿತಿ ಕೋರಿದ್ದಲ್ಲಿ ಹಾಜರುಪಡಿಸಬೇಕಾದ ಪ್ರಮಾಣ ಪತ್ರಗಳು :

1. ಸೈನಿಕ ಸೇವೆಯಿಂದ ಬಿಡುಗಡೆಯಾದ/ಮುಕ್ತಿಹೊಂದಿದ ಬಗೆಗಿನ ಪ್ರಮಾಣ ಪತ್ರ
ಟಿಪ್ಪಣಿ: ಮಾಜಿ ಸೈನಿಕ ಮೀಸಲಾತಿ ಕೋರುವ ಅಭ್ಯರ್ಥಿಗಳು ನಿಯಮಾನುಸಾರ ಅ ಮೀಸಲಾತಿಗೆ ಅರ್ಹರೆ? ಎಂಬುದನ್ನು ಹತ್ತಿರದ ಜಿಲ್ಲಾ ಸೈನಿಕ ಬೋರ್ಡ್‌ನಿಂದ ತಿಳಿದುಕೊಂಡು ಮೀಸಲಾತಿಯನ್ನು ಕೋರುವುದು ಸೂಕ್ತ.
2. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಪ್ರವರ್ಗ-2ಎ, ಪ್ರವರ್ಗ-2ಬಿ, ಪ್ರವರ್ಗ-3ಎ, ಪ್ರವರ್ಗ-3ಬಿ ಮೀಸಲಾತಿ ಅಭ್ಯರ್ಥಿಗಳು ನಮೂನೆ ಡಿ/ಇ/ಎಫ್ ನಲ್ಲಿ ತಹಶೀಲ್ದಾರ್‌ರವರಿಂದ ಪಡೆದಿರುವ ಪ್ರಮಾಣ ಪತ್ರ.
3. ಸೇವೆಯಲ್ಲಿರುವ ಅಭ್ಯರ್ಥಿಗಳು ಅವರು ಸೇವೆಯಲ್ಲಿರುವ ಬಗ್ಗೆ ಅರ್ಜಿಯಲ್ಲಿನ ನಿಗದಿತ ಅಂಕಣವನ್ನು (Circle) ತುಂಬತಕ್ಕದ್ದು ಹಾಗೂ ಅವರ ಸೇವಾ ಪ್ರಮಾಣ ಪತ್ರ ಮತ್ತು ಸದರಿ ಹುದ್ದೆಗೆ ಅರ್ಜಿ ಸಲ್ಲಿಸುವ ಬಗ್ಗೆ ನಿರಪೇಕ್ಷಣಾ ಪ್ರಮಾಣ ಪತ್ರವನ್ನು ('No Objection' Certificate) ಸಂಬಂಧಿತ ನೇಮಕಾತಿ ಪ್ರಾಧಿಕಾರದಿಂದ ದಿನಾಂಕ: 08-03-2011ರ ಒಳಗೆ ಪಡೆದಿಟ್ಟುಕೊಂಡಿರಬೇಕು.
4. ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರ ನಮೂನೆ-1 ಮತ್ತು 2 ರಲ್ಲಿ
5. ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಪ್ರಮಾಣ ಪತ್ರ
6. ಅಂಗವಿಕಲ ಅಭ್ಯರ್ಥಿಗಳು ನಿಗದಿಪಡಿಸಿದ ನಮೂನೆಯಲ್ಲಿ ಪಡೆದ ವೈದ್ಯಕೀಯ ಪ್ರಮಾಣ ಪತ್ರ.

7. ಯೋಜನಾ ನಿರಾಶ್ರಿತ ಅಭ್ಯರ್ಥಿಗಳು, ವಿಧವೆಯರು, ಜೀತ ಕಾರ್ಮಿಕರು, ಗ್ರಾಮ ಸಮೂಹ ಪರಿಶೀಲಕರು ಮತ್ತು ಕ್ಯಾಡೆಟ್ ಪರಿವೀಕ್ಷಕರು ಇವರುಗಳು ಸಕ್ಷಮ ಪ್ರಾಧಿಕಾರದಿಂದ ಪಡೆದ ಪ್ರಮಾಣಪತ್ರ.

ಈ ಮೇಲಿನ ಅರ್ಹತೆ, ಮೀಸಲಾತಿ ಇತ್ಯಾದಿಗಳನ್ನು ಆಯೋಗವು ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ಅಭ್ಯರ್ಥಿಗಳನ್ನು ಜೇಷ್ಠತೆ ಮತ್ತು ಮೀಸಲಾತಿ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆಗೆ ಪರಿಗಣಿಸಲಾಗುವುದು.

14. ಪ್ರಮುಖ ಸೂಚನೆಗಳು:

1. ಅಭ್ಯರ್ಥಿಗಳು ON-LINE ಅರ್ಜಿಗಳಲ್ಲಿ ನೀಡುವ ಮಾಹಿತಿಗಳ ಆಧಾರದ ಮೇಲೆ ಅವರುಗಳು ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯಲು ಅರ್ಹರೆ ಎಂಬುದನ್ನು ಆಯೋಗವು ಪರಿಶೀಲಿಸಿ ಮೇಲು ನೋಟಕ್ಕೆ ಅರ್ಹರೆಂದು ಕಂಡುಬಂದ ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶ ಪತ್ರಗಳನ್ನು ನೀಡುತ್ತದೆ. ಆದ್ದರಿಂದ ನಿಗದಿಪಡಿಸಿರುವ ವಯೋಮಿತಿ, ವಿದ್ಯಾರ್ಹತೆ, ಮೀಸಲಾತಿ ಇತ್ಯಾದಿಗಳಿಗೆ ಅನುಗುಣವಾಗಿ ಅರ್ಜಿಯಲ್ಲಿ ಸರಿಯಾದ ಮಾಹಿತಿ ನೀಡುವುದು ಅಭ್ಯರ್ಥಿಗಳ ಜವಾಬ್ದಾರಿಯಾಗಿರುತ್ತದೆ.
2. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅಭ್ಯರ್ಥಿಯು ಅರ್ಜಿಯಲ್ಲಿ ನಮೂದಿಸುವ ಮೀಸಲಾತಿ, ಜನ್ಮ ದಿನಾಂಕ, ವಿದ್ಯಾರ್ಹತೆ, ಪರೀಕ್ಷಾ ಕೇಂದ್ರ ಹಾಗೂ ವಯೋಮಿತಿ ಸಡಿಲಿಕೆ, ಪ್ರಶ್ನೆ ಪತ್ರಿಕೆ-2 ರಲ್ಲಿ ಬರೆಯುವ ವಿಷಯ, ಇತ್ಯಾದಿ ವಿವರಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುವುದು ಹಾಗೂ ಈ ಬಗ್ಗೆ ಆನಂತರದಲ್ಲಿ ಬದಲಾವಣೆ ಕುರಿತಂತೆ ಸಲ್ಲಿಸುವ ಯಾವುದೇ ಕೋರಿಕೆ ಪತ್ರಗಳನ್ನು ಪುರಸ್ಕರಿಸಲಾಗುವುದಿಲ್ಲ.
3. ನೇಮಕಾತಿ ಪ್ರಕ್ರಿಯೆಯ ಯಾವುದೇ ಹಂತದಲ್ಲಿ ವಿಕಾಸ ಬದಲಾವಣೆಯಾಗಿದ್ದಲ್ಲಿ ಅಭ್ಯರ್ಥಿಗಳು ಲಿಖಿತ ಮೂಲಕ ಆಯೋಗದ ಗಮನಕ್ಕೆ ತರತಕ್ಕದ್ದು. ಈ ವಿಕಾಸ ಬದಲಾವಣೆಯನ್ನು ಪರಿಗಣಿಸಲು ಆಯೋಗವು ಪ್ರಯತ್ನಿಸುವುದು. ಆದಾಗ್ಯೂ ಈ ವಿಚಾರದಲ್ಲಿ ಆಯೋಗವು ಯಾವುದೇ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಿಲ್ಲ. ಈ ಬಗ್ಗೆ ಅಭ್ಯರ್ಥಿಗಳು ಎಚ್ಚರವಹಿಸತಕ್ಕದ್ದು.

15. ಅರ್ಜಿಯಲ್ಲಿ ಮೀಸಲಾತಿಗೆ ಸಂಬಂಧಿಸಿದ ಅಂಕಣದಲ್ಲಿ ಉಪಯೋಗಿಸಿದ ಪದಗಳ ಅರ್ಥವನ್ನು ಈ ಕೆಳಕಂಡಂತೆ ಅರ್ಥೈಸಿಕೊಳ್ಳಬೇಕು:-

ಸಾ.ಅ	ಸಾಮಾನ್ಯ ಅರ್ಹತೆ	GM	General Merit
ಪ.ಜಾ	ಪರಿಶಿಷ್ಟ ಜಾತಿ	SC	Scheduled Caste
ಪ.ಪಂ	ಪರಿಶಿಷ್ಟ ಪಂಗಡ	ST	Scheduled Tribe
ಪ್ರ-1	ಪ್ರವರ್ಗ-1	Cat - 1	Category - I
2ಎ	ಪ್ರವರ್ಗ-2ಎ	2A	Category - 2A
2ಬಿ	ಪ್ರವರ್ಗ-2ಬಿ	2B	Category - 2B
3ಎ	ಪ್ರವರ್ಗ-3ಎ	3A	Category - 3A
3ಬಿ	ಪ್ರವರ್ಗ-3ಬಿ	3B	Category - 3B
ಮಾ.ಸೈ	ಮಾಜಿ ಸೈನಿಕ	Ex-MP	Ex-Military Person
ಗ್ರಾಮೀಣ	ಗ್ರಾಮೀಣ ಅಭ್ಯರ್ಥಿ	Rural	Rural Candidate
ಕ.ಮಾ.ಅ	ಕನ್ನಡ ಮಾಧ್ಯಮ ಅಭ್ಯರ್ಥಿ	KMS	Kannada Medium Student
ಯೋ.ಅ	ಯೋಜನಾ ನಿರಾಶ್ರಿತ ಅಭ್ಯರ್ಥಿ	PDP	Project Displaced Person
ಅಂ.ವಿ.	ಅಂಗವಿಕಲ	PH	Physically Handicapped Person

16. ಪ್ರವೇಶ ಪತ್ರ:

ಆಯೋಗವು ಅಭ್ಯರ್ಥಿಗಳಿಗೆ ಪ್ರವೇಶ ಪತ್ರಗಳನ್ನು ಕಳುಹಿಸುವುದಿಲ್ಲ. ಅಭ್ಯರ್ಥಿಗಳು ಸ್ವತಃ ಆಯೋಗದ ವೆಬ್‌ಸೈಟ್‌ನಿಂದ ಪ್ರವೇಶ ಪತ್ರಗಳನ್ನು Down Load ಮಾಡಿಕೊಂಡು ಪರೀಕ್ಷೆಗೆ ಹಾಜರಾಗತಕ್ಕದ್ದು. ಪ್ರವೇಶ ಪತ್ರಗಳನ್ನು Down Load ಮಾಡಿಕೊಳ್ಳುವ ಅಂಶವನ್ನು ಪರೀಕ್ಷಾ ದಿನಾಂಕಕ್ಕೆ 15 ದಿನಗಳ ಮುಂಚಿತವಾಗಿ ಪ್ರಕಟಿಸಲಾಗುವುದು.

17. ಆಯೋಗದೊಡನೆ ಪತ್ರ ವ್ಯವಹಾರ:

ಆಯೋಗವು ಅಭ್ಯರ್ಥಿತ್ವದ ವಿಚಾರದಲ್ಲಿ ಅಭ್ಯರ್ಥಿಗಳೊಂದಿಗೆ ಯಾವುದೇ ಪತ್ರ ವ್ಯವಹಾರವನ್ನು ನಡೆಸುವುದಿಲ್ಲ. ಆದಾಗ್ಯೂ ಪರೀಕ್ಷೆಗಾಗಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳುವಲ್ಲಿ ಸಮಸ್ಯೆ ಉಂಟಾದಲ್ಲಿ, ಸಹಾಯವಾಣಿ (HELP LINE) ಸಂಪರ್ಕಿಸತಕ್ಕದ್ದು. ಅಭ್ಯರ್ಥಿಯು ಮಾಹಿತಿಗಾಗಿ ಸಂಪರ್ಕಿಸುವ ಸಮಯದಲ್ಲಿ ಈ ಹುದ್ದೆಗಳಿಗೆ ಸಲ್ಲಿಸಿದ ಅರ್ಜಿಯ ಕ್ರಮಸಂಖ್ಯೆ, ಜನ್ಮ ದಿನಾಂಕ, ಕೋರಿದ ಪರೀಕ್ಷಾ ಕೇಂದ್ರ ಇತ್ಯಾದಿ ವಿವರಗಳನ್ನು ನೀಡತಕ್ಕದ್ದು.

18. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಗಳು:

ಕೇಂದ್ರ ಕಛೇರಿಯ ಮಾಹಿತಿ ಕೇಂದ್ರ	:	080-30574957
ಪ್ರಾಂತೀಯ ಕಛೇರಿ ಮೈಸೂರು	:	0821-2545956
ಪ್ರಾಂತೀಯ ಕಛೇರಿ ಬೆಳಗಾವಿ	:	0831-2475345
ಪ್ರಾಂತೀಯ ಕಛೇರಿ ಗುಲ್ಬರ್ಗಾ	:	08472-227944
ಪ್ರಾಂತೀಯ ಕಛೇರಿ ಶಿವಮೊಗ್ಗ	:	08182-228099
ಸಹಾಯವಾಣಿ (Help Line)	:	9036353926
	:	9036353927

19. ದುರ್ನಡತೆ :

ಒಬ್ಬ ಅಭ್ಯರ್ಥಿಯು ನಕಲಿ ವ್ಯಕ್ತಿಯಾಗಿರುವನೆಂದು ಅಥವಾ ಖೋಟಾ ದಸ್ತಾವೇಜು ಅಥವಾ ತಿದ್ದಲಾದ ದಸ್ತಾವೇಜುಗಳನ್ನು ಹೊಂದಿರುವನೆಂದು ಅಥವಾ ತಪ್ಪು ಅಥವಾ ಸುಳ್ಳು ಹೇಳಿಕೆ ನೀಡಿರುವನೆಂದು ಅಥವಾ ವಾಸ್ತವಿಕ ಮಾಹಿತಿಯನ್ನು ಮರೆ ಮಾಚಿರುವನೆಂದು ಅಥವಾ ನೇಮಕಾತಿ ಉದ್ದೇಶಗಳಿಗಾಗಿ ನಡೆಸಲಾದ ಪರೀಕ್ಷೆಯಲ್ಲಿ ಅನುಚಿತ ಮಾರ್ಗವನ್ನು ಅನುಸರಿಸುತ್ತಿರುವನೆಂದು ಅಥವಾ ಪರೀಕ್ಷಾ ಕೊಠಡಿಯಲ್ಲಿ ದುರ್ವರ್ತಿಸುತ್ತಿರುವನೆಂಬ ಬಗ್ಗೆ ತಪ್ಪಿತಸ್ಥನೆಂದು ಕಂಡುಬಂದಲ್ಲಿ ಹಾಗೂ ಆಯೋಗದಿಂದ ನೀಡಲಾದ ಯಾವುದೇ ಸೂಚನೆಗಳನ್ನು ಉಲ್ಲಂಘಿಸುತ್ತಿರುವನೆಂದು ಅಥವಾ ಅವನು ನೇಮಕಾತಿಯ ಸಂಬಂಧದಲ್ಲಿ ಯಾವುದೇ ಇತರೆ ಅಕ್ರಮ ಮತ್ತು ಅನುಚಿತ ಮಾರ್ಗವನ್ನು ಅವಲಂಬಿಸಿರುವನೆಂದು, ಕಂಡುಬಂದಲ್ಲಿ ಅಭ್ಯರ್ಥಿಯು ಸ್ವತಃ ಕ್ರಿಮಿನಲ್ ವ್ಯವಹಾರಗಳಿಗೆ ಮತ್ತು ಶಿಸ್ತು ಕ್ರಮಕ್ಕೆ ಒಳಪಡುವುದಲ್ಲದೆ; ಆಯೋಗವು ನಡೆಸುವ ಯಾವುದೇ ಪರೀಕ್ಷೆಗೆ ಪ್ರವೇಶ ಪಡೆಯುವುದರಿಂದ ಅಥವಾ ಯಾವುದೇ ಹುದ್ದೆಯ ಆಯ್ಕೆಗೆ ಖಾಯಂ ಆಗಿ ಡಿಬಾರ್ ಮಾಡಲಾಗುವುದು.

ಡಿ.ಎಸ್. ವಿಶ್ವನಾಥ್

ಕಾರ್ಯದರ್ಶಿ,

ಕರ್ನಾಟಕ ಲೋಕಸೇವಾ ಆಯೋಗ.

ಅನುಬಂಧ-1

ಸಹಾಯಕರು/ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ವರ್ಗೀಕರಣ

1. ಕರ್ನಾಟಕ ಸರ್ಕಾರ ಸಚಿವಾಲಯ, ಬೆಂಗಳೂರು, ಹುದ್ದೆಗಳ ಸಂಖ್ಯೆ-70								
ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ.	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ.	2	3	2	1	1	1	-	10
ಪ.ಪಂ.	-	1	1	-	-	-	-	2
ಪ್ರವರ್ಗ-1	1	1	-	1	-	-	-	3
ಪ್ರವರ್ಗ-2(ಎ)	2	3	3	1	1	1	-	11
ಪ್ರವರ್ಗ-2(ಬಿ)	1	1	-	1	-	-	-	3
ಪ್ರವರ್ಗ-3(ಎ)	1	-	-	1	-	-	-	2
ಪ್ರವರ್ಗ-3(ಬಿ)	1	1	1	-	1	-	-	4
ಸಾ.ಅ.	7	10	9	4	2	2	1-	35
ಒಟ್ಟು	15	20	16	9	5	4	1	70
2. ಅಡ್ವೋಕೇಟ್ ಜನರಲ್, ಬೆಂಗಳೂರು, ಹುದ್ದೆಗಳ ಸಂಖ್ಯೆ-03								
ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ.	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ.	-	-	-	-	-	-	-	-
ಪ.ಪಂ.	-	-	-	-	-	-	-	-
ಪ್ರವರ್ಗ-1	1	-	-	-	-	-	-	1
ಪ್ರ-2(ಎ)	-	-	-	-	-	-	-	-
ಪ್ರ-2(ಬಿ)	-	-	-	-	-	-	-	-
ಪ್ರ-3(ಎ)	-	-	-	-	-	-	-	-
ಪ್ರ-3(ಬಿ)	-	-	-	-	-	-	-	-
ಸಾ.ಅ.	-	1	1	-	-	-	-	2
ಒಟ್ಟು	1	1	1	-	-	-	-	3
3. ಕರ್ನಾಟಕ ಲೋಕಾಯುಕ್ತ, ಬೆಂಗಳೂರು, ಹುದ್ದೆಗಳ ಸಂಖ್ಯೆ-07								
ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ.	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ.	-	-	1	-	-	-	-	1
ಪ.ಪಂ.	-	-	-	-	-	-	-	-
ಪ್ರವರ್ಗ-1	-	-	-	-	-	-	-	-
ಪ್ರ-2(ಎ)	-	1	-	-	-	-	-	1
ಪ್ರ-2(ಬಿ)	-	-	-	-	-	-	-	-

ಪ್ರ-3(ಎ)	1	-	-	-	-	-	-	1
ಪ್ರ-3(ಬಿ)	1	-	-	-	-	-	-	1
ಸಾ.ಅ.	1	1	1	-	-	-	-	3
ಒಟ್ಟು	3	2	2	-	-	-	-	7
4. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಂಗಳೂರು, ಹುದ್ದೆಗಳ ಸಂಖ್ಯೆ-224								
ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ.	ಕ'ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ.	7	10	9	3	2	1	2-	34
ಪ.ಪಂ.	2	2	2	-	-	-	1-	7
ಪ್ರವರ್ಗ-1	2	3	3	-	-	-	1-	9
ಪ್ರವರ್ಗ-2(ಎ)	7	10	9	3	1	1	2-	33
ಪ್ರವರ್ಗ-2(ಬಿ)	2	3	3	-	-	-	1-	9
ಪ್ರವರ್ಗ-3(ಎ)	2	3	3	-	-	-	1-	9
ಪ್ರವರ್ಗ-3(ಬಿ)	3	3	3	1	-	-	1-	11
ಸಾ.ಅ.	23	34	28	11	5	5	6 (03-, 01 *, 01 **, 01 ***	112
ಒಟ್ಟು	48	68	60	18	8	7	15	224
5. ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯ, ಬೆಂಗಳೂರು, ಹುದ್ದೆಗಳ ಸಂಖ್ಯೆ-20								
ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ.	ಕ'ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ.	1	1	1	-	-	-	-	3
ಪ.ಪಂ.	1	-	-	-	-	-	-	1
ಪ್ರವರ್ಗ-1	1	-	-	-	-	-	-	1
ಪ್ರವರ್ಗ-2(ಎ)	1	1	-	-	-	-	-	2
ಪ್ರವರ್ಗ-2(ಬಿ)	1	-	-	-	-	-	-	1
ಪ್ರವರ್ಗ-3(ಎ)	1	-	-	-	-	-	-	1
ಪ್ರವರ್ಗ-3(ಬಿ)	1	-	-	-	-	-	-	1
ಸಾ.ಅ.	2	3	3	1	-	-	1-	10
ಒಟ್ಟು	9	5	4	1	-	-	1	20
6. ಸಹಕಾರ ಇಲಾಖೆ, ಬೆಂಗಳೂರು, ಹುದ್ದೆಗಳ ಸಂಖ್ಯೆ-05								
ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ.	ಕ'ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ.	-	-	-	-	-	-	-	-
ಪ.ಪಂ.	-	-	-	-	-	-	-	-
ಪ್ರವರ್ಗ-1	-	-	-	-	-	-	-	-
ಪ್ರ-2(ಎ)	1	-	-	-	-	-	-	1
ಪ್ರ-2(ಬಿ)	-	-	-	-	-	-	-	-
ಪ್ರ-3(ಎ)	-	1	-	-	-	-	-	1
ಪ್ರ-3(ಬಿ)	-	-	-	-	-	-	-	-
ಸಾ.ಅ.	-	1	1	-	-	-	1-	3
ಒಟ್ಟು	1	2	1	-	-	-	1	5

7. ಲಘುವ್ಯವಹಾರಗಳ ನ್ಯಾಯಾಲಯ, ಬೆಂಗಳೂರು, ಹುದ್ದೆಗಳ ಸಂಖ್ಯೆ-12								
ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ.	ಕ'ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ.	-	1	1	-	-	-	-	2
ಪ.ಪಂ.	-	-	-	-	-	-	-	-
ಪ್ರವರ್ಗ-1	1	-	-	-	-	-	-	1
ಪ್ರವರ್ಗ-2(ಎ)	1	1	-	-	-	-	-	2
ಪ್ರವರ್ಗ-2(ಬಿ)	1	-	-	-	-	-	-	1
ಪ್ರವರ್ಗ-3(ಎ)	-	-	-	-	-	-	-	-
ಪ್ರವರ್ಗ-3(ಬಿ)	-	-	-	-	-	-	-	-
ಸಾ.ಅ.	1	2	2	-	-	-	1-	6
ಒಟ್ಟು	4	4	3	-	-	-	1	12
8. ನಗರ ಸಿವಿಲ್ ನ್ಯಾಯಾಲಯ, ಬೆಂಗಳೂರು, ಹುದ್ದೆಗಳ ಸಂಖ್ಯೆ-57								
ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ.	ಕ'ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ.	1	2	2	1	1	1	1-	9
ಪ.ಪಂ.	-	-	-	-	-	-	1-	1
ಪ್ರವರ್ಗ-1	-	1	1	-	-	-	1-	3
ಪ್ರ.-2(ಎ)	-	3	2	1	1	1	1-	9
ಪ್ರ.-2(ಬಿ)	-	-	1	-	-	-	1-	2
ಪ್ರ.-3(ಎ)	-	1	-	-	-	-	1-	2
ಪ್ರ.-3(ಬಿ)	-	1	1	-	-	-	1-	3
ಸಾ.ಅ.	6	8	7	3	1	1	2 (01*, 01**)	28
ಒಟ್ಟು	7	16	14	5	3	3	9	57
9. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬಾಗಲಕೋಟೆ, ಹುದ್ದೆಗಳ ಸಂಖ್ಯೆ-12								
ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ.	ಕ'ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ.	-	1	1	-	-	-	1-	3
ಪ.ಪಂ.	-	-	-	-	-	-	-	-
ಪ್ರವರ್ಗ-1	-	1	-	-	-	-	-	1
ಪ್ರವರ್ಗ-2(ಎ)	-	1	-	-	-	-	1-	2
ಪ್ರವರ್ಗ-2(ಬಿ)	-	-	-	-	-	-	-	-
ಪ್ರವರ್ಗ-3(ಎ)	-	-	-	-	-	-	-	-
ಪ್ರವರ್ಗ-3(ಬಿ)	-	-	-	-	-	-	-	-
ಸಾ.ಅ.	-	2	2	-	1	1	-	6
ಒಟ್ಟು	-	5	3	-	1	1	2	12
10. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬೆಳಗಾವಿ, ಹುದ್ದೆಗಳ ಸಂಖ್ಯೆ-54								
ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ.	ಕ'ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ.	1	2	2	1	1	1	-	8
ಪ.ಪಂ.	-	-	1	-	-	-	1-	2

ಪ್ರವರ್ಗ-1	-	1	-	-	-	-	1-	2
ಪ್ರವರ್ಗ-2(ಎ)	1	2	2	1	1	-	-	7
ಪ್ರವರ್ಗ-2(ಬಿ)	-	1	1	-	-	-	1-	3
ಪ್ರವರ್ಗ-3(ಎ)	-	-	1	-	-	-	1-	2
ಪ್ರವರ್ಗ-3(ಬಿ)	-	1	1	-	-	-	1-	3
ಸಾ.ಅ.	5	8	7	3	2	1	1 **	27
ಒಟ್ಟು	7	15	15	5	4	2	6	54

11. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬಳ್ಳಾರಿ, ಹುದ್ದೆಗಳ ಸಂಖ್ಯೆ-10

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ.	ಕ'ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ.	-	1	-	-	-	-	1-	2
ಪ.ಪಂ.	-	-	-	-	-	-	-	-
ಪ್ರವರ್ಗ-1	-	-	-	-	-	-	-	-
ಪ್ರವರ್ಗ-2(ಎ)	-	1	1	-	-	-	1-	3
ಪ್ರವರ್ಗ-2(ಬಿ)	-	-	-	-	-	-	-	-
ಪ್ರವರ್ಗ-3(ಎ)	-	-	-	-	-	-	-	-
ಪ್ರವರ್ಗ-3(ಬಿ)	-	-	-	-	-	-	-	-
ಸಾ.ಅ.	1	2	1	-	1	-	-	5
ಒಟ್ಟು	1	4	2	-	1	-	2	10

12. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬೀದರ್, ಹುದ್ದೆಗಳ ಸಂಖ್ಯೆ-12

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ.	ಕ'ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ.	-	1	-	-	-	-	1-	2
ಪ.ಪಂ.	-	-	-	-	-	-	-	-
ಪ್ರವರ್ಗ-1	-	-	-	-	-	-	-	-
ಪ್ರವರ್ಗ-2(ಎ)	-	-	1	-	-	-	1-	2
ಪ್ರವರ್ಗ-2(ಬಿ)	-	-	-	-	-	-	-	-
ಪ್ರವರ್ಗ-3(ಎ)	1	-	-	-	-	-	-	1
ಪ್ರವರ್ಗ-3(ಬಿ)	1	-	-	-	-	-	-	1
ಸಾ.ಅ.	1	1	2	1	1	-	-	6
ಒಟ್ಟು	3	2	3	1	1	-	2	12

13. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬಿಜಾಪುರ, ಹುದ್ದೆಗಳ ಸಂಖ್ಯೆ-12

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ.	ಕ'ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ.	1	-	1	-	-	-	-	2
ಪ.ಪಂ.	-	1	-	-	-	-	-	1
ಪ್ರವರ್ಗ-1	-	-	-	-	-	-	-	-
ಪ್ರವರ್ಗ-2(ಎ)	-	-	1	-	-	-	-	1
ಪ್ರವರ್ಗ-2(ಬಿ)	-	1	-	-	-	-	-	1
ಪ್ರವರ್ಗ-3(ಎ)	-	-	-	-	-	-	-	-
ಪ್ರವರ್ಗ-3(ಬಿ)	-	1	-	-	-	-	-	1

ಸಾ.ಅ.	1	1	1	1	-	1	1-	6
ಒಟ್ಟು	2	4	3	1	-	1	1	12
14. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಚಾಮರಾಜನಗರ, ಹುದ್ದೆಗಳ ಸಂಖ್ಯೆ-06								
ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ.	ಕ'ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ.	-	-	-	-	-	-	1-	1
ಪ.ಪಂ.	-	-	-	-	-	-	-	-
ಪ್ರವರ್ಗ-1	-	-	-	-	-	-	-	-
ಪ್ರವರ್ಗ-2(ಎ)	-	-	1	-	-	-	-	1
ಪ್ರವರ್ಗ-2(ಬಿ)	-	-	-	-	-	-	-	-
ಪ್ರವರ್ಗ-3(ಎ)	-	-	-	-	-	-	-	-
ಪ್ರವರ್ಗ-3(ಬಿ)	1	-	-	-	-	-	-	1
ಸಾ.ಅ.	1	-	1	1	-	-	-	3
ಒಟ್ಟು	2	-	2	1	-	-	1	6
15. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಚಿಕ್ಕಬಳ್ಳಾಪುರ, ಹುದ್ದೆಗಳ ಸಂಖ್ಯೆ-13								
ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ.	ಕ'ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ.	1	1	-	-	-	-	-	2
ಪ.ಪಂ.	1	-	-	-	-	-	-	1
ಪ್ರವರ್ಗ-1	1	-	-	-	-	-	-	1
ಪ್ರವರ್ಗ-2(ಎ)	1	1	-	-	-	-	-	2
ಪ್ರವರ್ಗ-2(ಬಿ)	1	-	-	-	-	-	-	1
ಪ್ರವರ್ಗ-3(ಎ)	-	-	-	-	-	-	-	-
ಪ್ರವರ್ಗ-3(ಬಿ)	-	-	-	-	-	-	-	-
ಸಾ.ಅ.	1	2	2	-	-	-	1-	6
ಒಟ್ಟು	6	4	2	-	-	-	1	13
16. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಚಿಕ್ಕಮಗಳೂರು, ಹುದ್ದೆಗಳ ಸಂಖ್ಯೆ-11								
ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ.	ಕ'ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ.	-	1	1	-	-	-	-	2
ಪ.ಪಂ.	-	-	-	-	-	-	-	-
ಪ್ರವರ್ಗ-1	-	1	-	-	-	-	-	1
ಪ್ರವರ್ಗ-2(ಎ)	-	1	-	-	-	-	1-	2
ಪ್ರವರ್ಗ-2(ಬಿ)	-	-	-	-	-	-	-	-
ಪ್ರವರ್ಗ-3(ಎ)	-	-	-	-	-	-	-	-
ಪ್ರವರ್ಗ-3(ಬಿ)	-	-	-	-	-	-	-	-
ಸಾ.ಅ.	-	2	2	-	1	1	-	6
ಒಟ್ಟು	-	5	3	-	1	1	1	11
17. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಚಿತ್ರದುರ್ಗ, ಹುದ್ದೆಗಳ ಸಂಖ್ಯೆ-08								
ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ.	ಕ'ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ.	-	-	1	-	-	-	-	1

ಪ.ಪಂ.	-	-	-	-	-	-	-	-
ಪ್ರವರ್ಗ-1	-	1	-	-	-	-	-	1
ಪ್ರ-2(ಎ)	-	1	-	-	-	-	-	1
ಪ್ರ-2(ಬಿ)	-	1	-	-	-	-	-	1
ಪ್ರ-3(ಎ)	-	-	-	-	-	-	-	-
ಪ್ರ-3(ಬಿ)	-	-	-	-	-	-	-	-
ಸಾ.ಅ.	-	2	1	-	-	1	-	4
ಒಟ್ಟು	-	5	2	-	-	1	-	8

18. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಧಾರವಾಡ, ಹುದ್ದೆಗಳ ಸಂಖ್ಯೆ-08

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ.	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ.	-	-	1	-	-	-	-	1
ಪ.ಪಂ.	-	-	-	-	-	-	-	-
ಪ್ರವರ್ಗ-1	-	-	-	-	-	-	-	-
ಪ್ರವರ್ಗ-2(ಎ)	-	1	-	-	-	-	-	1
ಪ್ರವರ್ಗ-2(ಬಿ)	1	-	-	-	-	-	-	1
ಪ್ರವರ್ಗ-3(ಎ)	1	-	-	-	-	-	-	1
ಪ್ರವರ್ಗ-3(ಬಿ)	-	-	-	-	-	-	-	-
ಸಾ.ಅ.	1	1	2	-	-	-	-	4
ಒಟ್ಟು	3	2	3	-	-	-	-	8

19. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ದಾವಣಗೆರೆ, ಹುದ್ದೆಗಳ ಸಂಖ್ಯೆ-17

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ.	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ.	-	1	1	-	-	-	1-	3
ಪ.ಪಂ.	-	-	-	-	-	-	-	-
ಪ್ರವರ್ಗ-1	-	1	-	-	-	-	-	1
ಪ್ರ-2(ಎ)	-	1	1	-	-	-	1-	3
ಪ್ರ-2(ಬಿ)	-	1	-	-	-	-	-	1
ಪ್ರ-3(ಎ)	-	-	-	-	-	-	-	-
ಪ್ರ-3(ಬಿ)	-	-	-	-	-	-	-	-
ಸಾ.ಅ.	1	3	2	1	1	1	-	9
ಒಟ್ಟು	1	7	4	1	1	1	2	17

20. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಗದಗ, ಹುದ್ದೆಗಳ ಸಂಖ್ಯೆ-07

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ.	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ.	-	-	1	-	-	-	-	1
ಪ.ಪಂ.	-	-	-	-	-	-	-	-
ಪ್ರವರ್ಗ-1	-	-	-	-	-	-	-	-
ಪ್ರವರ್ಗ-2(ಎ)	-	1	-	-	-	-	-	1
ಪ್ರವರ್ಗ-2(ಬಿ)	-	-	-	-	-	-	-	-
ಪ್ರವರ್ಗ-3(ಎ)	1	-	-	-	-	-	-	1

ಪ್ರವರ್ಗ-3(ಬಿ)	1	-	-	-	-	-	-	1
ಸಾ.ಅ.	1	1	1	-	-	-	-	3
ಒಟ್ಟು	3	2	2	-	-	-	-	7
21. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಗುಲ್ಬರ್ಗಾ, ಹುದ್ದೆಗಳ ಸಂಖ್ಯೆ-14								
ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ.	ಕ'ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ.	1	-	-	1	-	-	-	2
ಪ.ಪಂ.	-	-	-	-	-	-	-	-
ಪ್ರವರ್ಗ-1	-	-	1	-	-	-	-	1
ಪ್ರವರ್ಗ-2(ಎ)	-	-	1	1	-	-	-	2
ಪ್ರವರ್ಗ-2(ಬಿ)	-	-	1	-	-	-	-	1
ಪ್ರವರ್ಗ-3(ಎ)	-	-	-	-	-	-	-	-
ಪ್ರವರ್ಗ-3(ಬಿ)	-	-	1	-	-	-	-	1
ಸಾ.ಅ.	2	2	2	1	-	-	-	7
ಒಟ್ಟು	3	2	6	3	-	-	-	14
22. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಹಾಸನ, ಹುದ್ದೆಗಳ ಸಂಖ್ಯೆ-17								
ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ.	ಕ'ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ.	1	-	1	-	-	-	-	2
ಪ.ಪಂ.	-	1	-	-	-	-	-	1
ಪ್ರವರ್ಗ-1	-	1	-	-	-	-	-	1
ಪ್ರವರ್ಗ-2(ಎ)	1	-	1	-	-	-	-	2
ಪ್ರವರ್ಗ-2(ಬಿ)	-	1	-	-	-	-	-	1
ಪ್ರವರ್ಗ-3(ಎ)	-	-	-	-	-	-	-	-
ಪ್ರವರ್ಗ-3(ಬಿ)	-	1	-	-	-	-	-	1
ಸಾ.ಅ.	1	3	2	1	-	1	1-	9
ಒಟ್ಟು	3	7	4	1	-	1	1	17
23. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಹಾವೇರಿ, ಹುದ್ದೆಗಳ ಸಂಖ್ಯೆ-14								
ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ.	ಕ'ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ.	-	1	1	-	-	-	1-	3
ಪ.ಪಂ.	-	-	-	-	-	-	-	-
ಪ್ರವರ್ಗ-1	-	1	-	-	-	-	-	1
ಪ್ರವರ್ಗ-2(ಎ)	-	1	1	-	-	-	1-	3
ಪ್ರವರ್ಗ-2(ಬಿ)	-	-	-	-	-	-	-	-
ಪ್ರವರ್ಗ-3(ಎ)	-	-	-	-	-	-	-	-
ಪ್ರವರ್ಗ-3(ಬಿ)	-	-	-	-	-	-	-	-
ಸಾ.ಅ.	1	2	2	1	1	-	-	7
ಒಟ್ಟು	1	5	4	1	1	-	2	14

24. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕೊಪ್ಪಳ, ಹುದ್ದೆಗಳ ಸಂಖ್ಯೆ-07

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ.	ಕ'ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ.	-	1	-	-	-	-	-	1
ಪ.ಪಂ.	-	-	-	-	-	-	-	-
ಪ್ರವರ್ಗ-1	-	-	-	-	-	-	-	-
ಪ್ರವರ್ಗ-2(ಎ)	1	-	-	-	-	-	-	1
ಪ್ರವರ್ಗ-2(ಬಿ)	1	-	-	-	-	-	-	1
ಪ್ರವರ್ಗ-3(ಎ)	-	-	-	-	-	-	-	-
ಪ್ರವರ್ಗ-3(ಬಿ)	-	-	-	-	-	-	-	-
ಸಾ.ಅ.	-	1	2	-	-	-	1-	4
ಒಟ್ಟು	2	2	2	-	-	-	1	7

25. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕೋಲಾರ, ಹುದ್ದೆಗಳ ಸಂಖ್ಯೆ-08

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ.	ಕ'ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ.	-	1	-	-	-	-	1-	2
ಪ.ಪಂ.	-	-	-	-	-	-	-	-
ಪ್ರವರ್ಗ-1	-	-	-	-	-	-	-	-
ಪ್ರವರ್ಗ-2(ಎ)	-	-	1	-	-	-	1-	2
ಪ್ರವರ್ಗ-2(ಬಿ)	-	-	-	-	-	-	-	-
ಪ್ರವರ್ಗ-3(ಎ)	-	-	-	-	-	-	-	-
ಪ್ರವರ್ಗ-3(ಬಿ)	-	-	-	-	-	-	-	-
ಸಾ.ಅ.	1	1	1	1	-	-	-	4
ಒಟ್ಟು	1	2	2	1	-	-	2	8

26. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಉತ್ತರ ಕನ್ನಡ (ಕಾರವಾರ), ಹುದ್ದೆಗಳ ಸಂಖ್ಯೆ-10

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ.	ಕ'ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ.	-	1	-	-	-	-	-	1
ಪ.ಪಂ.	-	-	-	-	-	-	-	-
ಪ್ರವರ್ಗ-1	-	-	-	-	-	-	-	-
ಪ್ರವರ್ಗ-2(ಎ)	1	1	-	-	-	-	-	2
ಪ್ರವರ್ಗ-2(ಬಿ)	-	-	-	-	-	-	-	-
ಪ್ರವರ್ಗ-3(ಎ)	-	1	-	-	-	-	-	1
ಪ್ರವರ್ಗ-3(ಬಿ)	-	1	-	-	-	-	-	1
ಸಾ.ಅ.	-	2	2	-	-	-	1-	5
ಒಟ್ಟು	1	6	2	-	-	-	1	10

27. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಮೈಸೂರು, ಹುದ್ದೆಗಳ ಸಂಖ್ಯೆ-24

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ.	ಕ'ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ.	1	1	1	-	-	-	-	3
ಪ.ಪಂ.	-	1	-	-	-	-	-	1
ಪ್ರವರ್ಗ-1	-	-	1	-	-	-	-	1
ಪ್ರವರ್ಗ-2(ಎ)	1	1	2	-	-	-	-	4
ಪ್ರವರ್ಗ-2(ಬಿ)	-	1	-	-	-	-	-	1

ಪ್ರವರ್ಗ-3(ಎ)	-	1	-	-	-	-	-	1
ಪ್ರವರ್ಗ-3(ಬಿ)	-	1	-	-	-	-	-	1
ಸಾ.ಅ.	2	4	3	1	-	-	2-	12
ಒಟ್ಟು	4	10	7	1	-	-	2	24
28. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಮಂಡ್ಯ ಹುದ್ದೆಗಳ ಸಂಖ್ಯೆ-13								
ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ.	ಕ'ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ.	1	1	-	-	-	-	-	2
ಪ.ಪಂ.	-	1	-	-	-	-	-	1
ಪ್ರವರ್ಗ-1	-	-	-	-	-	-	-	-
ಪ್ರವರ್ಗ-2(ಎ)	1	-	-	-	-	-	-	1
ಪ್ರವರ್ಗ-2(ಬಿ)	-	-	-	-	-	-	-	-
ಪ್ರವರ್ಗ-3(ಎ)	-	1	-	-	-	-	-	1
ಪ್ರವರ್ಗ-3(ಬಿ)	-	1	-	-	-	-	-	1
ಸಾ.ಅ.	1	2	1	1	-	-	2-	7
ಒಟ್ಟು	3	6	1	1	-	-	2	13
29. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕೊಡಗು (ಮಡಿಕೇರಿ), ಹುದ್ದೆಗಳ ಸಂಖ್ಯೆ-12								
ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ.	ಕ'ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ.	-	1	-	-	-	-	1-	2
ಪ.ಪಂ.	-	-	-	-	-	-	-	-
ಪ್ರವರ್ಗ-1	-	1	-	-	-	-	-	1
ಪ್ರ.-2(ಎ)	-	1	1	-	-	-	1-	3
ಪ್ರ.-2(ಬಿ)	-	-	-	-	-	-	-	-
ಪ್ರ-3(ಎ)	-	-	-	-	-	-	-	-
ಪ್ರ.-3(ಬಿ)	-	-	-	-	-	-	-	-
ಸಾ.ಅ.	1	2	1	1	1	-	-	6
ಒಟ್ಟು	1	5	2	1	1	-	2	12
30. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ದಕ್ಷಿಣ ಕನ್ನಡ (ಮಂಗಳೂರು), ಹುದ್ದೆಗಳ ಸಂಖ್ಯೆ-15								
ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ.	ಕ'ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ.	-	-	1	1	-	-	-	2
ಪ.ಪಂ.	-	-	-	-	-	-	-	-
ಪ್ರವರ್ಗ-1	-	-	1	-	-	-	-	1
ಪ್ರವರ್ಗ-2(ಎ)	-	1	1	1	-	-	-	3
ಪ್ರವರ್ಗ-2(ಬಿ)	-	-	1	-	-	-	-	1
ಪ್ರವರ್ಗ-3(ಎ)	-	-	-	-	-	-	-	-
ಪ್ರವರ್ಗ-3(ಬಿ)	-	-	1	-	-	-	-	1
ಸಾ.ಅ.	2	2	2	1	-	-	-	7
ಒಟ್ಟು	2	3	7	3	-	-	-	15

31. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ರಾಯಚೂರು, ಹುದ್ದೆಗಳ ಸಂಖ್ಯೆ-05								
ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ.	ಕ'ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ.	-	-	-	-	-	-	-	-
ಪ.ಪಂ.	-	-	-	-	-	-	-	-
ಪ್ರವರ್ಗ-1	-	-	-	-	-	-	-	-
ಪ್ರವರ್ಗ-2(ಎ)	-	-	1	-	-	-	-	1
ಪ್ರವರ್ಗ-2(ಬಿ)	-	-	-	-	-	-	-	-
ಪ್ರವರ್ಗ-3(ಎ)	1	-	-	-	-	-	-	1
ಪ್ರವರ್ಗ-3(ಬಿ)	1	-	-	-	-	-	-	1
ಸಾ.ಅ.	-	-	1	1	-	-	-	2
ಒಟ್ಟು	2	-	2	1	-	-	-	5
32. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ರಾಮನಗರ, ಹುದ್ದೆಗಳ ಸಂಖ್ಯೆ-05								
ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ.	ಕ'ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ.	-	-	1	-	-	-	-	1
ಪ.ಪಂ.	-	-	-	-	-	-	-	-
ಪ್ರವರ್ಗ-1	-	-	-	-	-	-	-	-
ಪ್ರವರ್ಗ-2(ಎ)	-	1	-	-	-	-	-	1
ಪ್ರವರ್ಗ-2(ಬಿ)	-	-	-	-	-	-	-	-
ಪ್ರವರ್ಗ-3(ಎ)	1	-	-	-	-	-	-	1
ಪ್ರವರ್ಗ-3(ಬಿ)	-	-	-	-	-	-	-	-
ಸಾ.ಅ.	1	1	-	-	-	-	-	2
ಒಟ್ಟು	2	2	1	-	-	-	-	5
33. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಶಿವಮೊಗ್ಗ, ಹುದ್ದೆಗಳ ಸಂಖ್ಯೆ-15								
ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ.	ಕ'ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ.	1	1	1	-	-	-	-	3
ಪ.ಪಂ.	-	-	-	-	-	-	-	-
ಪ್ರವರ್ಗ-1	-	-	-	-	-	-	-	-
ಪ್ರವರ್ಗ-2(ಎ)	1	1	-	-	-	-	-	2
ಪ್ರವರ್ಗ-2(ಬಿ)	-	-	-	-	-	-	-	-
ಪ್ರವರ್ಗ-3(ಎ)	-	1	-	-	-	-	-	1
ಪ್ರವರ್ಗ-3(ಬಿ)	-	1	-	-	-	-	-	1
ಸಾ.ಅ.	2	2	2	1	-	-	1-	8
ಒಟ್ಟು	4	6	3	1	-	-	1	15
34. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ತುಮಕೂರು, ಹುದ್ದೆಗಳ ಸಂಖ್ಯೆ-22								
ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ.	ಕ'ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ.	1	1	2	-	-	-	-	4
ಪ.ಪಂ.	-	1	-	-	-	-	-	1
ಪ್ರವರ್ಗ-1	-	-	-	-	-	-	-	-

ಪ್ರವರ್ಗ-2(ಎ)	1	1	1	-	-	-	-	3
ಪ್ರವರ್ಗ-2(ಬಿ)	-	1	-	-	-	-	-	1
ಪ್ರವರ್ಗ-3(ಎ)	-	1	-	-	-	-	-	1
ಪ್ರವರ್ಗ-3(ಬಿ)	-	1	-	-	-	-	-	1
ಸಾ.ಅ.	1	3	3	1	-	1	2-	11
ಒಟ್ಟು	3	9	6	1	-	1	2	22

35. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಉಡುಪಿ, ಹುದ್ದೆಗಳ ಸಂಖ್ಯೆ-04

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ.	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ.	-	-	-	-	-	-	1-	1
ಪ.ಪಂ.	-	-	-	-	-	-	-	-
ಪ್ರವರ್ಗ-1	-	-	-	-	-	-	-	-
ಪ್ರವರ್ಗ-2(ಎ)	-	-	-	-	-	-	1-	1
ಪ್ರವರ್ಗ-2(ಬಿ)	-	-	-	-	-	-	-	-
ಪ್ರವರ್ಗ-3(ಎ)	-	-	-	-	-	-	-	-
ಪ್ರವರ್ಗ-3(ಬಿ)	-	-	-	-	-	-	-	-
ಸಾ.ಅ.	-	1	1	-	-	-	-	2
ಒಟ್ಟು	-	1	1	-	-	-	2	4

36. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಯಾದಗಿರಿ, ಹುದ್ದೆಗಳ ಸಂಖ್ಯೆ-05

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ.	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ.	1	-	-	-	-	-	-	1
ಪ.ಪಂ.	1	-	-	-	-	-	-	1
ಪ್ರವರ್ಗ-1	1	-	-	-	-	-	-	1
ಪ್ರವರ್ಗ-2(ಎ)	-	-	-	-	-	-	-	-
ಪ್ರವರ್ಗ-2(ಬಿ)	-	-	-	-	-	-	-	-
ಪ್ರವರ್ಗ-3(ಎ)	-	-	-	-	-	-	-	-
ಪ್ರವರ್ಗ-3(ಬಿ)	-	-	-	-	-	-	-	-
ಸಾ.ಅ.	1	1	-	-	-	-	-	2
ಒಟ್ಟು	4	1	-	-	-	-	-	5

ವಿ.ಸೂ:- * ಕುಷ್ಠರೋಗದಿಂದ ಗುಣಮುಖರಾದವರು, ** ಶ್ರವಣದೋಷವುಳ್ಳವರು, *** ಮಾನಸಿಕ ಅಸ್ವಸ್ಥತೆ ಹೊಂದಿರುವ ಅಂಗವಿಕಲ ಅಭ್ಯರ್ಥಿಗಳಿಗೆ ಹುದ್ದೆಗಳನ್ನು ಮೀಸಲಿರಿಸಿದೆ.

ಅನುಬಂಧ-2

ಕಿರಿಯ ಸಹಾಯಕರ/ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ವರ್ಗೀಕರಣ

1. ಕರ್ನಾಟಕ ಸರ್ಕಾರದ ಸಚಿವಾಲಯ, ವಿಧಾನ ಸೌಧ, ಬೆಂಗಳೂರು- 150 ಹುದ್ದೆಗಳು

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ.	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ.	04	07	05	03	01	01	02	23
ಪ.ಪಂ.	01	01	01	01	-	-	-	04
ಪ್ರ-1	01	02	02	-	01	-	-	06
ಪ್ರ-2(ಎ)	04	07	05	02	01	02	02	23

ಪ್ರ-೨(ಬಿ)	01	02	02	-	01	-	-	06
ಪ್ರ-೩(ಎ)	-	02	02	-	01	01	-	06
ಪ್ರ-೩(ಬಿ)	-	02	02	-	01	01	01	07
ಸಾ.ಅ	14	23	19	07	04	04	02 (01*, 01**) 02 -	75
ಒಟ್ಟು	25	46	38	13	10	09	09	150

01*-ಕುಷ್ಠರೋಗದಿಂದ ಗುಣಮುಖರಾದ ಅಭ್ಯರ್ಥಿಗಳು, 01**-ತೃವಣಿ ದೋಷ ವೈಕಲ್ಯತೆಯ ಅಭ್ಯರ್ಥಿಗಳು

1. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬೆಂಗಳೂರು ಗ್ರಾಮಾಂತರ- 27 ಹುದ್ದೆಗಳು

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ	01	01	01	-	01	-	-	04
ಪ.ಪಂ	-	-	01	-	-	-	-	01
ಪ್ರ-1	-	-	-	-	-	-	01	01
ಪ್ರ-2(ಎ)	01	01	01	01	-	-	-	04
ಪ್ರ-2(ಬಿ)	-	-	-	-	-	-	01	01
ಪ್ರ-3(ಎ)	-	-	01	-	-	-	-	01
ಪ್ರ-3(ಬಿ)	-	-	01	-	-	-	01	02
ಸಾ.ಅ	01	04	03	01	01	01	02	13
ಒಟ್ಟು	03	06	08	02	02	01	05	27

3. ನಗರ ಸಿವಿಲ್ ನ್ಯಾಯಾಲಯ, ಬೆಂಗಳೂರು- 120 ಹುದ್ದೆಗಳು

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ	03	06	05	01	01	01	01	18
ಪ.ಪಂ	01	02	01	-	-	-	-	04
ಪ್ರ-1	01	01	02	01	-	-	-	05
ಪ್ರ-2(ಎ)	03	05	05	01	01	01	01	17
ಪ್ರ-2(ಬಿ)	01	01	02	01	-	-	-	05
ಪ್ರ-3(ಎ)	01	01	02	01	-	-	-	05
ಪ್ರ-3(ಬಿ)	02	02	01	01	-	-	-	06
ಸಾ.ಅ	12	18	15	06	03	03	03	60
ಒಟ್ಟು	24	36	33	12	05	05	05	120

4. ಅಡ್ವೋಕೇಟ್ ಜನರಲ್‌ರವರ ಕಛೇರಿ, ಬೆಂಗಳೂರು- 03 ಹುದ್ದೆಗಳು

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ	-	-	-	-	-	-	-	-
ಪ.ಪಂ	01	-	-	-	-	-	-	01
ಪ್ರ-1	01	-	-	-	-	-	-	01
ಪ್ರ-2(ಎ)	-	-	-	-	-	-	-	-
ಪ್ರ-2(ಬಿ)	-	-	-	-	-	-	-	-
ಪ್ರ-3(ಎ)	-	-	-	-	-	-	-	-
ಪ್ರ-3(ಬಿ)	-	-	-	-	-	-	-	-

ಸಾ.ಅ	-	01	-	-	-	-	-	01
ಒಟ್ಟು	02	01	-	-	-	-	-	03

5. ಲಘು ವ್ಯವಹಾರಗಳ ನ್ಯಾಯಾಲಯ, ಬೆಂಗಳೂರು- 25 ಹುದ್ದೆಗಳು

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ	-	02	01	-	-	-	01	04
ಪ.ಪಂ	-	-	-	-	-	-	-	-
ಪ್ರ-1	-	01	-	-	-	-	-	01
ಪ್ರ-2(ಎ)	-	02	01	-	-	-	01	04
ಪ್ರ-2(ಬಿ)	01	-	-	-	-	-	-	01
ಪ್ರ-3(ಎ)	01	-	-	-	-	-	-	01
ಪ್ರ-3(ಬಿ)	01	-	-	-	-	-	-	01
ಸಾ.ಅ	02	04	04	01	01	-	01	13
ಒಟ್ಟು	05	09	06	01	01	-	03	25

6. ಎನ್.ಸಿ.ಸಿ. ನಿರ್ದೇಶನಾಲಯ, ಬೆಂಗಳೂರು - 23 ಹುದ್ದೆಗಳು

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ	-	02	01	-	-	-	01*	04
ಪ.ಪಂ	-	-	-	-	-	-	-	-
ಪ್ರ-1	01	-	-	-	-	-	-	01
ಪ್ರ-2(ಎ)	01	01	01	-	-	-	01*	04
ಪ್ರ-2(ಬಿ)	01	-	-	-	-	-	-	01
ಪ್ರ-3(ಎ)	01	-	-	-	-	-	-	01
ಪ್ರ-3(ಬಿ)	01	-	-	-	-	-	-	01
ಸಾ.ಅ	02	03	04	01	-	-	01*	11
ಒಟ್ಟು	07	06	06	01	-	-	03	23

* ಸಾ.ಅ./ಪ.ಜಾ./ಪ್ರ-2ಎ ಮೀಸಲಾತಿಯಡಿ ತಲಾ 01 ಹುದ್ದೆಯನ್ನು ಅಂಗವಿಕಲರಿಗೆ ಮೀಸಲಿರಿಸಿದ್ದು, ದಿನಾಂಕ: 29-11-2002ರ ಅಧಿಸೂಚನೆಯ ಅನುಬಂಧದಲ್ಲಿ 04 ಮತ್ತು 24ನೇ ಬಿಂದುವನ್ನು ದೃಷ್ಟಿಮೋಷವುಳ್ಳವರಿಗೆ ಗುರುತಿಸಿದ್ದು, ಈ ಇಲಾಖೆಯಲ್ಲಿ ಮೇಲ್ಕಂಡ ವೈಕಲ್ಯತೆಯ ಹುದ್ದೆಗಳನ್ನು ಗುರುತಿಸಿಲ್ಲದಿರುವುದರಿಂದ, ಈ ಹುದ್ದೆಗಳಿಗೆ ಇತರೆ ವೈಕಲ್ಯತೆಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

7. ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಬೆಂಗಳೂರು - 03 ಹುದ್ದೆಗಳು

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ	01	-	-	-	-	-	-	01
ಪ.ಪಂ	01	-	-	-	-	-	-	01
ಪ್ರ-1	-	-	-	-	-	-	-	-
ಪ್ರ-2(ಎ)	-	-	-	-	-	-	-	-
ಪ್ರ-2(ಬಿ)	-	-	-	-	-	-	-	-
ಪ್ರ-3(ಎ)	-	-	-	-	-	-	-	-
ಪ್ರ-3(ಬಿ)	-	-	-	-	-	-	-	-
ಸಾ.ಅ	01	-	-	-	-	-	-	01
ಒಟ್ಟು	03	-	-	-	-	-	-	03

8. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬಾಗಲಕೋಟೆ - 32 ಹುದ್ದೆಗಳು

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ	01	02	01	-	01	-	-	05
ಪ.ಪಂ	-	-	01	-	-	-	-	01
ಪ್ರ-1	-	-	-	-	-	-	01	01
ಪ್ರ-2(ಎ)	01	02	01	-	01	-	-	05
ಪ್ರ-2(ಬಿ)	-	-	-	-	-	-	01	01
ಪ್ರ-3(ಎ)	-	-	01	-	-	-	01	02
ಪ್ರ-3(ಬಿ)	-	-	-	-	-	-	01	01
ಸಾ.ಅ	03	05	04	01	01	01	01	16
ಒಟ್ಟು	05	09	08	01	03	01	05	32

9. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬೆಳಗಾವಿ - 99 ಹುದ್ದೆಗಳು

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ	02	04	04	02	01	01	01	15
ಪ.ಪಂ	-	01	01	-	-	-	01	03
ಪ್ರ-1	-	01	02	-	-	-	01	04
ಪ್ರ-2(ಎ)	02	04	03	02	01	01	01	14
ಪ್ರ-2(ಬಿ)	-	01	02	-	-	-	01	04
ಪ್ರ-3(ಎ)	-	01	02	-	-	-	01	04
ಪ್ರ-3(ಬಿ)	01	01	02	-	-	-	01	05
ಸಾ.ಅ	10	15	13	05	03	02	02	50
ಒಟ್ಟು	15	28	29	09	05	04	09	99

10. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬಳ್ಳಾರಿ - 24 ಹುದ್ದೆಗಳು

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ	01	01	-	01	-	-	-	03
ಪ.ಪಂ	-	-	01	-	-	-	-	01
ಪ್ರ-1	-	-	01	-	-	-	-	01
ಪ್ರ-2(ಎ)	01	01	01	01	-	-	-	04
ಪ್ರ-2(ಬಿ)	-	-	01	-	-	-	-	01
ಪ್ರ-3(ಎ)	-	-	01	-	-	-	-	01
ಪ್ರ-3(ಬಿ)	-	-	01	-	-	-	-	01
ಸಾ.ಅ	02	04	03	01	01	01	-	12
ಒಟ್ಟು	04	06	09	03	01	01	-	24

11. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬೀದರ್ - 15 ಹುದ್ದೆಗಳು

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ	-	01	-	-	-	-	01	02
ಪ.ಪಂ	-	-	-	-	-	-	-	-
ಪ್ರ-1	-	01	-	-	-	-	-	01

ಪ್ರ-೨(ಎ)	-	01	01	-	-	-	01	03
ಪ್ರ-೨(ಬಿ)	-	-	-	-	-	-	-	-
ಪ್ರ-೩(ಎ)	01	-	-	-	-	-	-	01
ಪ್ರ-೩(ಬಿ)	01	-	-	-	-	-	-	01
ಸಾ.ಅ	01	02	02	01	01	-	-	07
ಒಟ್ಟು	03	05	03	01	01	-	02	15

12. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬಿಜಾಪುರ - 34 ಹುದ್ದೆಗಳು

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ	01	01	02	01	-	-	-	05
ಪ.ಪಂ	-	01	-	-	-	-	-	01
ಪ್ರ-1	-	-	01	-	-	-	-	01
ಪ್ರ-2(ಎ)	01	01	02	01	-	-	-	05
ಪ್ರ-2(ಬಿ)	-	01	01	-	-	-	-	02
ಪ್ರ-3(ಎ)	-	01	-	-	-	-	-	01
ಪ್ರ-3(ಬಿ)	-	01	01	-	-	-	-	02
ಸಾ.ಅ	04	05	04	02	-	01	01	17
ಒಟ್ಟು	06	11	11	04	-	01	01	34

13. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಚಾಮರಾಜನಗರ - 15 ಹುದ್ದೆಗಳು

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ	-	01	01	-	-	-	-	02
ಪ.ಪಂ	-	-	-	-	-	-	-	-
ಪ್ರ-1	-	-	-	-	-	-	-	-
ಪ್ರ-2(ಎ)	01	01	01	-	-	-	-	03
ಪ್ರ-2(ಬಿ)	-	-	-	-	-	-	-	-
ಪ್ರ-3(ಎ)	-	01	-	-	-	-	-	01
ಪ್ರ-3(ಬಿ)	-	01	-	-	-	-	-	01
ಸಾ.ಅ	02	03	02	-	-	-	01	08
ಒಟ್ಟು	03	07	04	-	-	-	01	15

14. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಚಿಕ್ಕಮಗಳೂರು - 21 ಹುದ್ದೆಗಳು

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ	-	01	01	01	-	-	-	03
ಪ.ಪಂ	-	-	-	-	-	-	-	-
ಪ್ರ-1	-	-	01	-	-	-	-	01
ಪ್ರ-2(ಎ)	01	01	01	-	-	-	-	03
ಪ್ರ-2(ಬಿ)	-	-	01	-	-	-	-	01
ಪ್ರ-3(ಎ)	-	01	-	-	-	-	-	01
ಪ್ರ-3(ಬಿ)	-	01	-	-	-	-	-	01
ಸಾ.ಅ	03	03	03	01	-	-	01	11
ಒಟ್ಟು	04	07	07	02	-	-	01	21

15. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಚಿಕ್ಕಬಳ್ಳಾಪುರ - 07 ಹುದ್ದೆಗಳು

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ	-	-	01	-	-	-	-	01
ಪ.ಪಂ	-	-	-	-	-	-	-	-
ಪ್ರ-1	-	-	-	-	-	-	-	-
ಪ್ರ-2(ಎ)	-	01	-	-	-	-	-	01
ಪ್ರ-2(ಬಿ)	01	-	-	-	-	-	-	01
ಪ್ರ-3(ಎ)	-	-	-	-	-	-	-	-
ಪ್ರ-3(ಬಿ)	-	-	-	-	-	-	-	-
ಸಾ.ಅ	01	02	01	-	-	-	-	04
ಒಟ್ಟು	02	03	02	-	-	-	-	07

16. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಚಿತ್ರದುರ್ಗ - 30 ಹುದ್ದೆಗಳು

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ	01	01	01	01	-	-	-	04
ಪ.ಪಂ	-	01	-	-	-	-	-	01
ಪ್ರ-1	-	-	01	-	-	-	-	01
ಪ್ರ-2(ಎ)	01	01	02	01	-	-	-	05
ಪ್ರ-2(ಬಿ)	-	-	01	-	-	-	-	01
ಪ್ರ-3(ಎ)	-	01	-	-	-	-	-	01
ಪ್ರ-3(ಬಿ)	-	01	01	-	-	-	-	02
ಸಾ.ಅ	03	05	03	02	-	-	02	15
ಒಟ್ಟು	05	10	09	04	-	-	02	30

17. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಧಾರವಾಡ - 26 ಹುದ್ದೆಗಳು

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ	01	01	01	-	-	-	-	03
ಪ.ಪಂ	-	-	01	-	-	-	-	01
ಪ್ರ-1	-	-	-	-	-	-	01	01
ಪ್ರ-2(ಎ)	01	01	01	01	-	-	-	04
ಪ್ರ-2(ಬಿ)	-	-	-	-	-	-	01	01
ಪ್ರ-3(ಎ)	-	-	01	-	-	-	-	01
ಪ್ರ-3(ಬಿ)	-	-	01	-	-	-	01	02
ಸಾ.ಅ	02	04	03	01	01	01	01	13
ಒಟ್ಟು	04	06	08	02	01	01	04	26

18. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಗದಗ್ - 20 ಹುದ್ದೆಗಳು

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ	-	01	01	01	-	-	-	03
ಪ.ಪಂ	-	-	-	-	-	-	-	-
ಪ್ರ-1	-	-	01	-	-	-	-	01

ಪ್ರ-೨(ಎ)	01	01	01	01	-	-	-	04
ಪ್ರ-೨(ಬಿ)	-	-	01	-	-	-	-	01
ಪ್ರ-೩(ಎ)	-	01	-	-	-	-	-	01
ಪ್ರ-೩(ಬಿ)	-	-	-	-	-	-	-	-
ಸಾ.ಅ	02	03	03	01	-	-	01	10
ಒಟ್ಟು	03	06	07	03	-	-	01	20

19. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಗುಲ್ಬರ್ಗಾ - 11 ಹುದ್ದೆಗಳು

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ	-	-	01	01	-	-	-	02
ಪ.ಪಂ	-	-	-	-	-	-	-	-
ಪ್ರ-1	-	-	01	-	-	-	-	01
ಪ್ರ-2(ಎ)	-	-	01	01	-	-	-	02
ಪ್ರ-2(ಬಿ)	-	-	01	-	-	-	-	01
ಪ್ರ-3(ಎ)	-	-	-	-	-	-	-	-
ಪ್ರ-3(ಬಿ)	-	-	-	-	-	-	-	-
ಸಾ.ಅ	02	01	01	01	-	-	-	05
ಒಟ್ಟು	02	01	05	03	-	-	-	11

20. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಹಾಸನ - 44 ಹುದ್ದೆಗಳು

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ	01	02	02	01	01	-	-	07
ಪ.ಪಂ	-	-	01	-	-	-	-	01
ಪ್ರ-1	-	-	01	-	-	-	01	02
ಪ್ರ-2(ಎ)	01	02	02	01	01	-	-	07
ಪ್ರ-2(ಬಿ)	-	-	01	-	-	-	01	02
ಪ್ರ-3(ಎ)	-	-	01	-	-	-	-	01
ಪ್ರ-3(ಬಿ)	-	-	01	-	-	-	01	02
ಸಾ.ಅ	04	07	06	02	01	01	01	22
ಒಟ್ಟು	06	11	15	04	03	01	04	44

21. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಹಾವೇರಿ - 18 ಹುದ್ದೆಗಳು

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ	01	01	01	-	-	-	-	03
ಪ.ಪಂ	-	01	-	-	-	-	-	01
ಪ್ರ-1	-	-	-	-	-	-	-	-
ಪ್ರ-2(ಎ)	01	01	01	-	-	-	-	03
ಪ್ರ-2(ಬಿ)	-	-	-	-	-	-	-	-
ಪ್ರ-3(ಎ)	-	01	-	-	-	-	-	01
ಪ್ರ-3(ಬಿ)	-	01	-	-	-	-	-	01
ಸಾ.ಅ	02	02	02	01	-	-	02	09
ಒಟ್ಟು	04	07	04	01	0	0	02	18

22. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕೋಲಾರ - 18 ಹುದ್ದೆಗಳು

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ	01	01	-	-	-	-	-	02
ಪ.ಪಂ	-	01	-	-	-	-	-	01
ಪ್ರ-1	-	-	-	-	-	-	-	-
ಪ್ರ-2(ಎ)	01	01	01	-	-	-	-	03
ಪ್ರ-2(ಬಿ)	-	01	-	-	-	-	-	01
ಪ್ರ-3(ಎ)	-	01	-	-	-	-	-	01
ಪ್ರ-3(ಬಿ)	-	01	-	-	-	-	-	01
ಸಾ.ಅ	01	03	02	01	-	-	02	09
ಒಟ್ಟು	03	09	03	01	-	-	02	18

23. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕೊಪ್ಪಳ - 15 ಹುದ್ದೆಗಳು

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ	-	01	01	-	-	-	01	03
ಪ.ಪಂ	-	-	-	-	-	-	-	-
ಪ್ರ-1	-	01	-	-	-	-	-	01
ಪ್ರ-2(ಎ)	-	01	01	-	-	-	01	03
ಪ್ರ-2(ಬಿ)	-	-	-	-	-	-	-	-
ಪ್ರ-3(ಎ)	-	-	-	-	-	-	-	-
ಪ್ರ-3(ಬಿ)	01	-	-	-	-	-	-	01
ಸಾ.ಅ	01	02	02	01	01	-	-	07
ಒಟ್ಟು	02	05	04	01	01	-	02	15

24. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕೊಡಗು, ಮಡಿಕೇರಿ - 21 ಹುದ್ದೆಗಳು

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ	01	01	01	-	-	-	-	03
ಪ.ಪಂ	-	01	-	-	-	-	-	01
ಪ್ರ-1	-	-	-	-	-	-	-	-
ಪ್ರ-2(ಎ)	01	01	01	-	-	-	-	03
ಪ್ರ-2(ಬಿ)	-	01	-	-	-	-	-	01
ಪ್ರ-3(ಎ)	-	01	-	-	-	-	-	01
ಪ್ರ-3(ಬಿ)	-	01	-	-	-	-	-	01
ಸಾ.ಅ	02	03	02	01	-	01	02	11
ಒಟ್ಟು	04	09	04	01	-	01	02	21

25. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಮಂಡ್ಯ - 27 ಹುದ್ದೆಗಳು

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ	-	01	02	-	01	-	-	04
ಪ.ಪಂ	-	-	-	-	-	-	01	01
ಪ್ರ-1	-	01	-	-	-	-	01	02

ಪ್ರ-೨(ಎ)	-	01	01	-	01	-	-	03
ಪ್ರ-೨(ಬಿ)	-	-	-	-	-	-	01	01
ಪ್ರ-೩(ಎ)	-	-	-	-	-	-	01	01
ಪ್ರ-೩(ಬಿ)	-	01	-	-	-	-	01	02
ಸಾ.ಅ	03	04	03	02	-	-	01	13
ಒಟ್ಟು	03	08	06	02	02	-	06	27

26. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಮೈಸೂರು - 73 ಹುದ್ದೆಗಳು

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ	01	03	02	02	01	01	01	11
ಪ.ಪಂ	01	-	01	-	-	-	-	02
ಪ್ರ-1	01	01	01	-	-	-	-	03
ಪ್ರ-2(ಎ)	01	02	04	01	01	01	01	11
ಪ್ರ-2(ಬಿ)	01	01	01	-	-	-	-	03
ಪ್ರ-3(ಎ)	01	01	01	-	-	-	-	03
ಪ್ರ-3(ಬಿ)	01	01	02	-	-	-	-	04
ಸಾ.ಅ	06	11	09	04	02	02	02	36
ಒಟ್ಟು	13	20	21	07	04	04	04	73

27. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ದಕ್ಷಿಣ ಕನ್ನಡ, ಮಂಗಳೂರು - 23 ಹುದ್ದೆಗಳು

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ	-	01	01	-	01	-	-	03
ಪ.ಪಂ	-	-	01	-	-	-	-	01
ಪ್ರ-1	-	-	-	-	-	-	01	01
ಪ್ರ-2(ಎ)	01	01	01	-	-	-	-	03
ಪ್ರ-2(ಬಿ)	-	-	-	-	-	-	01	01
ಪ್ರ-3(ಎ)	-	-	01	-	-	-	-	01
ಪ್ರ-3(ಬಿ)	-	-	-	-	-	-	01	01
ಸಾ.ಅ	02	04	02	01	01	01	01	12
ಒಟ್ಟು	03	06	06	01	02	01	04	23

28. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ರಾಮನಗರ - 18 ಹುದ್ದೆಗಳು

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ	-	01	01	-	-	-	01	03
ಪ.ಪಂ	-	-	-	-	-	-	-	-
ಪ್ರ-1	-	01	-	-	-	-	-	01
ಪ್ರ-2(ಎ)	-	01	01	-	-	-	01	03
ಪ್ರ-2(ಬಿ)	-	-	-	-	-	-	-	-
ಪ್ರ-3(ಎ)	01	-	-	-	-	-	-	01
ಪ್ರ-3(ಬಿ)	01	-	-	-	-	-	-	01
ಸಾ.ಅ	02	03	02	01	01	-	-	09
ಒಟ್ಟು	04	06	04	01	01	-	02	18

29. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ರಾಯಚೂರು - 10 ಹುದ್ದೆಗಳು

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ	-	01	-	-	-	-	01	02
ಪ.ಪಂ	-	-	-	-	-	-	-	-
ಪ್ರ-1	-	01	-	-	-	-	-	01
ಪ್ರ-2(ಎ)	-	01	-	-	-	-	01	02
ಪ್ರ-2(ಬಿ)	-	-	-	-	-	-	-	-
ಪ್ರ-3(ಎ)	-	-	-	-	-	-	-	-
ಪ್ರ-3(ಬಿ)	-	-	-	-	-	-	-	-
ಸಾ.ಅ	-	02	02	-	01	-	-	05
ಒಟ್ಟು	-	05	02	-	01	-	02	10

30. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಶಿವಮೊಗ್ಗ - 30 ಹುದ್ದೆಗಳು

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ	01	01	01	01	-	-	-	04
ಪ.ಪಂ	-	01	-	-	-	-	-	01
ಪ್ರ-1	-	-	01	-	-	-	-	01
ಪ್ರ-2(ಎ)	01	01	02	01	-	-	-	05
ಪ್ರ-2(ಬಿ)	-	01	01	-	-	-	-	02
ಪ್ರ-3(ಎ)	-	01	-	-	-	-	-	01
ಪ್ರ-3(ಬಿ)	-	01	-	-	-	-	-	01
ಸಾ.ಅ	03	05	03	02	-	-	02	15
ಒಟ್ಟು	05	11	08	04	-	-	02	30

31. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ತುಮಕೂರು - 37 ಹುದ್ದೆಗಳು

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ	01	01	02	01	-	-	-	05
ಪ.ಪಂ	-	-	01	-	-	-	-	01
ಪ್ರ-1	-	-	01	-	-	-	01	02
ಪ್ರ-2(ಎ)	01	02	02	01	-	-	-	06
ಪ್ರ-2(ಬಿ)	-	-	01	-	-	-	01	02
ಪ್ರ-3(ಎ)	-	-	01	-	-	-	-	01
ಪ್ರ-3(ಬಿ)	-	-	01	-	-	-	01	02
ಸಾ.ಅ	04	05	05	02	01	01	-	18
ಒಟ್ಟು	06	08	14	04	01	01	03	37

32. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಉಡುಪಿ - 22 ಹುದ್ದೆಗಳು

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ	-	01	01	01	-	-	-	03
ಪ.ಪಂ	-	-	-	-	-	-	-	-
ಪ್ರ-1	-	-	01	-	-	-	-	01

ಪ್ರ-೨(ಎ)	01	01	01	01	-	-	-	04
ಪ್ರ-೨(ಬಿ)	-	-	01	-	-	-	-	01
ಪ್ರ-೩(ಎ)	-	01	-	-	-	-	-	01
ಪ್ರ-೩(ಬಿ)	-	-	01	-	-	-	-	01
ಸಾ.ಅ	02	03	04	01	-	-	01	11
ಒಟ್ಟು	03	06	09	03	-	-	01	22

33. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಉತ್ತರ ಕನ್ನಡ, ಕಾರವಾರ - 33 ಹುದ್ದೆಗಳು

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸ್ಥೆ	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ	02	01	01	01	-	-	-	05
ಪ.ಪಂ	-	01	-	-	-	-	-	01
ಪ್ರ-1	-	-	01	-	-	-	-	01
ಪ್ರ-2(ಎ)	01	01	02	01	-	-	-	05
ಪ್ರ-2(ಬಿ)	-	-	01	-	-	-	-	01
ಪ್ರ-3(ಎ)	-	01	-	-	-	-	-	01
ಪ್ರ-3(ಬಿ)	-	01	01	-	-	-	-	02
ಸಾ.ಅ	03	05	04	02	01	-	02	17
ಒಟ್ಟು	06	10	10	04	01	-	02	33

34. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಯಾದಗಿರಿ - 15 ಹುದ್ದೆಗಳು

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸ್ಥೆ	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ	01	01	01	-	-	-	-	03
ಪ.ಪಂ	01	-	-	-	-	-	-	01
ಪ್ರ-1	01	-	-	-	-	-	-	01
ಪ್ರ-2(ಎ)	01	01	-	-	-	-	-	02
ಪ್ರ-2(ಬಿ)	01	-	-	-	-	-	-	01
ಪ್ರ-3(ಎ)	-	-	-	-	-	-	-	-
ಪ್ರ-3(ಬಿ)	-	-	-	-	-	-	-	-
ಸಾ.ಅ	02	02	02	-	-	-	01	07
ಒಟ್ಟು	07	04	03	-	-	-	01	15

35. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ದಾವಣಗೆರೆ - 28 ಹುದ್ದೆಗಳು

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸ್ಥೆ	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ	01	01	01	01	-	-	-	04
ಪ.ಪಂ	-	-	01	-	-	-	-	01
ಪ್ರ-1	-	-	01	-	-	-	01	02
ಪ್ರ-2(ಎ)	01	01	01	01	-	-	-	04
ಪ್ರ-2(ಬಿ)	-	-	01	-	-	-	-	01
ಪ್ರ-3(ಎ)	-	-	01	-	-	-	-	01
ಪ್ರ-3(ಬಿ)	-	-	01	-	-	-	-	01
ಸಾ.ಅ	03	04	03	02	01	01	-	14
ಒಟ್ಟು	05	06	10	04	01	01	01	28

36. ಕರ್ನಾಟಕ ಲೋಕಾಯುಕ್ತ, ಬೆಂಗಳೂರು - 17 ಹುದ್ದೆಗಳು

ಮೀಸಲಾತಿ	ಇತರೆ	ಮಹಿಳೆ	ಗ್ರಾಮೀಣ	ಮಾ.ಸೈ	ಕ.ಮಾ.ಅ	ಯೋ.ಅ	ಅಂ.ವಿ	ಒಟ್ಟು
ಪ.ಜಾ	01	01	01	-	-	-	-	03
ಪ.ಪಂ	-	01	-	-	-	-	-	01
ಪ್ರ-1	-	01	-	-	-	-	-	01
ಪ್ರ-2(ಎ)	-	01	01	-	-	-	-	02
ಪ್ರ-2(ಬಿ)	-	01	-	-	-	-	-	01
ಪ್ರ-3(ಎ)	-	-	-	-	-	-	-	-
ಪ್ರ-3(ಬಿ)	-	-	-	-	-	-	-	-
ಸಾ.ಅ	01	02	02	01	01	01	01*	09
ಒಟ್ಟು	02	07	04	01	01	01	01	17

* ಸಾ.ಅ ಮೀಸಲಾತಿಯಡಿ 01 ಹುದ್ದೆಯನ್ನು ಅಂಗವಿಕಲರಿಗೆ ಮೀಸಲಿರಿಸಿದ್ದು, ದಿನಾಂಕ: 29-11-2002ರ ಅಧಿಸೂಚನೆಯ ಅನುಬಂಧದಲ್ಲಿ 04 ಮತ್ತು 24ನೇ ಬಿಂದುವನ್ನು ದೃಷ್ಟಿರೋಪವುಳ್ಳವರಿಗೆ ಗುರುತಿಸಿದ್ದು, ಈ ಇಲಾಖೆಯಲ್ಲಿ ಮೇಲ್ಕಂಡ ವೈಕಲ್ಯತೆಯ ಹುದ್ದೆಗಳನ್ನು ಗುರುತಿಸಿಲ್ಲದಿರುವುದರಿಂದ, ಈ ಹುದ್ದೆಗಳಿಗೆ ಇತರೆ ವೈಕಲ್ಯತೆಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಡಿ.ಎಸ್. ವಿಶ್ವನಾಥ್

ಕಾರ್ಯದರ್ಶಿ,

ಕರ್ನಾಟಕ ಲೋಕಸೇವಾ ಆಯೋಗ.

ಅನುಬಂಧ - 3

ಸಹಾಯಕ / ಪ್ರಥಮ ದರ್ಜೆ ಸಹಾಯಕ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಯ ಪಠ್ಯಕ್ರಮ

ಈ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಹೊಂದಿರುತ್ತದೆ:

- 1) ಸಾಮಾನ್ಯ ಜ್ಞಾನದ ಒಂದು ಪತ್ರಿಕೆ ಮತ್ತು
- 2) ಸಾಮಾನ್ಯ ಕನ್ನಡ/ಸಾಮಾನ್ಯ ಇಂಗ್ಲೀಷಿನ ಒಂದು ಪತ್ರಿಕೆ

ಪ್ರತಿಯೊಂದು ಪತ್ರಿಕೆಯ ಗರಿಷ್ಠ ಅಂಕಗಳು 150 ಆಗಿರುತ್ತದೆ ಮತ್ತು ಪ್ರತಿಯೊಂದು ಪತ್ರಿಕೆಯನ್ನು 2 ಘಂಟೆ ಸಮಯದಲ್ಲಿ ಉತ್ತರಿಸಬೇಕಾಗುತ್ತದೆ. ಈ ಎರಡು ಪತ್ರಿಕೆಗಳು “ವಸ್ತುನಿಷ್ಠ ಬಹು ಆಯ್ಕೆಯ” ವಿಧಾನದ್ದಾಗಿರುತ್ತದೆ. (Objective Multiple Choice Type)

- ಸಾಮಾನ್ಯ ಜ್ಞಾನ ಪತ್ರಿಕೆಯು ಸಾಮಾನ್ಯವಾಗಿ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವ ವಿದ್ಯಾರ್ಥಿಗೆ ಇರಬೇಕಾದ ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟ ಕನಿಷ್ಠ ವಿದ್ಯಾಮಟ್ಟಕ್ಕೆ ಸಮನಾಗಿರುವುದು ಮತ್ತು ಇದು ಭಾರತ ಸಂವಿಧಾನ, ಭಾರತದ ಇತಿಹಾಸ, ಮತ್ತು ಸಂಸ್ಕೃತಿ, ಭಾರತದ ಸಾಮಾನ್ಯ ಹಾಗೂ ಆರ್ಥಿಕ, ಭೂಗೋಳ ಶಾಸ್ತ್ರ, ಇತ್ತೀಚಿನ ಘಟನೆಗಳು, ದೈನಿಕ ಜೀವನದಲ್ಲಿ ವಿಜ್ಞಾನ ಮತ್ತು ಒಬ್ಬ ವಿದ್ಯಾವಂತ ವ್ಯಕ್ತಿಯು ದೈನಂದಿನ ಜೀವನದಲ್ಲಿ ಗಮನಿಸಬಹುದಾದಂತಹ ವಿಷಯಗಳು. ಇವುಗಳ ಮೇಲಿನ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.
- ಸಾಮಾನ್ಯ ಕನ್ನಡ ಅಥವಾ ಸಾಮಾನ್ಯ ಇಂಗ್ಲೀಷ್ ಪತ್ರಿಕೆಯು ಸಾಮಾನ್ಯವಾಗಿ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವ ವಿದ್ಯಾರ್ಥಿಗೆ ಇರಬೇಕಾದ ಕನಿಷ್ಠ ವಿದ್ಯಾಮಟ್ಟಕ್ಕೆ ಸಮನಾಗಿರುವುದು. ಇದರ ಮೂಲಕ ಅಭ್ಯರ್ಥಿಯ ಕನ್ನಡ / ಇಂಗ್ಲೀಷ್ ವ್ಯಾಕರಣ, ಶಬ್ದ ಸಂಪತ್ತು, ಕಾಗುಣಿತ (Spelling) ಸಮನಾರ್ಥಕ ಪದಗಳು, ವಿರುದ್ಧಾರ್ಥಕ ಪದಗಳು ಇವುಗಳ ಪರಿಜ್ಞಾನ, ಇಂಗ್ಲೀಷ್ / ಕನ್ನಡ ಭಾಷೆಯನ್ನು ಅರಿಯುವ ಮತ್ತು ಗ್ರಹಿಸುವ ಅಭ್ಯರ್ಥಿಯ ಶಕ್ತಿಯ ಮತ್ತು ಅದರ ಸರಿಯಾದ ಹಾಗೂ ತಪ್ಪು ಬಳಕೆ ಇತ್ಯಾದಿಗಳನ್ನು ಪರಿಶೀಲಿಸುವ ಅಭ್ಯರ್ಥಿಯ ಸಾಮರ್ಥ್ಯ ಇವುಗಳನ್ನು ಪರೀಕ್ಷಿಸಲು ಉದ್ದೇಶಿಸಲಾಗಿದೆ.
- ಅಭ್ಯರ್ಥಿಗಳು ಸಾಮಾನ್ಯ ಕನ್ನಡ ಅಥವಾ ಸಾಮಾನ್ಯ ಇಂಗ್ಲೀಷ್ ಪತ್ರಿಕೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡತಕ್ಕದ್ದು.

SYLLABUS

1. Syllabus for the competitive examination for recruitment to the cadre of Assistants and First Division Assistants:

The examination will consist of two written papers, namely,-

- 1) a paper on General Knowledge and
- 2) a paper on General English or General Kannada

The maximum marks for each paper will be 150. The questions in both the papers will be “Objective Multiple Choice Type”. The duration for each paper will be 2 hours.

2. The paper on General Knowledge will normally conform to the minimum standard relating to General Knowledge, expected of a student who has passed Bachelor's Degree Examination of a University and will cover questions on the Constitution of India, Indian History and Culture, General and Economic Geography of India, Current Events, every day science and such matters of every day observation as may be expected of an educated person.
- 3a. The paper on General English or General Kannada will normally conform to the minimum standard expected of a student who has passed the Bachelor's Degree Examination of a University. It is intended to test candidate's knowledge of English/Kannada grammar, vocabulary, spelling, synonyms, antonyms, his power to understand and comprehend English/Kannada language and his ability to discriminate between correct and incorrect usage, etc.,
- 3b. The candidates may answer either the paper on General English or the paper on General Kannada.

ಅನುಬಂಧ - 4

ಕಿರಿಯ ಸಹಾಯಕ / ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ಪಠ್ಯಕ್ರಮ

ಈ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಹೊಂದಿರುತ್ತದೆ.

1) ಸಾಮಾನ್ಯ ಜ್ಞಾನದ ಒಂದು ಪತ್ರಿಕೆ ಮತ್ತು

2) ಸಾಮಾನ್ಯ ಕನ್ನಡ/ಸಾಮಾನ್ಯ ಇಂಗ್ಲೀಷಿನ ಒಂದು ಪತ್ರಿಕೆ

ಪ್ರತಿಯೊಂದು ಪತ್ರಿಕೆಯ ಗರಿಷ್ಠ ಅಂಕಗಳು 150 ಆಗಿರುತ್ತದೆ ಮತ್ತು ಪ್ರತಿಯೊಂದು ಪತ್ರಿಕೆಯನ್ನು 2 ಘಂಟೆ ಸಮಯದಲ್ಲಿ ಉತ್ತರಿಸಬೇಕಾಗುತ್ತದೆ. ಈ ಎರಡು ಪತ್ರಿಕೆಗಳು "ವಸ್ತುನಿಷ್ಠ ಬಹು ಆಯ್ಕೆಯ" ವಿಧಾನದ್ದಾಗಿರುತ್ತವೆ. (Objective Multiple Choice Type)

- ಸಾಮಾನ್ಯ ಜ್ಞಾನ ಪತ್ರಿಕೆಯು ಸಾಮಾನ್ಯವಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಇರಬೇಕಾದ ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟ ಕನಿಷ್ಠ ವಿದ್ಯಾಮಟ್ಟಕ್ಕೆ ಸಮನಾಗಿರುವುದು ಮತ್ತು ಇದು ಭಾರತದ ಸಂವಿಧಾನ, ಭಾರತದ ಇತಿಹಾಸ ಮತ್ತು ಸಂಸ್ಕೃತಿ, ಸಾಮಾನ್ಯ ಅರ್ಥಶಾಸ್ತ್ರ, ಭೂಗೋಳ ಶಾಸ್ತ್ರ, ಇತ್ತೀಚಿನ ಘಟನೆಗಳು, ದೈನಿಕ ಜೀವನದಲ್ಲಿ ವಿಜ್ಞಾನ ಮತ್ತು ಒಬ್ಬ ವಿದ್ಯಾವಂತ ವ್ಯಕ್ತಿಯು ದೈನಂದಿನ ಜೀವನದಲ್ಲಿ ಗಮನಿಸಬಹುದಾದಂತಹ ವಿಷಯಗಳು ಇವುಗಳ ಮೇಲಿನ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.
- ಸಾಮಾನ್ಯ ಕನ್ನಡ ಅಥವಾ ಸಾಮಾನ್ಯ ಇಂಗ್ಲೀಷಿನ ಪತ್ರಿಕೆಯು ಸಾಮಾನ್ಯವಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗೆ ಇರಬೇಕಾದ ಕನಿಷ್ಠ ವಿದ್ಯಾಮಟ್ಟಕ್ಕೆ ಸಮನಾಗಿರುವುದು. ಇದರ ಮೂಲಕ ಅಭ್ಯರ್ಥಿಯ ಕನ್ನಡ ಮತ್ತು ಇಂಗ್ಲೀಷ್ ವ್ಯಾಕರಣ ಶಬ್ದ ಸಂಪತ್ತು, ಕಾಗುಣಿತ (Spelling) ಸಮನಾರ್ಥಕ ಪದಗಳು, ವಿರುದ್ಧಾರ್ಥಕ ಪದಗಳು ಇವುಗಳ ಪರಿಜ್ಞಾನ, ಇಂಗ್ಲೀಷ್/ಕನ್ನಡ ಭಾಷೆಯನ್ನು ಅರಿಯುವ ಮತ್ತು ಗ್ರಹಿಸುವ ಅಭ್ಯರ್ಥಿಯ ಶಕ್ತಿಯ ಮತ್ತು ಅದರ ಸರಿಯಾದ ಹಾಗೂ ತಪ್ಪು ಬಳಕೆ ಇತ್ಯಾದಿಗಳನ್ನು ಪರಿಶೀಲಿಸುವ ಅಭ್ಯರ್ಥಿಯ ಸಾಮರ್ಥ್ಯ ಇವುಗಳನ್ನು ಪರೀಕ್ಷಿಸಲು ಉದ್ದೇಶಿಸಲಾಗಿದೆ.
- ಅಭ್ಯರ್ಥಿಗಳು ಸಾಮಾನ್ಯ ಕನ್ನಡ ಅಥವಾ ಸಾಮಾನ್ಯ ಇಂಗ್ಲೀಷ್ ಪತ್ರಿಕೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡತಕ್ಕದ್ದು.

SYLLABUS

1. Syllabus for the competitive examination for recruitment to the cadre of Junior Assistants and Second Division Assistants:
The examination will consist of two written papers, namely,-
 - 1) a paper on General Knowledge and
 - 2) a paper on General English or General Kannada

The maximum marks for each paper will be 150. The questions in both the papers will be "Objective Multiple Choice Type". The duration for each paper will be 2 hours.
2. The paper on General Knowledge will normally conform to the minimum standard relating to General Knowledge, expected of a student who has passed S.S.L.C Examination and will cover topics relating to Constitution of India, Indian History and Culture, General and Economic Geography of India, Current Events, every day science and such matters of every day observation as may be expected of an educated person.
- 3a. The paper on General English or General Kannada will normally conform to the minimum standard expected of a student who has passed the S.S.L.C Examination. It is intended to test candidate's knowledge of English/Kannada grammar, vocabulary, spelling, synonyms, antonyms, his power to understand and comprehend English/Kannada language and his ability to discriminate between correct and incorrect usage, etc.,
- 3b. The candidates may answer either the paper on General English or the paper on General Kannada.

(ಪ.ಜಾ / ಪ.ಪಂ ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಮಾತ್ರ)

ನಮೂನೆ - ಡಿ

(ನಿಯಮ 3ಎ (2) (3) ನೋಡಿ)

ಅನುಸೂಚಿತ ಅಥವಾ ಅನುಸೂಚಿತ ಬುಡಕಟ್ಟುಗಳಿಗೆ (ಪ.ಜಾ/ಪ.ಪಂ) ಸೇರಿದ ಅಭ್ಯರ್ಥಿಗಳಿಗೆ ನೀಡುವ ಪ್ರಮಾಣ ಪತ್ರಗಳ ನಮೂನೆ

ಪ್ರಮಾಣ ಪತ್ರ

..... ರಾಜ್ಯದ / ಕೇಂದ್ರಾಡಳಿತ ಪ್ರದೇಶದ * ಜಿಲ್ಲೆಯ / ವಿಭಾಗದ
 ಗ್ರಾಮ / ಪಟ್ಟಣದ * ನಿವಾಸಿಯಾದ ಶ್ರೀ / ಶ್ರೀಮತಿ ಎಂಬವರ ಮಗ / ಮಗಳಾದ ಶ್ರೀ
 / ಶ್ರೀಮತಿ ಇವರು ಅನುಸೂಚಿತ ಜಾತಿ/ಅನುಸೂಚಿತ ಬುಡಕಟ್ಟು * ಎಂದು ಮಾನ್ಯ ಮಾಡಲಾಗಿರುವ ಜಾತಿ/ಬುಡಕಟ್ಟಿಗೆ *
 ಸೇರಿರುತ್ತಾರೆಂದು ಪ್ರಮಾಣೀಕರಿಸಿದೆ.

- ◆ ಸಂವಿಧಾನ (ಅನುಸೂಚಿತ ಜಾತಿಗಳು) ಆದೇಶ, 1950
- ◆ ಸಂವಿಧಾನ (ಅನುಸೂಚಿತ ಬುಡಕಟ್ಟುಗಳು) ಆದೇಶ, 1950
- ◆ ಸಂವಿಧಾನ (ಅನುಸೂಚಿತ ಜಾತಿ) (ಕೇಂದ್ರಾಡಳಿತ ಪ್ರದೇಶಗಳು) ಆದೇಶ, 1950
- ◆ ಸಂವಿಧಾನ (ಅನುಸೂಚಿತ ಬುಡಕಟ್ಟುಗಳು) (ಕೇಂದ್ರಾಡಳಿತ ಪ್ರದೇಶಗಳು) ಆದೇಶ, 1951

(ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಪಟ್ಟಿ (ಮಾರ್ಪಾಡು) ಆದೇಶ 1956, ಮುಂಬಯಿ ತಾಜ್ ಪುನರ್ ರಚನಾ ಅಧಿನಿಯಮ, 1960, ಪಂಜಾಬ್ ರಾಜ್ಯ ಪುನರ್ ರಚನಾ ಅಧಿನಿಯಮ, 1966, ಹಿಮಾಚಲ ಪ್ರದೇಶ ರಾಜ್ಯ ಅಧಿನಿಯಮ, 1970 ಮತ್ತು ಈಶಾನ್ಯ ಪ್ರದೇಶಗಳ (ಪುನರ್ ರಚನಾ ಅಧಿನಿಯಮ, 1971ರ ಮೂಲ ತಿದ್ದುಪಡಿಯಾದಂತೆ)

- ◆ ಸಂವಿಧಾನ
- ◆ ಸಂವಿಧಾನ (ಜಮ್ಮು ಮತ್ತು ಕಾಶ್ಮೀರ) ಅನುಸೂಚಿತ ಜಾತಿಗಳ ಆದೇಶ, 1956
- ◆ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ (ತಿದ್ದುಪಡಿ) ಅಧಿನಿಯಮ, 1976ರ ಮೂಲಕ ತಿದ್ದುಪಡಿಯಾದಂತೆ ಸಂವಿಧಾನ (ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ) ಅನುಸೂಚಿತ ಬುಡಕಟ್ಟುಗಳ ಆದೇಶ, 1959.
- ◆ ಸಂವಿಧಾನ (ದಾದರ್ ಮತ್ತು ನಾಗರಹವೇಲಿ) ಅನುಸೂಚಿತ ಜಾತಿಗಳ ಆದೇಶ 1962
- ◆ ಸಂವಿಧಾನ (ಪಾಂಡಿಚೇರಿ) ಅನುಸೂಚಿತ ಜಾತಿಗಳ ಆದೇಶ, 1964
- ◆ ಸಂವಿಧಾನ (ಅನುಸೂಚಿತ ಬುಡಕಟ್ಟುಗಳ) (ಉತ್ತರ ಪ್ರದೇಶ) ಆದೇಶ, 1967
- ◆ ಸಂವಿಧಾನ (ಗೋವಾ, ದಮನ್ ಮತ್ತು ದೀವ್) ಅನುಸೂಚಿತ ಜಾತಿ/ಬುಡಕಟ್ಟುಗಳ ಆದೇಶ 1988
- ◆ ಸಂವಿಧಾನ (ನಾಗಾಲ್ಯಾಂಡ್) ಅನುಸೂಚಿತ ಬುಡಕಟ್ಟುಗಳ ಆದೇಶ

2. ಶ್ರೀ/ಶ್ರೀಮತಿ/ಕುಮಾರಿ * ಮತ್ತು / ಅಥವಾ ಅವನ* / ಅವಳ* ಕುಟುಂಬವು
ರಾಜ್ಯ/ಕೇಂದ್ರಾಡಳಿತ ಪ್ರದೇಶದ
 ಜಿಲ್ಲಾ/ವಿಭಾಗದಗ್ರಾಮ/ಪಟ್ಟಣದ ಸಾಮಾನ್ಯ ನಿವಾಸಿ (ಗಳು)

ಸಹಿ.....

ತಹಶೀಲ್ದಾರ್.....

ಸ್ಥಳ :

ಪದನಾಮ

ದಿನಾಂಕ:

ಕಛೇರಿಯ ಮೊಹರಿನೊಂದಿಗೆ

ರಾಜ್ಯ / ಕೇಂದ್ರಾಡಳಿತ ಪ್ರದೇಶ *

* ಅನ್ವಯವಾಗದಿರುವ ಪದಗಳನ್ನು ದಯವಿಟ್ಟು ಬಿಟ್ಟು ಬಿಡಿ / ಹೊಡೆದು ಹಾಕಿ

ಸೂಚನೆ: ಇಲ್ಲಿ ಉಪಯೋಗಿಸಿದ 'ಸಾಮಾನ್ಯ ನಿವಾಸಿಗಳು' ಎಂಬ ಪದಾವಳಿಯು ಪ್ರಜಾ ಪ್ರಾತಿನಿಧ್ಯ ಅಧಿನಿಯಮ, 1950ರ

20ನೇ ಪ್ರಕರಣದಲ್ಲಿರುವ ಅರ್ಥವನ್ನೇ ಹೊಂದಿರುತ್ತದೆ.

ಭಾರತ ಸರ್ಕಾರದ ಪತ್ರ ಸಂಖ್ಯೆ: ಬಿಸಿ 12028/2/76-ಎಸ್‌ಸಿಟಿ-1 ಗೃಹ ಮಂತ್ರಾಲಯ ಅನುಸಾರವಾಗಿ, ಅಂಥ ಪ್ರಮಾಣ ಪತ್ರಗಳನ್ನು ನೀಡಲು ಸಕ್ಷಮವಾಗಿರುವುದಕ್ಕಾಗಿ, ಭಾರತ ಸರ್ಕಾರದ (ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ) ಪತ್ರ ಸಂಖ್ಯೆ:13-2-74 ಇಎಸ್‌ಸಿಟಿ (ಎಸ್‌ಸಿಟಿ) ದಿನಾಂಕ: 05.08.1975ರಲ್ಲಿ ನಮೂದಿಸಿದ ಪ್ರಾಧಿಕಾರಿಯು, ರಾಷ್ಟ್ರಪತಿಗಳು ಸಂಬಂಧಪಟ್ಟ ಆದೇಶದ ಅಧಿಸೂಚನೆಯನ್ನು ಹೊರಡಿಸಿದ ಸಮಯದಲ್ಲಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ವ್ಯಕ್ತಿಯು, ತನ್ನ ಖಾಯಂ ವಾಸ ಸ್ಥಳವನ್ನು ಹೊಂದಿದ್ದ ಸ್ಥಳಕ್ಕೆ ಸೇರಿದವರೊಬ್ಬರಾಗಿರತಕ್ಕದ್ದು. ಅದೇ ರೀತಿಯಲ್ಲಿ ಒಂದು ತಾಲ್ಲೂಕಿನ ರೆವಿನ್ಯೂ ಪ್ರಾಧಿಕಾರಿಯು ಇನ್ನೊಂದು ತಾಲ್ಲೂಕಿಗೆ ಸೇರಿದ ವ್ಯಕ್ತಿಗಳಿಗೆ ಸಂಬಂಧಪಟ್ಟ ಪ್ರಮಾಣ ಪತ್ರವನ್ನು ನೀಡಲು ಸಕ್ಷಮ ಪ್ರಾಧಿಕಾರಿಯಾಗುವುದಿಲ್ಲ.

(ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಮಾತ್ರ)
ನಮೂನೆ - ಇ
(ನಿಯಮ 3ಎ (2) (3) ನೋಡಿ)
ಹಿಂದುಳಿದ ವರ್ಗಗಳಿಗೆ (ಪ್ರವರ್ಗ-1) ಸೇರಿದ ಅಭ್ಯರ್ಥಿಗಳಿಗೆ ನೀಡುವ ಪ್ರಮಾಣ ಪತ್ರ

_____ ಗ್ರಾಮ / ಪಟ್ಟಣದ / ನಗರ ನಿವಾಸಿಯಾದ ಶ್ರೀ / ಶ್ರೀಮತಿ
_____ ಇವರ ಮಗ / ಮಗಳು / ಪತ್ನಿ / ಪತಿಯಾದ ಶ್ರೀ / ಶ್ರೀಮತಿ
ಇವರು ಹಿಂದುಳಿದ ವರ್ಗಗಳ (ಪ್ರವರ್ಗ) _____ ಜಾತಿಯ
_____ ಉಪಜಾತಿಗೆ ಸೇರಿರುತ್ತಾರೆಂದು ಪ್ರಮಾಣೀಕರಿಸಲಾಗಿದೆ.

ಸ್ಥಳ : _____ ತಹಶೀಲ್ದಾರ್
ದಿನಾಂಕ : _____ ತಾಲ್ಲೂಕು
ಕಛೇರಿಯ ಮೊಹರು

(ಪ್ರವರ್ಗ - 2ಎ, 2ಬಿ, 3ಎ, 3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ ಮಾತ್ರ)
ನಮೂನೆ - ಎಫ್
(ನಿಯಮ 3ಎ (2) (3)ನ್ನು ನೋಡಿ)
ಹಿಂದುಳಿದ ವರ್ಗಗಳಿಗೆ (2ಎ, 2ಬಿ, 3ಎ, 3ಬಿ) ಸೇರಿದ ಅಭ್ಯರ್ಥಿಗಳಿಗೆ ನೀಡುವ ಆದಾಯ ಮತ್ತು
ಜಾತಿ ಪ್ರಮಾಣ ಪತ್ರ

_____ ರಲ್ಲಿ ವಾಸವಾಗಿರುವ ಶ್ರೀ / ಶ್ರೀಮತಿ _____ ಇವರ ಮಗ / ಮಗಳು / ಪತಿ /
ಪತ್ನಿಯಾದ ಶ್ರೀ / ಶ್ರೀಮತಿ / ಕುಮಾರಿ _____ ಇವರು ಮತ್ತು ಆತನ / ಅವಳ ತಂದೆ / ತಾಯಿ / ಪೋಷಕರು /
ಪತ್ನಿ / ಪತಿಯು, ಸರ್ಕಾರಿ ಆದೇಶಗಳ ಸಂಖ್ಯೆ:ಎಸ್‌ಡಬ್ಲ್ಯೂಡಿ 225 ಬಿಸಿಎ 2000 ದಿನಾಂಕ: 30.03.2002 ರಲ್ಲಿ ನಿರ್ದಿಷ್ಟ ಪಡಿಸಿದ
ಮೇಲುಸ್ವರದ (ಕ್ರಿಮಿ ಲೇಯರ್) ವ್ಯಾಪ್ತಿಯಲ್ಲಿ ಬರುವುದಿಲ್ಲವೆಂದು;

ಅಭ್ಯರ್ಥಿಯಾಗಲಿ ಅಥವಾ ಆತನ / ಆಕೆಯ ತಂದೆ ತಾಯಿ / ಪೋಷಕರಾಗಲಿ / ಪತ್ನಿ / ಪತಿಯಾಗಲಿ, ಸರ್ಕಾರದ ಸೇವೆಯಲ್ಲಿ 1 ನೇ
ದರ್ಜೆಯ ಅಥವಾ 2ನೇ ದರ್ಜೆಯ ಅಧಿಕಾರಿಯಾಗಿಲ್ಲವೆಂದು;

ಅಥವಾ

ಸಾರ್ವಜನಿಕ ವಲಯ ಉದ್ಯಮದಲ್ಲಿ ತತ್ಸಮಾನವಾದ ಹುದ್ದೆಯನ್ನು ಹೊಂದಿರುವುದಿಲ್ಲ;

ಅಥವಾ

ಖಾಸಗಿ ನಿಯೋಜಕರ ಕೈಕೆಳಗೆ, 2ನೇ ದರ್ಜೆಯ ಅಧಿಕಾರಿಯ ಸಂಬಳಕ್ಕಿಂತ (ವೇತನ ಶ್ರೇಣಿ ರೂ.6000-12000/- ಪ್ರಾರಂಭಿಕ ಹಂತ)
ಕಡಿಮೆಯಲ್ಲದ ಸಂಬಳವನ್ನು ಪಡೆಯುವ ನೌಕರನಾಗಿಲ್ಲವೆಂದು;

ಅಥವಾ

ಆತನ / ಆಕೆಯ ತಂದೆ ತಾಯಿ/ ಪೋಷಕರು / ಪತ್ನಿ / ಪತಿಯ ಆದಾಯವು ಎರಡು ಲಕ್ಷಮೀರುವುದಿಲ್ಲವೆಂದು;

ಅಥವಾ

ಕರ್ನಾಟಕ ಭೂ ಸುಧಾರಣಾ ಅಧಿನಿಯಮ 1961 ರಲ್ಲಿ ನಿಗದಿಪಡಿಸಿರುವಂತೆ ಆತನ / ಆಕೆಯ ತಂದೆ ತಾಯಿ / ಪೋಷಕರು / ಪತ್ನಿ /
ಪತಿಯು ಮಾರಾಟ ತೆರಿಗೆದಾರನಲ್ಲ ಅಥವಾ ಆತನ / ಆಕೆಯ ತಂದೆ ತಾಯಿ / ಪೋಷಕ / ಪತ್ನಿ / ಪತಿಯು ಅಥವಾ ಇವರಿಬ್ಬರೂ 10
ಯುನಿಟ್‌ಗಿಂತ ಹೆಚ್ಚಿನ ಕೃಷಿ ಭೂಮಿ ಅಥವಾ 25 ಎಕರೆಗಳಿಗಿಂತ ಹೆಚ್ಚಿನ ಪ್ಲಾಂಟೇಶನ್ ಭೂಮಿಯನ್ನು ಹೊಂದಿರುವುದಿಲ್ಲವೆಂದು
ಪ್ರಮಾಣೀಕರಿಸಲಾಗಿದೆ. ಸರ್ಕಾರಿ ಆದೇಶ ಸಂಖ್ಯೆ: ಎಸ್‌ಡಬ್ಲ್ಯೂಡಿ 225 ಬಿಸಿಎ 2000 ದಿನಾಂಕ: 30.03.2002ರ ಅನ್ವಯ ಶ್ರೀ / ಶ್ರೀಮತಿ /
ಕುಮಾರಿ _____ ಇವರು _____ ಜಾತಿಗೆ _____ ಸೇರಿದ ಉಪಜಾತಿಯವರಾಗಿದ್ದು
ಸರ್ಕಾರಿ ಆದೇಶ ಸಂಖ್ಯೆ: ಎಸ್‌ಡಬ್ಲ್ಯೂಡಿ 225 ಬಿಸಿಎ 2000 ದಿನಾಂಕ: 30.03.2002ರ ಅನ್ವಯ ಹಿಂದುಳಿದ ವರ್ಗಗಳ ಪ್ರವರ್ಗ
_____ (2ಎ, 2ಬಿ, 3ಎ, 3ಬಿ)ಕ್ಕೆ ಸೇರಿರುತ್ತಾರೆ.

ಸ್ಥಳ : _____ ತಹಶೀಲ್ದಾರ್
ದಿನಾಂಕ : _____ ತಾಲ್ಲೂಕು

ನಮೂನೆ - 1

ಜನರಲ್ ಮೆರಿಟ್ ಅಭ್ಯರ್ಥಿಗಳು ಮೇಲುಸ್ತರಕ್ಕೆ ಸೇರಿಲ್ಲವೆಂದು, ದೃಢೀಕರಿಸಿ ಗ್ರಾಮೀಣ ಮೀಸಲಾತಿಯನ್ನು ಕೋರಲು ಸಲ್ಲಿಸಬೇಕಾದ ಪ್ರಮಾಣ ಪತ್ರ
(ಜನರಲ್ ಮೆರಿಟ್ ಅಭ್ಯರ್ಥಿಗಳು ಭರ್ತಿ ಮಾಡಬೇಕಾದ ನಮೂನೆ)

ಇವರಿಗೆ:

ತಹಶೀಲ್ದಾರರು

_____ ತಾಲ್ಲೂಕು

_____ ಜಿಲ್ಲೆ

ಮಾನ್ಯರೇ,

ಶ್ರೀ / ಶ್ರೀಮತಿ _____ ಎಂಬುವವರ ಮಗ / ಮಗಳು / ಪತಿ / ಪತ್ನಿ
_____ ಆದ ನಾನು ಮೇಲುಸ್ತರದಲ್ಲಿ (Creamy Layer) ಬರುವುದಿಲ್ಲವೆಂದು ನೇರ ನೇಮಕಾತಿಯಲ್ಲಿ
ಗ್ರಾಮೀಣ ಅಭ್ಯರ್ಥಿ ಮೀಸಲಾತಿಯನ್ನು ಪಡೆಯುವುದಕ್ಕಾಗಿ ಪ್ರಮಾಣ ಪತ್ರವನ್ನು ಪಡೆಯಲು ತಮ್ಮಲ್ಲಿ ಈ ಕೆಳಕಂಡ ಮಾಹಿತಿಗಳನ್ನು
ಒದಗಿಸುತ್ತಾ ಕೋರುತ್ತೇನೆ.

1. ಅಭ್ಯರ್ಥಿಯ ಹೆಸರು ಮತ್ತು ಉದ್ಯೋಗ :
2. ಅಭ್ಯರ್ಥಿಯ ಸ್ವಂತ ಸ್ಥಳ ಗ್ರಾಮ :
ತಾಲ್ಲೂಕು :
ಜಿಲ್ಲೆ :
3. ಅಭ್ಯರ್ಥಿಯು ಹುಟ್ಟಿದ ದಿನಾಂಕ ವಯಸ್ಸು ಮತ್ತು ಹುಟ್ಟಿದ ಸ್ಥಳ :
4. ಅಭ್ಯರ್ಥಿಯ ತಂದೆ/ತಾಯಿ/ಪೋಷಕರ ಪತಿಯ/ಪತ್ನಿಯ ಹೆಸರು ಮತ್ತು ಉದ್ಯೋಗ :
(ಉದ್ಯೋಗವು ಸರ್ಕಾರಿ/ಅರೆ ಸರ್ಕಾರಿ/ಸಾರ್ವಜನಿಕ ಉದ್ಯಮ/ಖಾಸಗಿ)
5. ಅಭ್ಯರ್ಥಿಯ ಪ್ರಸ್ತುತ ವಿಳಾಸ :
(ಸ್ಪಷ್ಟವಾಗಿ ನಮೂದಿಸುವುದು)
6. ಅಭ್ಯರ್ಥಿಯ ಖಾಯಂ ವಿಳಾಸ :
7. ಅಭ್ಯರ್ಥಿಯ ಶಾಲಾ ಶಿಕ್ಷಣದ ವ್ಯಾಸಂಗ ಮಾಡಿದ ಶಾಲೆಗಳ ವಿವರಗಳು
ಪ್ರಾಥಮಿಕ
ಮಾಧ್ಯಮಿಕ
ಪ್ರೌಢ
8. ಅಭ್ಯರ್ಥಿಯ ಹಾಗೂ ಅಭ್ಯರ್ಥಿಯ ತಂದೆ/ತಾಯಿ/ಪೋಷಕರ (ತಂದೆ/ತಾಯಿ ಜೀವಂತವಿಲ್ಲದಿದ್ದರೆ)
ಇವರ ಒಟ್ಟು ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ:
1) ವೇತನ ಶ್ರೇಣಿ
2) ಜಮೀನಿನ ವಿವರ
3) ಇತರ ಮೂಲಗಳು
9. ಆದಾಯ ತೆರಿಗೆ ಪಾವತಿದಾರರೇ?
10. ಸಂಪತ್ತು ತೆರಿಗೆ ಪಾವತಿದಾರರೇ?
11. ಮಾರಾಟ ತೆರಿಗೆ ಪಾವತಿದಾರರೇ?

ಪ್ರಮಾಣೀಕೃತ ಘೋಷಣೆ

ಈ ಮೇಲೆ ನನ್ನಿಂದ ಒದಗಿಸಿದ ಮಾಹಿತಿ / ವಿವರಣೆಯು ನಾನು ತಿಳಿದಿರುವಷ್ಟರ ಮಟ್ಟಿಗೆ ಸತ್ಯವೆಂದು ಶ್ರದ್ಧಾಪೂರ್ವಕವಾಗಿ ದೃಢೀಕರಿಸುತ್ತೇನೆ ಮತ್ತು ಘೋಷಿಸುತ್ತೇನೆ.

ಸ್ಥಳ:

ತಮ್ಮ ವಿಧೇಯ

ದಿನಾಂಕ:

(ಅಭ್ಯರ್ಥಿಯ ಸಹಿ)

ಮೇಲೆ ಒದಗಿಸಲಾದ ಮಾಹಿತಿಗಳು ಸತ್ಯವಾಗಿರುತ್ತದೆ ಎಂದು ಪ್ರಮಾಣೀಕರಿಸುತ್ತಾ, ಈ ಮಾಹಿತಿಗಳು ಅಸತ್ಯವೆಂದು ದೃಢಪಟ್ಟಲ್ಲಿ ಅಪರಾಧ ವಿಚಾರಣೆಗೆ ಬದ್ಧನಾಗುತ್ತೇನೆ

ಸ್ಥಳ:

ತಂದೆ/ತಾಯಿ/ಪೋಷಕರ ಸಹಿ

ದಿನಾಂಕ:

(ತಂದೆ/ತಾಯಿ ಜೀವಂತವಿಲ್ಲದಿದ್ದರೆ)

(ಹೆಂಡತಿ/ಗಂಡ/ಇವರ ಸಹಿ)

ಸ್ಥಳೀಯ ಇಬ್ಬರು ಸಾಕ್ಷಿದಾರರು

ಅಭ್ಯರ್ಥಿಯ ಮತ್ತು ಅವರ ತಂದೆ/ತಾಯಿ/ಪೋಷಕರು/ಪತಿ/ಪತ್ನಿ ಇವರನ್ನು ಹಾಗೂ ಇವರ ಸಹಿಯನ್ನು ಗುರುತಿಸುತ್ತೇವೆ.

ಸಕ್ಷಿದಾರರ ಸಹಿ

1)

(ಪೂರ್ಣ ವಿಳಾಸದೊಂದಿಗೆ)

2)

ಪರಿಶೀಲನಾ ಪ್ರಮಾಣ ಪತ್ರ

1. ಶ್ರೀ/ಶ್ರೀಮತಿ _____ ಎಂಬುವವರ ಮಗ/ ಮಗಳು/ ಪತಿ/ ಪತ್ನಿ ಶ್ರೀ/ಶ್ರೀಮತಿ/ಕುಮಾರಿ _____ ಎಂಬುವವರು ಕರ್ನಾಟಕ ರಾಜ್ಯದ _____ ಜಿಲ್ಲೆಯ ವಿಭಾಗ _____

ಗ್ರಾಮ/ಪಟ್ಟಣ/ನಗರದಲ್ಲಿ ಸಾಮಾನ್ಯ ನಿವಾಸಿಯಾಗಿದ್ದಾರೆ ಮತ್ತು ಇವರು ಜನರಲ್ ಮೆರಿಟ್ ವರ್ಗಕ್ಕೆ ಸೇರಿದವರಾಗಿರುತ್ತಾರೆ.

2. ಶ್ರೀ/ಶ್ರೀಮತಿ/ಕುಮಾರಿ _____ ಇವರ ತಂದೆ/ತಾಯಿ/ಪೋಷಕರು ಸರ್ಕಾರಿ ಆದೇಶ ಸಂಖ್ಯೆ: ಎಸ್‌ಡಬ್ಲ್ಯೂಡಿ 251 ಬಿಸಿಎ 94, ಬೆಂಗಳೂರು, ದಿನಾಂಕ: 31.01.1995 ರನ್ವಯ ಜನರಲ್ ಮೆರಿಟ್ ವರ್ಗದ ಮೇಲುಸ್ತರದಲ್ಲಿ (Creamy Layer) ಬರುವುದಿಲ್ಲವೆಂದು ಪ್ರಮಾಣೀಕರಿಸಲಾಗಿದೆ.

ಸ್ಥಳ :

ತಹಶೀಲ್ದಾರ್

ದಿನಾಂಕ:

_____ ತಾಲ್ಲೂಕು

ಕಛೇರಿಯ ಮೊಹರು

ಸೂಚನೆ-1 : ಇದರಲ್ಲಿ ಉಪಯೋಗಿಸಲಾದ 'ಸಾಮಾನ್ಯ ನಿವಾಸಿ' ಎಂಬ ಪದವು 1950ರ ಜನತಾ ಪ್ರಾತಿನಿಧ್ಯ ಕಾಯ್ದೆಯ 20ನೇ ಅನುಚ್ಛೇದದಲ್ಲಿನ ಅರ್ಥವನ್ನು ಹೊಂದಿರುತ್ತದೆ.

ಸೂಚನೆ-2: ಪರಿಶೀಲನಾ ಪ್ರಮಾಣ ಪತ್ರ ನೀಡುವ ಅಧಿಕೃತ ಅಧಿಕಾರಿಯು ಸರ್ಕಾರಿ ಆದೇಶ ಸಂಖ್ಯೆ ಎಸ್‌ಡಬ್ಲ್ಯೂಡಿ 251 ಬಿಸಿಎ 94, ಬೆಂಗಳೂರು, ದಿನಾಂಕ: 31.01.1995 ರನ್ವಯ ಮೇಲುಸ್ತರ (Creamy Layer) ದವರನ್ನು ಗುರುತಿಸಲು ನಿಗದಿಪಡಿಸಲಾಗಿರುವ ಅಂಶಗಳನ್ನು ವಿವರವಾಗಿ ಖಚಿತಪಡಿಸಿಕೊಂಡ ನಂತರವೇ ಪ್ರಮಾಣ ಪತ್ರ ನೀಡತಕ್ಕದ್ದು.

ನಮೂನೆ - 2

ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ

ಶ್ರೀ/ಶ್ರೀಮತಿ _____ ರವರ ಮಗ/ ಮಗಳು/ ಪತಿ/ ಪತ್ನಿ/ ಶ್ರೀ/ಶ್ರೀಮತಿ/ಕುಮಾರಿ _____ ಜಿಲ್ಲೆ _____ ತಾಲ್ಲೂಕು _____ ಗ್ರಾಮದಲ್ಲಿ _____

ವಾಸವಾಗಿರುವ ಇವರು ಒಂದನೇ ತರಗತಿಯಿಂದ _____ ತರಗತಿಯವರೆಗೆ _____ ಜಿಲ್ಲೆ _____

ತಾಲ್ಲೂಕು _____ ಪಟ್ಟಣ _____ ಶಾಲೆಯಲ್ಲಿ ವ್ಯಾಸಂಗ ಮಾಡಿ _____ ವರ್ಷ ನಡೆದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಈ ಶಾಲೆಯು ಅಭ್ಯರ್ಥಿಯು ವ್ಯಾಸಂಗ ಮಾಡಿದ ಅವಧಿಯಲ್ಲಿ ಕರ್ನಾಟಕ ಪೌರ ನಿಗಮಗಳ ಅಧಿನಿಯಮ, 1976 ಅಥವಾ ಕರ್ನಾಟಕ ಪೌರ ಸಭೆಗಳ ಅಧಿನಿಯಮ 1964ರ ಅಡಿಯಲ್ಲಿ ನಿರ್ದಿಷ್ಟಪಡಿಸಿ ಒಂದು ದೊಡ್ಡ ನಗರ ಪ್ರದೇಶ ಸಣ್ಣ ನಗರ ಪ್ರದೇಶ ಅಥವಾ ಪರಿವರ್ತನೆ ಹಂತದಲ್ಲಿರುವ ಪ್ರದೇಶಗಳ ಹೊರತಾದ ಪ್ರದೇಶದಲ್ಲಿತ್ತು.

ಮೇಲು ರುಜು

ಸಹಿ

ಕ್ಷೇತ್ರ ಶಿಕ್ಷಣ ಅಧಿಕಾರಿ

ಮುಖ್ಯೋಪಾಧ್ಯಾಯರ ಸಹಿ

ಕಛೇರಿಯ ಮೊಹರು

ಮತ್ತು ಸಂಸ್ಥೆಯ ಮೊಹರು

ಸ್ಥಳ :

ದಿನಾಂಕ :

ಸರ್ಕಾರದ ಸುತ್ತೋಲೆ ಸಂಖ್ಯೆ:ಸಿಆಸುಇ 44 ಸೆನೆನಿ 2001 ದಿನಾಂಕ: 27.07.2001

ನಮೂನೆ - 3

ಯೋಜನೆಗಳಿಂದ ನಿರ್ವಹಿತರಾದ ಕುಟುಂಬದ ಅಭ್ಯರ್ಥಿ

ಶ್ರೀ/ಶ್ರೀಮತಿ _____ ಎಂಬುವವರ ಮಗ/ ಮಗಳು/ ಪತಿ/ ಪತ್ನಿ/
 ಶ್ರೀ/ಶ್ರೀಮತಿ/ಕುಮಾರಿ _____ ಜಿಲ್ಲೆ _____ ತಾಲ್ಲೂಕು ಗ್ರಾಮದಲ್ಲಿ _____ ವಾಸವಾಗಿರುವ
 ಇವರು : ಇವರ ಕುಟುಂಬದವರ ಅವಲಂಬಿತರಾಗಿದ್ದ ಈ ಕೆಳಕಂಡ ಆಸ್ತಿಯನ್ನು _____ ಯೋಜನೆಗಾಗಿ
 _____ ಇಸವಿಯಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಈ ಮೂಲಕ ಪ್ರಮಾಣೀಕರಿಸಿದೆ:-

(ಅ) * * ವಾಸಿಸುವ ಮನೆ ಮತ್ತು ತಾವು ಅವಲಂಬಿತರಾಗಿದ್ದ ಅವರ ಕೃಷಿ ಭೂಮಿಯ ಅರ್ಧದಷ್ಟು

(ಆ) * * ಯೋಜನೆಗೆ ಮೊದಲು ಭೂಮಿಯನ್ನು ಹೊಂದಿರದೆ: ಯೋಜನೆಯಿಂದ ತಾವು ವಾಸಿಸುವ ಮನೆ :

(ಇ) * * ತಾವು ಅವಲಂಬಿತರಾಗಿದ್ದ ತಮ್ಮ ಕೃಷಿ ಭೂಮಿಯ ಅರ್ಧದಷ್ಟು ಅಥವಾ ಅದಕ್ಕಿಂತ ಕಡಿಮೆ ಕೃಷಿ ಭೂಮಿ :

(ಈ) * * ಇತರ ಇನ್ನಾವುದೇ ಪ್ರಕರಣದಲ್ಲಿ ಯೋಜನೆಯಿಂದ ನಿರ್ವಹಿತರಾದವರು.

ಸ್ಥಳ :

ತಹಶೀಲ್ದಾರ್

ದಿನಾಂಕ:

ತಾಲ್ಲೂಕು

ಕಛೇರಿಯ ಮೊಹರು

ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣ ಪತ್ರ

ಶ್ರೀ/ಶ್ರೀಮತಿ _____ ರವರ ಮಗ/ಮಗಳು/ಪತಿ/ಪತ್ನಿ/ಶ್ರೀಮತಿ/ಕುಮಾರಿ _____ ಜಿಲ್ಲೆ
 _____ ತಾಲ್ಲೂಕು _____ ಗ್ರಾಮದಲ್ಲಿ ವಾಸವಾಗಿರುವ ಇವರು _____ ನೇ ತರಗತಿಯಿಂದ
 _____ ನೇ ತರಗತಿಯವರೆಗೆ _____ ಶೈಕ್ಷಣಿಕ ವರ್ಷದಿಂದ _____ ಶೈಕ್ಷಣಿಕ
 ವರ್ಷದವರೆಗೆ _____ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುತ್ತಾ ಪ್ರಮಾಣೀಕರಿಸಲಾಗಿದೆ.

ಸ್ಥಳ:

ದಿನಾಂಕ:

ಮುಖ್ಯೋಪಾಧ್ಯಾಯರ ಸಹಿ ಮತ್ತು ಸಂಸ್ಥೆಯ ಮೊಹರು

ಕರ್ನಾಟಕ ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ: ಸಿಆಸುಇ 115 ಸೆನೆನಿ 2005, ದಿನಾಂಕ: 19.11.2005

CERTIFICATE FOR THE PERSONS WITH DISABILITIES

This is to certify that Sri / Smt / Kum son

/ wife / daughter of Shri

Age old, male / female, Registration No is a case of He /

She is physically disabled/visual disabled/speech

& hearing disabled and has % (.....percent)

permanent (physical impairment visual impairment speech & hearing impairment) in

relation o his / her

Note :

1. This condition is progressive/non-progressive/likely to improve/not likely to improve. *

2. Re-assessment is not recommended/is recommended after a period of months/years. *

* Strike out which is not applicable

(Recent Attested
 Photograph showing
 the disability
 affixed here)

Sd/-
 (Doctor)
 (Seal)

Sd/-
 (Doctor)
 (Seal)

Sd/-
 (Doctor)
 (Seal)

Countersigned by the
 Medical Superintendent CMO/Head
 of Hospital (with seal)

Signature / Thumb impression
 of the disabled person

ಡಿ.ಎಸ್. ವಿಶ್ವನಾಥ್

ಕಾರ್ಯದರ್ಶಿ,

ಕರ್ನಾಟಕ ಲೋಕಸೇವಾ ಆಯೋಗ.